

**TEXT PROBLEM
WITHIN THE
BOOK ONLY**

**TEXT
PROBLEM**

UNIVERSAL
LIBRARY

OU_198828

UNIVERSAL
LIBRARY

ప్రారంభము

ಮಿಂಚು

ಅ. ನ. ಕೃಷ್ಣರಾಯ.

ಶ್ರೀನಿವಾಸ ಮುದ್ರಣಲಾಯ.

ಚಿಕ್ಕಪೇಟೆ, ಬೆಂಗಳೂರು ಜಿಲ್ಲ.

೧೯೭೦.

ಶ್ರೀಬಂಧರ ಇತರ ಗ್ರಂಥಗಳು.

ಕಿಟ—ಹನ್ನೆರಡು ರೋಸ ಕಥೆಗಳು.

ಪುದುವೆಯೋ—ಮನೆಹಾಳೊ — ನಾಟಕ

ಅಹುತಿ — ವಿಷಾದಾಂತ ನಾಟಕ

ಸೂತಪುತ್ರ ರಣ — ನಾಟಕ

೯ ಕೃಷ್ಣ — ನಾಟಕ

ಯೋಷಿ — ವಿಶಿಹಾಸಿಕ ನಾಟಕ

ಸೂಕ್ತ — ಸಾಮಾಜಿಕ ನಾಟಕ

ಕಬೀರ್ — ವಿಶಿಹಾಸಿಕ ನಾಟಕ

ನಾಟಕವೆಂದರೆ ನು ? ನ್ಯಾಸಗಳು

— ಹೊದಲಾದುವು.

ಅ ಜ್ಞಾನ ಲ್ಲಿ ವೆ.

ಮುನ್ನಡಿ

ನಾನು ಆಗಿಂದಾಗೆ ಬರೆದ ಸಣ್ಣ ಕಥೆಗಳನ್ನು ಒಂದುಗೂಡಿಸಿ ಪುಸ್ತಕ ರೂಪವಾಗಿ ಪ್ರಕಟಿಸಬೇಕೆಂಬ - ಆಸೀಯು ಕೆಲವರ್ಷಗಳ ಹಿಂದೆ ಹುಟ್ಟಿತು. ಅದೂ ನಾನು “ಮುಂದೇನು ಗತಿ” ಯೆಂಬ ಕಥೆಯನ್ನು ಬರೆದಾಗ. ಆಕಥೆಯು ಕೆಲವು ನಡೆದ ಫಟನೆಗಳ ಮೇಲಿನ ರಚನೆಯಾಗಿದೆಯಾದ್ದರಿಂದ ನನ್ನ ನಾಯಕನನ್ನು ರಿತಿದ್ದ ಕೆಲವರು ಅಂತಹ ಕಥೆಗಳು ಹೆಚ್ಚು ಜನಗಳ ಗಮನಕ್ಕೆ ಒಂದರೆ ಪ್ರಯೋಜವಾದಿತೆಂದು ನನಗೆ ಸೂಚಿಸಿದರು. ಆದರೆ ಅಗ್ಗದ ಮುದ್ರಣ, ಅಗ್ಗದ ಪ್ರಕಾಶನಗಳ ಈ ಕಾಲದ ಸಾಹಿತ್ಯಕರುತಾರಗಿಗಳಲ್ಲಿ ಇದೂ ಒಂದೆಂದು, ಯಾರಸೇವೆಗೆ ನಾನು ಪುಸ್ತಕವನ್ನು ಪ್ರಕಟಿಸಬೇಕೆಂದಿದ್ದನೋ ಇವರು ಬಗೆದಾರೆಂದು ಶಂಕಿಸಿ ವಿಳಂಬಮಾಡುತ್ತಲೇ ಒಂದೆರಡು ವರ್ಷ ಸುಮ್ಮನಿದ್ದೆ. ಆದರೆ ಸುಹೃದಯರಾದ, ಶ್ರೀನಿವಾಸ ಮುದ್ರಣಾಲಯದ ಯಜಮಾನರಾದ ಶ್ರೀಯುತ ವೆಂಕಟರಾಮಯ್ಯನವರು ನನ್ನ ಗ್ರಂಥಗಳಲ್ಲಿ ಯಾವದಾದರೊಂದನ್ನು ಪ್ರಕಟಿಸಲೇ ಬಿಡುತ್ತೇಕೆಂದು ಹಟ್ಟಿತೊಟ್ಟಿ ಪ್ರಯುಕ್ತ ಈ ಗ್ರಂಥವನ್ನು ನಾನು ಹೊರಗೆ ತೆಗೆಯಬೇಕಾಗಿಯೂ, ಆದು ಅಚ್ಚಾಗಿ ಪುಸ್ತಕರೂಪವನ್ನು ತಾಳಬೇಕಾಗಿಯೂ ಬಂದಿತು. ಇದಕ್ಕೆ ಯಾರು ಯಾರಿಗೆ ಕೃತಜ್ಞರಾಗಿರಬೇಕೋ ಸಾಂಪ್ರದಾಯಿಕ ವರ್ತನೆಗಳನ್ನು ರಿಯಾಲಿಟಿಯಾದ ನಾನು ಈಯದವಸಾಗಿರುವೆ.

ಈಗನ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಬಳಕೆಯಾಗಿರುವ ಕಥೆಗಳಗೂ ನನ್ನ ಕಥೆಗಳಿಗೂ ವಿಶೇಷ ಅಂತರವುಂಟು. ಅವುಗಳಲ್ಲಿ ಕೆಲವನ್ನು ನಾನು ಇಲ್ಲಿ ಸೂಚಿಸಬೇಕೆಂದಿರುವುದು ಆತ್ಮ ಪ್ರಶಂಸಿಯನ್ನು ಮಾಡಿಕೊಳ್ಳಬೇಕೆಂದಾಗಲೀ, ಇತರ ಕಥೆಗಾರರನ್ನು ಹಳಯಬೇಕೆಂದಾಗಲೀ ಆಲ್. ವಿಚಿತ್ರವಿಮರ್ಶ ಪದ್ಧತಿಯು ಬೆಳೆಯುತ್ತರುವ ಕಣಾಟಕದಲ್ಲಿ ಗ್ರಂಥಕಛ್ರಾಗಳು ಜಾರ್ಜ್‌ಬರ್ನ್‌ಎಂಬಾಯಿವರಂತೆ ಪ್ರಲಂಬ ಮುನ್ನಡಿಗಳನ್ನು ಒರೆದು,

ತಮ್ಮ ಗ್ರಂಥಗಳನ್ನು ವಿಮರ್ಶಿಸುವ ಬಗೆಯನ್ನೂ ಜೋಡಿಸಬೇಕಾಗಿದೆ. ಇಲ್ಲವಾದರೆ ವಿಮರ್ಶಕರು ಅಪಾರ್ಥಿಗಳನ್ನು ಕಲ್ಪಿಸಿಕೊಂಡು ಓದುಗರನ್ನು ಅಡ್ಡಹಾದಿಗಳಿಯದಂತೆ ತಮ್ಮ ಉದ್ದಿಷ್ಟಗಳನ್ನು ದರೂ ಸ್ವಷ್ಟವಾಗಿ ಬಿಚ್ಚಿ ಹೇಳಬೇಕಾಗುತ್ತದೆ. ವಿಮರ್ಶಕನು ಸ್ವೇಚ್ಚಾಗಿಯೂ ಶತಾರ್ಥಕಪ್ರಕಾಶಕ್ಕೆ ಹೊರಟಿದ್ದಲ್ಲಿ ಮ್ಯಾಥ್ಮ್ಯ ಆರ್ಥ್ರೂಲ್ ಯವರು ಹೇಳುವಂತೆ, ತನ್ನ ಹೃದಯ ಕೊಳ್ಳಿಪ್ಪಿದ ಒಂಹಗಾರನ ಸಾಹಿತ್ಯದಲ್ಲಿ ಜನರು ಹೆಚ್ಚು ಅಸಕ್ತಿಯನ್ನು ತೀಗಿದು ಕೊಳ್ಳುವಂತೆ, ಅವುಗಳು ಜನತೆಯ ಕಂಗಳಿಗೆ ಚೆನ್ನಾಗಿ ಬೀಳುವಂತೆ ಮಾಡಬೇಕಾಗುತ್ತದೆ. (Surely the critic who does most for his author is the critic who gains readers for his author himself. Not for any lucubrations on his author ;— gains more readers for him, and enables those readers to read him with more admiration) ಇಲ್ಲವೇ ಗ್ರಂಥವು ಜನತೆಯ ಸ್ವೀತಿಕ, ಮಾನಸಿಕ ಹಾಗೂ ಸಾಮಾಜಿಕ ಪ್ರಗತಿಗೆ ಅಡ್ಡಿಬರುತ್ತದೆಂದಾಗಲೀ, ಕೆಡಿಸುತ್ತದೆಂದಾಗಲೀ ದೃಢಪಟ್ಟಲ್ಲಿ ಆದ ನ್ನು ಮಾರಿಕೊಂಡ್ರವದರೂತಿ ಕಂಡು, ನಿಮೂಲಮಾಡಲು ಹೊರಡಬೇಕಾಗುತ್ತದೆ ಕಲಾವಿದನು ಹೇಗೆ ಜನಸಾಮಾನ್ಯದ ಕಂಗಳಿಗೆ ಬೀಳಿದೆ ತನ್ನ ಕಂಗಳಿಗೆ ಮಾತ್ರ ಬಿಡ್ಡಿರುವ ಸುಂದರ ವಿಚಾರಗಳನ್ನು ಆವರುಗಳಿಗೆ ತಿಳಿಸಲು ಮಂದುವರಿಯುತ್ತಾನೋ ವಿಮರ್ಶಕನೂ ಹಾಗೆಯೇ ರಚನಾತ್ಮಕ ಕವಾಗಿ ಮುಂದುವರಿಯುತ್ತಾನೆ.

ಈ ಎರಡು ದೃಷ್ಟಿಗಳಿಂದಲೂ ಈ ನನ್ನ ಕಥಾಸಂಚಯನವು ಕೆನ್ನಡ ಸಾಹಿತ್ಯಕ್ಕೆ ಯಾವ ವಿಧದಿಂದಲಾದರೂ ಕಳೆಯನ್ನು ಹೆಚ್ಚಿಸಿದೆಯೇ, ಹೊಸ ದಾಗಿ ಏನಾದರೂ ಜೀವವನ್ನಿಲ್ಲಿದೆಯೇ ಎಂದು ಪೃಥಕ್ಕೆರಿಸಿ ಗ್ರಂಥದಗುಣಾವಗುಣಗಳಿಗನ್ನಾಗುವಾದ ಪುರಸ್ಕಾರತೀರಸ್ಕಾರಗಳನ್ನಿತ್ತರೆ ನಾನು ನಲಿವನು. ಹಾಗಲ್ಲದೆ ನನ್ನ ಭಾವನೆಗಳು ತಮಗೊಪ್ಪದೆಂದೂ, ತಮಗೆ ನಾಟಕವು ರುಚಿಸುವಲ್ಲಿ ನಾನು ಕಥಿಬರೆದೆನೆಂದೂ, ನನ್ನ “ವಯೋಮಯಾರ್ಥಧರ್ಮ”ಗಳಿಗೆ ವಿರುದ್ಧವಾಗಿ ಆಚರಿಸಿದೆನೆಂದೂ ಗ್ರಂಥವನ್ನು ಹೇಳಿಯುವದಾದರೆ, ನನ್ನ ಶಕ್ತಿಯನ್ನು ಉಡಿಗಿಸಿ ಈ ಬಗೆಯ ಗ್ರಂಥಗಳಿಗೆ ತಡೆಕಟ್ಟಬೇ

ಕೆಂದು ಹೊರಟಲ್ಲಿ ಅವರು ಅನ್ಯೇಚ್ಚಿ ಕವಾಗಿ ನನಗೆ ಹೊಸ ಸ್ವಾತೀತಯನ್ನು ಕೊಟ್ಟು ಇಂತಹವೇ ಗ್ರಂಥಗಳು ಹೆಚ್ಚುಹೆಚ್ಚು ಬರಲು ಪ್ರೋತ್ಸಹ ಮಾಡಿ ದಂತಾಗುವುದು ಮಾತ್ರವಲ್ಲದೆ ಯಾವ ನಾಡಿನ-ನಾಡನುಡಿಯ ಸೇವೆಯು ನ್ನು ಒಮ್ಮನಿಸ್ತಿನಿಂದ, ಒಂದೇ ಬಗೆಯ ಪರಿಶುದ್ಧಾತ್ಮೆ ದಿಂದ ನಾವೆಲ್ಲರೂ ಮಾಡ ಹೊರಟಿರುವೇವೇ ಅದಕ್ಕೆ ಪಡವಾದವನ್ನೆ ಸಗಿದಂತಾಗುತ್ತದೆ. ಅಚಾರ್ಯ ಬಿ. ಎಂ. ಶ್ರೀಕಂಠಯ್ಯನವರು ಹೇಳುವಂತೆ ನಮ್ಮ ಮನಸ್ಸನ್ನು ತಾಯಿಯ (ನುಡಿರಮಣಿಯ) ಗುಡಿಷಲೆಂದು ಭಾವಿಸಿ, ಅದನ್ನು ಪರಿಶುದ್ಧವಾದ ಅಂತಃಕರಣ, ನಿಮ್ಮಲವಾದ ಭಾವನೆಗಳಿಂದ. ಅಲಂಕರಿಸಿಡೋಣ. ಆಕೆಯು ಕೃಪೆಮಾಡಿ ಒಂದು ಅರಫಳಿಗೆ ನಮ್ಮ ಬಡಕುರಿರದಲ್ಲಿ ಪವಡಿಸಿದರೆ ನಮ್ಮ ಭಾಗ್ಯ ಬೆಳಿಯುವುದು, ಶೀತೀಯು ಕತ್ತಂತ್ಯಂತು ಸುಗಂಧದಂತಹರಡುವುದು.

ಪಾಮರನಾದ ನನ್ನಿಂದ ಹೆಚ್ಚಿನ ಸೇವೆಯಾಗದಿದ್ದರೆ ಚಿಂತೆಯಿಲ್ಲ. ಲೋಕದಲ್ಲಿ ನನ್ನ ಸ್ಥಾನವನ್ನೂ, ಲೋಗರಲ್ಲಿ ನನ್ನ ಅಂತಸ್ತನ್ನೂ ಚೆನ್ನಾಗಿ ಗೊತ್ತುಮಾಡಿಕೊಂಡಿದ್ದೇನೆ. ನನ್ನ ಬರವಣಿಗೆಗಳಲ್ಲಿ ಜೀವವಿದ್ದಲ್ಲಿ, ಸತ್ಯ ಸತ್ಪಗಳೆಂದಲ್ಲಿ ಫಿಟ್ಟ್ರಾಲ್ಡರ “ಉಮರನ ಒಸ್ಗೆ”ಯನ್ನು ಹೊರಗಿಳಿದಂತಹ ರೋಸೆಟ್ಟಿಗಳು ಇಂದಲ್ಲ ಮುಂದೆಯಾದರೂ ಬಂದೇಬರುವರು. ನನ್ನಿಂದ ನಾಡಿಗೆ ಸೇವೆಯಾಗದಿದ್ದರೆ ಹಲುಬೆನ್ನ-ಆದರೆ ಹಾನಿಯಾದರೆ ದುಃಖದುರು ಯಲ್ಲಿ ಬೇಯುವೆನು.

ಈ ಸಂಗ್ರಹದಲ್ಲಿರುವ ಈ ಕಥೆಗಳಲ್ಲಿ “ಅವಳ ಬಾಳು” ಎಂಬುದೊಂದನ್ನು ಇದು ಮಿಕ್ಕೆಲ್ಲ ಕಥೆಗಳೂ ಮಾಸಪತ್ರಿಕೆಗಳಲ್ಲಿ ಆಗಿಂದಾಗ್ಗೆ ಪ್ರಕಟವಾದವು. “ನನ್ನ ಮುದ್ದು ಸರೋಜ” (೧೯೭೮) ‘೬|| ಘಂಟೆ’ (೧೯೭೦); “ಕಂದ” (೧೯೭೬) ಈ ಮೂರು ಕಥೆಗಳು “ಜಯಕಣಾಟಕ”ದಲ್ಲಿಯೂ, “ಶ್ರೀಪತಿ ಕಲಾಳಣ” (೧೯೭೬) “ರಾಷ್ಟ್ರಬಂಧು” ವಿನ ಯುಗಾದಿ ಕಾಣಿಕೆಯಲ್ಲಿಯೂ, “ಪುನರುಜ್ಞೀವನ್” (೧೯೭೬) “ಪರಿಣಾಮ” (೧೯೭೭) ಕಥೆಗಳು ಸರಸ್ವತಿ ಪತ್ರಿಕೆಯಲ್ಲಿಯೂ, “ಮುಂದೇನುಗತಿ” (೧೯೭೮) ಎಂಬುದು “ಸಮಾಜವೋಶಾಲವೋ” ಎಂಬ ಹೆಸರಿನಿಂದ ಪ್ರೇಮದಲ್ಲಿಯೂ “ಸಾವಿತ್ರಿಯ ಸೌಭಾಗ್ಯ”ವು, “ಕಘಾಂಜಲಿ” ಯಲ್ಲಿಯೂ ಪ್ರಕಟವಾದುವು. ಅವುಗಳಿಗೆ ತಮ್ಮ ವಶಿಕೆಗಳಲ್ಲಿ ಎಡಿಕೊಟ್ಟು ಸಂಪಾದಕ, ಸಂಪಾದಕಿಯರಿಗೆ ತುಂಬಾ ಶುಣಿಯಾಗಿದ್ದೇನೆ.

ಈ ನನ್ನ ಕಥಿಗಳಲ್ಲಿ ಅನೇಕವು ಸೌಖ್ಯದಲ್ಲಿ ಮುಕ್ತಾಯವಾಗುವುದಿಲ್ಲ. ನಲ್ಲಿನ ನಳಿತೋಳ್ಳಳ ಹೇಳಿ ನಲ್ಲಿಯು ಮಲಗಿ ಇಂಚರದಲ್ಲಿ ಮಧುರ ಗೀತೆಯನ್ನು ಹಾಡುತ್ತಿರುವುದೇ ಲೋಕವಲ್ಲ, ಅಥವ ಪಾಠೀಯಾ ದೇಶಿಯರು ಗಣಿಸಿದ್ದಂತೆ ಸಂಗೀತದ ಸೌಖ್ಯದಲ್ಲಿ ವ್ಯೇಮರೆತು,

“ಹಾ! ತುಂಬಾಬಟ್ಟಲನು, ಕಾಲವದು ತಾಂನುಣಿ

ಕೈಗೆ ದೊರೆಯದೆ ಪರಿವ ಪರಿಯ ವಿವರಿಸಲೇಂ?

ನಿನ್ನ ಸತ್ತಿಹುದಿನ್ನು ನಾಳಿ ಹಾಟ್ಟದೆಯಿಹುದು;

ಇಂದು ಸೋಗವಿರಲವನು ನೆನೆದಜುವುದೇಕೆ?”

ಎಂದಿರಲೂ ಸಾಧ್ಯವಿಲ್ಲ. ಜೀವನದಲ್ಲಿ ಹಿತವಾದ ಹೊಂಬಣಿದ ಮೀಂಚೊಮ್ಮೆ ಹೊಳೆಯಿತೆಂದರೆ, ಹಿಂದೆಯೇ ಘೋರ ವೃಷಿಯು ಸಿದ್ಧವಾಗಿರುತ್ತದೆ. ಸುಖದುಃಖಗಳಿರಡು ಉದ್ದಿಷ್ಟ ಗುರಿಯನ್ನು ಮಾಟ್ಟಲು ಓಡುತ್ತಿರುವ ಇಬ್ಬರು ತೀವ್ರಗಾಮಿಗಳಂತೆ ಪಂಥದಿಂದೋಂಡುತ್ತಿರುತ್ತವೆ. ಮನುಷ್ಯನು ವೇಗದ ಹೆಚ್ಚಿನಲ್ಲಿ ವ್ಯೇಮರೆತಿರುವ ಇವರಿದುರು ಬರುವ ಬಡವ್ಯಕ್ತಿ, ಯಾರನ್ನು ನಿರುಂಗಿ, ತಡೆಗಟ್ಟಬಲ್ಲಿನೋ, ಅವರೆದುರಾಳಿಗಳ ಕೆಲಸವನ್ನು ವನು ಸುಸೂತ್ರ ಮಾಡಿಕೊಟ್ಟಿಂತಾಗುತ್ತದೆ. ಸುಖವನ್ನು ರಸುವುದೂ, ದೊರೆತಲ್ಪು ಮುಖದಲ್ಲಿಯೇ ತನ್ನಿರಿವನ್ನು ಮರಿವುದೂ ಸಮಾಜದ ಹಾಟ್ಟಗುಣ ವಾಗುತ್ತಲಿದೆ. ಸಮಾಜದ ಕಟ್ಟುಸಡಲಿ, ಅದರ ಚೈತನ್ಯವು ಚಿಕ್ಕಚಿಕ್ಕ ಕಾಲುವೆಗಳಾಗಿ ವ್ಯಕ್ತಿಗಳಲ್ಲಿ ಅಡಕವಾಗುತ್ತದೆ. ಸಮಾಜವು ಸತ್ಯ ಧರ್ಮ, ಪ್ರೇಮಗಳಿಂಬ ಸೂತ್ರಗಳನ್ನು ನುಸರಿಸುವುದನ್ನು ಬಿಟ್ಟು, ವ್ಯಕ್ತಿಗಳ ಬೋಧನೆಯನ್ನೂ, ಅವು ನಡೆವೇಂದೆಗಳ ಅನುಕರಣವನ್ನು ಮಾಡಹೊರಟಿದೆ. ದೀನರ, ಆತ್ಮರ ಅಂಡಲೆಗಳು, ಆವರಿಗೆ, ಸುಖಸ್ವರ್ಗದಲ್ಲಿರುವವರ ಸಹಾಯ ವನ್ನು ದೊರಕಿಸುವುದರ ಬದಲು, ನೀತಿ, ಧರ್ಮ, ಆಚರಣೆಗಳಿಂಬ ಹೆಸರಿನಿಂದ “ಇಕ್ಕೆಲಾರದಕ್ಕೆ ಯಂಜಲು, ಹೋಗೋ ದಾಸಯ್ಯ” ಎಂಬಂತೆ ಆವರನ್ನು ವಂಚಿಸುತ್ತಲಿದೆ. ಇವುಗಳನ್ನೂ, ನಮ್ಮ ಸಮಾಜದಲ್ಲಿ ರಣಲೀಲೆಯನ್ನು ದುತ್ತಿರುವ ಈಕ್ಕೆಯರ್ಥ ಕಾಳಸ್ಯತ್ವವನ್ನೂ ನೋಡಿ ನೋಡಿ ಬೆಂದ ನನ್ನ ಹೈದರಾಯದ ಭಾವನೆಗಳನ್ನು ಈ ಕಥಿಗಳ ಮೂಲಕ ಹೊರಗಿದವಿದೇ ನೇ. ದೀನರ, ವಾಟಿ ನಾನಾಗಬೇಕೆಂದು ಇವುಗಳನ್ನು ಬರೆವಿದ್ದೇನೇ. ನನ್ನ

ಅಲ್ಲ ಶಕ್ತಿಯು ಆ ನನ್ನ ಅಕ್ಷ ತಂಗಿಯರ, ಅಣ್ಣ ತಮ್ಮಂದಿರಿಗೆ ಎಷ್ಟುಸಂಡ
ಸವನ್ನೀಯುವುದೋ, ಅವರನ್ನು ದುಃಖಾಗ್ನಿಯಲ್ಲಿ ಬಾಡಿಸುವ ಸಮಾಜದ
ಹೃದಯದಲ್ಲಿ ಪ್ರೇಮ ವೈಕ್ಯವನ್ನು ನೆಡಲಿಟ್ಟು ಸಾಮಧ್ಯವನ್ನು ತೋರುವು
ದೋ ಹೇಳಲಾರೆ—ಅದರ ದುಃಖಿಗಳೊಂದಿಗೆ ದುಃಖಿಸಿ ನನ್ನ ಆತ್ಮವು
ಮುಂದೆ ಅಡಿಯಿಟ್ಟುದೆ. ಅಷ್ಟೂ ವೈಲ್ಲಾನ ಅನುಭವದಂತೆ ಜಗತ್ತಿನ ಸೌಂದ
ರ್ಯಾವನ್ನು ಗ್ರಹಿಸಿ ಅದರ ದುಃಖದಲ್ಲಿ ಭಾಗಿಯಾಗಿ, ಅವುಗಳ ಆಚ್ಚಿನ
ಯನ್ನು ಗ್ರಹಿಸುವುದರ ಮೂಲಕ ದೈವಿಕವಸ್ತುಗಳ ಸಂಬಂಧವೂ, ದೇವ
ದೇವನ ಗುಟ್ಟಬಳಗೆ ಸಾರುವ ಸುಯೋಗವೂ ಒದಗಿತೆಂದು ಹಿಗ್ಗಿತ್ತ
ಹಿಗ್ಗಿತ್ತ ಹೇಳಬಲ್ಲೇನು. (...and he who can look at the
loveliness of the world, and share its sorrow and
realise something of the worder of both, is in
immediate contact with divine things, and has got
as near to God's secret as any one can get—"Oscar
wilde" in "De profoundis") ಹಿಮಾಲಯದ ಶಬ್ದ, ಅನುಪಮ
ರಜತಸಿಂಹಾಸನವನ್ನು ಉರುವನು, ನಟರಾಯರ ವಿಡಂಬನ ಸಿಂಹಾಸನಕ್ಕೆ
ಮನಸೋಲುವನೇ?

ಈ ಒಂಭತ್ತು ಕಥೆಗಳು ಒಂಭತ್ತು ಮಾರ್ಗಗಳನ್ನು ಸರಿಸಿವೆ, ಅದರ
ವೆಲ್ಲವೂ ಒಂದೇ ಗಮ್ಯಸ್ಥಾನಕ್ಕೆ ಹೋಗುವವಾಗಿವೆ. ಈ ನಿಸರ್ಗ ಕಣಗ
ಳನ್ನು ಕೂಡಿಸಿರುವುದು ಒಂದೇ ತಂತ್ರ—ನನ್ನ ಹೃದಯದಲ್ಲಿ ಉಕ್ಕಿಬಂದ
ಅಂತಃಕರಣ.

ನನ್ನ ಈ ಅಲ್ಲಸೇವೆಯಿಂದ ಸಮಾಜದ ಘಾತಗಳಿಂದ ಗಾಸಿಗೊಂ
ಡಿರುವವರಿಗೆ ಸ್ವಲ್ಪವಾದರೂ ಮನಶ್ಶಾಂತಿದೋರತಲ್ಲಿ, ಹಾಗೂ ಇತರರನ್ನು
ನೋಯಿಸುವುದು 'ದೇವ' ನೋಪ್ತದೆ ಕೆಲಸವೆಂದು ದಬ್ಬಾಳಕೆಯ ದರ್ಶ
ದಲ್ಲಿ ಸತ್ಯ ಪ್ರೇಮಗಳಿಗೆ ತಲತಪ್ಪಣಿವನ್ನು ಕೂಟ್ಟಿರುವವರಲ್ಲಿ ತಿಳಿವು
ಸ್ವಲ್ಪವಾದರೂ ಉಂಟಾದರೆ ನಾನು ಧನ್ಯನೆಂದೆಂಬುತ್ತೇನೆ.

ಆ-ಎಂಬಿ.

ಅನ್ನಪೂರ್ಣ : ವಿಶ್ವೇಶ್ವರಪುರಂ }
ಬಂಗಳೂರು ಸಭ.

ಉ. ನ. ಶ್ರೀಷ್ಟಿ ರಾಯ.

ಪರಿವೀಡಿ.

	ಪುಟ
೧. ನನ್ನ ಮುದ್ದು ಸದೋಜ	೧
೨. ಶ್ರೀಪತಿಯ ಕಲ್ಯಾಣ	೧೪
೩. ಫೌಂಟೆ	೨೪
೪. ಶುನರುಜ್ಜೀವನ	೨೫
೫. ಅವಳೆ-ಬಾಳು	೨೦
೬. ಮುಂದೇನು ಗತಿ	೨೫
೭. ಪರಿಣಾಮ	೮೯
೮. ಸಾವಿಶ್ರಿಯ ಸೌಭಾಗ್ಯ	೯೯
೯. ಕಂದ	೧೦೯

ನನ್ನ ಮುದ್ದು ಸರೋಜ

೦

ನಾನೋಂದು ಸಲ ಬೆಂಗಕೂರಿನಿಂದ ಮೈಸೂರಿಗೆ ಪ್ರಯಾಣ ಮಾಡು
ತ್ತಲಿದ್ದೆ. ಈಗಿನ ಹಾಗೆ ದ್ಯುಲು ಮುಂತಾದ ಪ್ರಯಾಣ ಸೌಕರ್ಯ
ಭಾಗಿರಲಿಲ್ಲ. ಎತ್ತಿನ ಗಾಡಿಗಳ ಪ್ರಯಾಣದ ಸುಖವನ್ನು ವಿವರಿಸ
ಬೇಕೆಂದರೆ ಭವಭೂತಿಯಂತಹ ಕವಿಯಾಗಬೇಕೇ ಏನಾ, ನನ್ನಂತಹ
ಮುಸ್ತಿನ ಮುದುಕಸ್ಪಿಂಡಾಗುವ ಕೆಲಸವಲ್ಲ. ಹೊತ್ತು ಮಂಜುಗುವ ಮುಂ
ಚೆಯೆ, ಗಾಡಿ ಕಟ್ಟಿಸಿ, ನಾನೂ ಅವಳೂ, ದಾರಿಗೆ ಸಾಲುವಷ್ಟು ಬುತ್ತಿ
ಯನ್ನು ಕಟ್ಟಿಕೊಂಡು ಹೊರಟಿನು ಮೈಸೂರು ಮಹಾರಾಜರ ವರ್ಧಂತಿ
ಯೆಂದರೆ ಈಗಿನ ಜನಗಳಿಗೆ ಹೇಗೋಂ ಏನೋ? —ನಮಗಂತೂ, ಆ
ಕಾಲದಲ್ಲಿ ಹುಟ್ಟಿದ ಹಬ್ಬಿಕ್ಕೆಂತಲೂ ಹಿರಿದಾದ ದಿನ. ವರ್ಧಂತಿಗೆ
ಹೋಗುವ ಆಸೆಯಿಟ್ಟಿರುತ್ತಾಡಿ ಶಾಂತಿ ಮಹುವ ಮಹುಳು ಸುಮೃದ್ಧಿಗೊತ್ತಿದ್ದವು; ಗೃಹಿ
ಣಿಯು ಸುಪ್ರಸನ್ನಿಳಾಗುತ್ತಿದ್ದಳು; ಅಣ್ಣಿ ತಮ್ಮಂದಿರು ಹಿಂದಿನ ಕಲಹ
ಗಳನ್ನು ಮರೆಯಾತ್ಮಿದ್ದರು; ರ್ಯಾತರು, ಐನೋರ ವೈಷಣಿಗಳನ್ನು ಮರತು
ಒಂದುಗೂಡುತ್ತಿದ್ದರು. ಮೈಸೂರಿನಲ್ಲೇ ಹುಟ್ಟಿ ಬೆಳೆದವನಾಗಿದ್ದರೂ
ಅನುಕೂಲನಿಲ್ಲದೆ, ವರ್ಧಂತಿಯನ್ನು ನೋಡಲಾಗಿದ್ದಿಲ್ಲ. ವಷಾಕಾಶಾಲದ
ಕೆಲಸವೇ ಸಾಕಾಗುತ್ತಿತ್ತು. ಸಾಲದುದಕ್ಕೆ ಇಂ ಮೈಲಿಗಳ ಪ್ರಯಾಣವೆಂ
ದರೆ, ನಾಲ್ಕುರ ಭಳಿಯೇ ಬರುತ್ತಿತ್ತು; ಎಲ್ಲಕ್ಕೂ ಹೆಚ್ಚಾಗಿ ಕೆಷ್ಟಕಾಕರ
ಭಯ. ಮುಖ್ಯ, ಎಲ್ಲದಕ್ಕೂ ದೇವರ ಇಚ್ಛೆ ಬರಬೇಕು!! ಆ ವರ್ಷೇ
ಎಂದಿಗಿಂತಲೂ ಫಸಲು ಚೆನ್ನಾಗಿಯಾಗಿ, ಕಬ್ಬಿನ ಬೆಳೆಯಲ್ಲಿ ಇಂಂ
ರೂಪಾಯಿ ಹೆಚ್ಚಿಗೆ ಆದಾಯವು ಬಂದಿತ್ತು. ಇನ್ನು ತಡವಾಡಿದರೆ ಮುಂದೆ
ಇಂತಹ ಅವಕಾಶವೇ ಸಿಗಲಾರದೆಂದು ನೆನೆದು ಗೃಹಿಣಿಯೋಂದಿಗೆ ಹೊರಟಿ,
ಬಿಟ್ಟಿ. ಕೆಂಪನ ಗಾಡಿಯನ್ನೇ ಗೊತ್ತುಮಾಡಿದೆನು ಅವನ ಜೊತೇಲಿ
ಒಂಸಿತ್ತು ಮಹಾಮಾರಿಗೆ ತುತ್ತಾಗಿದ್ದುದರಿಂದ, ಮಂಗಳದ್ದನ “ಕರೀಮಾರ”

ನನ್ನ ತಂಡು ಸೋಗಕ್ಕೆ ಹೂಡಿದ—ಜೊತೆಯೂ ಚಿನ್ನಾಗ ಕೂಡಿತು. ಗಾಡಿಯು ಬೆಳ್ಳಿಗರಲೆಂದು ತುಂಬಾ ರಾಗೇ ಹುಲ್ಲು ಹಾಕಿಸಿ, ಗಾಳಿಗೆ ದುರಾಗಿ ಮುಂಭಾಗದಲ್ಲಿನ್ನೂ ಒಮ್ಮೆ ತೆರೆಯನ್ನು ಕಟ್ಟಿಸಿ ಹೊರಟಿವು. ಎತ್ತು ಗಳಿಗೂ ಸಹ ನಮ್ಮುಂತೆಯೇ ಚಾಮಪ್ರಭುವಿನ ಸಿರಿವೈಭವಗಳನ್ನು ನೋಡಿ ಮನದಣಿಯಬೇಕೆಂದು ಆಸೆಯಿದ್ದು ಅತ್ಯಾರೆ ತೋರುತ್ತಿದ್ದಿತು. ಮೂಕ ವಾರ್ಣಿಗಳಿಗೆ ಹೆಚ್ಚು ಆಯಾಸವಾಗಬಾರದೆಂದು ಅಂ ಮೈಲಿಗಳಾದೊಡನೆಯೇ ಬಂದಲ್ಲಿಯೇ ತಂಗುತ್ತಿದ್ದಿವು.

ಪ್ರಯಾಣ ‘ಸ್ವಾತ್ಮ ನಿಧಾನ’ ಎನ್ನ ವ್ಯಾಂದಿಂದು ಬಿಟ್ಟು ಏಕೆ ಯಾವ ವಿಚಾರದಲ್ಲಿಯೂ ಬೇಸರವುಂಟಾಗಲಿಲ್ಲ. ಹಲ್ಲಿಗಾಡಿನಲ್ಲೇ ಹುಟ್ಟಿಬೆಳೆದು, ಅಲ್ಲಿನ ಕಾಡುಮೇಡುಗಳಲ್ಲಿ ಓಡಾಡಿ ಹಷರು ಹಲ್ಲಿನ ಮೇಲೆ ಮಲಗಿ ಗರಿಕೆಯನ್ನು ಮೆಲ್ಲುತ್ತಾ ಲಾವಣಿಗಳನ್ನು ಹೇಳಿ ಚಿನ್ನೆಯರೂಡನೆ ಚಲ್ಲಾಟ ವಾಡಿ, ಉವರಿಂದ ಪ್ರೇತಿಯ ಪೆಟ್ಟುಗಳನ್ನು ತಿಂದರೂ ನಗುನಗುತ್ತಾ ಕಣಿಗಲು ಹೂವಿನ ಗೊಂಚಲುಗಳನ್ನು ಕಿತ್ತು ತುರುಬಿಗೆ ಮುಡಿಸುವ ಸುಖ ವನ್ನು ಈಗಿನ ಕಾಲದವರೇನು ಬಲ್ಲರು? ಸೂರ್ಯ ನಾರಾಯಣನು ಆಸ್ತಿಂಗತ ನಾದೊಡನೆಯೇ ಆಜ್ಞಾನ ಸುತ್ತಲೂ ಹುಡುಗ ಹುಡುಗಿಯರು ಕೂಡಿ ಅವನ “ಒಂದಾನೊಂದು ಕಾಲದ” ಕಥೆಗಳನ್ನು ಕೇಳುತ್ತ ಕೇಳುತ್ತ, ಒಬ್ಬರ ಜಡಿಗೆ ಇನ್ನೊಬ್ಬರ ಜಡಿಯನ್ನು ಗಂಟುಹಾಕುತ್ತಾ, ಇಲ್ಲವೇ, ಉಬಿನ ಮುಳ್ಳನ್ನು ಲಂಗಡ ತುದಿಗೆ ಶಬ್ದವಿಲ್ಲದೆ ಹಚ್ಚುತ್ತಾ, ಅವರ ವೇದ ಸೆಯನ್ನು ನೋಡಿ ಶಕ್ತಂತಲೆಯನ್ನು ರಕ್ಷಿಸಲು ಬುಷ್ಯಂತರಾಯನು ಹೋದಂತೆ ಹೋಗಿ, ನಿವಾರಿಸಿ, ಕೊನೆಯಲ್ಲಿ ಮೂದಲಿಸುತ್ತಿದ್ದ ದರ ವಿವರ ವನ್ನು ದರೂ ಹೇಗೆ ತಿಳಿಸಲಿ?

ಪ್ರಯಾಣ ಬೆಳೆಸುತ್ತಿದ್ದು ಅತ್ಯಾರೆ ಎದುರಾಗಿ, ನೀರುತುಂಬಿದ ಮಿರು ಮಿರುಗುವ ಕೊಡಗಳನ್ನು ತಲೆಯಮೇಲೆ ಹೊತ್ತು, ಕುಕ್ಕೆ ತುಂಬಾ ಬಟ್ಟಿಗಳನ್ನು ಒಗೆದುಕೊಂಡು ಗಂಡಂದಿರ ಗಂಡಸುತನಗಳನ್ನು ಮಾತನಾಡಿ ಕೊಳ್ಳುತ್ತಾ ಬರುತ್ತಿದ್ದ ವರನ್ನೂ, ಸಾಲುಮರದ ಒಣಿಗಿ ಉದುರಿದ್ದ ಕಡ್ಡಿಗಳನ್ನೂ ಬೆಳಗಿನ ಗ್ರಾಸವನ್ನು ಚಿಂತಿಸುತ್ತಾ ಬರುತ್ತಿದ್ದ ವರನ್ನೂ, ಮಾಫುಕ್ಕೆ ಬರುವ ಮಗಳ ಮದುವೆಯನ್ನು ನೇರವೇರಸುವ ಚಿಂತನೆಯನ್ನು

ಮಾಡುತ್ತೆ ಬರುತ್ತಿದ್ದ ವರನ್ನೂ, ಯಾವ ಚಿಂತನೆಯೂ ಇಲ್ಲದೆ ಸೂರ್ಯ ಚೆಂಪುರಂತೆ ಶುಭ್ರ ಕಾಂತಿಯಿಂದ ನಗುತ್ತ ನಲ್ಲಿಯುತ್ತೆ, ಕುಣಿಯುತ್ತೆ ಕುಪ್ಪಳಿಸುತ್ತೆ ಬರುತ್ತಿದ್ದ ಕಂದಮ್ಮೆಗಳನ್ನೂ ಕಾಣುತ್ತಿದ್ದೇವು. ಇದರಿಂದ ಪ್ರಪಂಚವೆಲ್ಲಾ ಸ್ವಲ್ಪ ನಗು, ಸ್ವಲ್ಪ ಅಳುವನ ಮಯವೆಂದು ತೋರುತ್ತಿದ್ದಿತು. ರೊಟ್ಟೆ ಸಿಕ್ಕಿತೆಂದು ಒಬ್ಬನು ಆನಂದಪಟ್ಟರೆ, ನಾಳಿನವಾಡೇ ನೆಂದು ಒಬ್ಬನು ರೋದಿಸುವನು. ಸುಖದ ಮಹಡಿಯನ್ನು ಹತ್ತಲಿಕ್ಕೆ ಎಲ್ಲಾ ಸಾಹಸವಾಡಿ ಪ್ರಯತ್ನಪಡುವವನು, ಕೆಲವು ಮೆಟ್ಟೆಲುಗಳನ್ನು ಹತ್ತುವುದರಷ್ಟಾಗಾಗಿಯೇ ಬೀಳುವನು; ಯಾವ ಪ್ರಯತ್ನವನ್ನೂ ಮಾಡಬೇಕು ಕುಳಿತಿರುವವನಿಗೆ ರಾತ್ರಿ ರಾತ್ರಿ ಸುಖಸ್ವಣಿವು ಬರುವುದು. ಇದರ ರಹಸ್ಯವೇನು? ಎಂದು ಕ್ಷೇಣಕಾಲ ಯೋಚಿಸುತ್ತಾ ಕುಳಿತೇನು. ಮಾತನಾಡದ ನನ್ನ ಸ್ಥಿತಿಯ ನಿಜಗುಣವನ್ನಿರ್ಯಾದ ಗೃಹಿಣಿಯು ಮಾನವೆಂದು ನಂಬಿಕೆಲ್ಲಿನ ತುದಿಯೋಂದನ್ನು ಮೃದುವಾಗಿ ನನ್ನ ಮುಖದಮೇಲೆ ಅಲ್ಲಾಡಿಸಿದಳು; ಕೈಯನ್ನು ಹಿಂದೆಗೆಯುವಾಗ ಕಂಕಣಗಳು ಕಿಂಕಣಯ ನಾದವನ್ನು ಮಾಡಿದುವು. ಯೋಚನೆಯ ಬೇರೊಂದು ಪ್ರಪಂಚದಲ್ಲಿದ್ದ ನನಗೆ ಎಚ್ಚರವಾದಂತಾಯಿತು. ಬೆದರಿ ಪಕ್ಕಕ್ಕೆ ತಿರುಗಿದೆ. ಗೃಹಿಣಿಯ ಸುಂದರ ಕಣ್ಣಗಳು, ತುಂಟತನದ ನಗೆ, ನನ್ನ ಹ್ಯಾದಯವ್ಯೇ ಕದಿಯುತ್ತಿದ್ದವು. ವಿನೋದಕಾ೦ಗಳಿಗಿ ಕೋವಗೊಂಡವನಂತೆ ನಟಿಸಿದೆ. ಪಾವ! ಎಳೆಗರುಳು; ಕಣ್ಣಗಳ ತುಂಬಾ ಆಮ್ಮತ ಬಿಂದುಗಳು ತುಂಬಿದುವು. ನನ್ನ ಮನಸ್ಸಿಗೇ ಬಹುನೋವುಂಟಾಯಿತು. ಕಾಮನ ಬಿಲ್ಲಿನಂತೆ ಬಗ್ಗಿದ್ದ ಗಡ್ಡವನ್ನು ಹಿಡಿದಲು ಗಿಸಿ, ಕಣ್ಣಗಳನ್ನೊಂದು ರಸುತ್ತ ಅಲುಗಾಡುತ್ತಿದ್ದ ತುಟಿಗಳಿಗೆ ನನ್ನ ತುಟಿಗಳಿಂದ ಪ್ರೇಮಮಂತ್ರವನ್ನು ಪಡೇಶಿಸಿದೆನು. ಅಳುವಿಗೆ ಅಂಕದ ಪರದೆಯು ಬಿದ್ದಿತು. ಕಾಂತೆಯು ನಾಚಿಕೆಯಿಂದ ತಲೆಬಾಗಿ “ನೀವು ಯಾವಾಗಲೂ ಹೀಗೇನೇ! ” ಎಂದಳು. ನಾನು ತಲೆಯನ್ನೇತ್ತಿ ಹಿಡಿದು “ಹೌದು, ನಾನು ಯಾವಾಗಲೂ ಹೀಗೇನೇ! ” ಎಂದೆನ್ನುತ್ತಾ ಅಪ್ಪಿ ಮನದಣಿಯ ಚುಂಬಿಸಿದೆನು. ಇನ್ನು ಕನಲುವುದು ಆವಳಿ ಭಾಗ. ನನ್ನೆರಡು ಕೈಗಳನ್ನು ಕಿತ್ತಿಂತ್ತಾಗೆಯಲು ಹೋಗಿ ಪುನಾಲೋಚನೆಯಿಂದ ಹಾಗೇ ಹಿಡಿದು ಸ್ವಲ್ಪ ಹೆಡುತ್ತು ಚಿಂತಿಸಿ “ನಾನೇನು ಭಾಗ್ಯವಾಡಿದ್ದೆ ಹೇಳ—ನಿಮ್ಮವಳಾಗುವ

ದಕ್ಕೆ ” ಎಂದರು. ಏನು ಮನೋಭಾವ ! ಏನದು ಕಣ್ಣಗಳಿಂದ ಹೊರ ಚಲ್ಲಿತ್ತಿದ್ದ ಕೃತಜ್ಞತೆ !! “ ಅಯೋಃ ಹುಚ್ಚೇ, ಭಾಗ್ಯವು ನಿನ್ನ ದೋ, ನನ್ನ ದೋ ” ಎಂದಂದು ಕೊಂಡು ಸುಮ್ಮಾನಾದೆನು.

೬

ಎಗಡು ಮಾರು ದಿವಸಗಳ ಪ್ರಯಾಣವಾದ ಮೇಲೆ ನಾವು ಮದ್ದಾರಿನ ಬಳಿಗೆ ಬಂದಿನ್ನು. ದೂರದಲ್ಲಿಂದು ಆಕಾಶಿಟ್ಟಿ ಹಂಚಿನ ಮನೆಯು ಕಾಣಬಂತ್ತಿತ್ತು. ಮನೆಯು ಚಿಕ್ಕದಾದರೂ ಚೊಕ್ಕಟವಾಗಿದ್ದಿತು. ಮನೆಯ ಮುಂದೆ ತೆಲವು ಗಿಡಗಳು, ಅರಶಿನ ಕುಂಕುಮಗಳಿಂದ ಪೂಜಿಸಲ್ಪಟ್ಟಿದ್ದ ಒಂದು ವ್ಯಂದಾವನ. “ ಮನವನ್ನು ರಮಿಸುವ ಹೂಗಿಡಗಳು, ಆತ್ಮವನ್ನು ವಿರವಿಸುವ ಹೆಂಗಸರು ಮಕ್ಕಳು ” — ಎರಡಿಲ್ಲದ ಮೇಲೆ ಮನೆಯೂ ಸ್ನಾತಾನವೇ ಎಂದು ನನಗೆನಿಸಿತು. ವಷಾರದಲ್ಲಿ ಚಿಕ್ಕ ಮಗುವೈಂದು ಕೆಲವು ಬೊಂಬಿಗಳನ್ನಿಟ್ಟು ಕೊಂಡು ಆಡುತ್ತಿದ್ದಿತು. ಮುಖ್ಯವಾಗಿ ಅವುಗಳಲ್ಲಿ ಎರಡು ಚಂದಣದ ಬೊಂಬಿಗಳು ಒಂದೆತ್ತರದ ಸ್ಥಳದಲ್ಲಿ ಗೋಡೆಯನ್ನೊಂದಿರಿಕೊಂಡು ನಿಂತಿದ್ದವು. ಮಗುವು ಒಂದು ತಟ್ಟಯಲ್ಲಿ ಮಣಿನಾರತಿಯನ್ನು ಮಾಡಿಕೊಂಡು “ ಆರತಿ ಬೆಳಗರೆ ನಾರಿಯರೆಲ್ಲರು ಮಾರಣಂದರ ಮಕುವಾರನಿಗೆ ” ಎಂದು ಹಾಡುತ್ತ ಆರತಿಯನ್ನು ಬೆಳಗುತ್ತಿದ್ದಿತು. ನನಗೆ ಹಿಡಿಸಲಾರದಮ್ಮೆ ನಗು ಬಂದಿತು ನೋಡಲು ಬೇಸರಿಸುವ ಕರಿ ಬೊಂಬಿಗಳಲ್ಲಿ ಕೂಡ ಪ್ರಾಣವನ್ನು ಕಂಡು, ಅವುಗಳಿಗೆ, ಸರ್ವ ಯಾಜಮಾನ್ಯವನ್ನು ವಹಿಸಿ ತಾನೇ ಮದುವೆ ಮಾಡಿಸಿ “ ಚಿರವಾಗಿರಲಿ ವರದಂಪತಿಗಳು ” ಎಂದು ಮನಮುಟ್ಟು ಆಶೀರ್ವಾದವನ್ನು ಮಾಡುವ ಆಕಂದಮ್ಮನ ಹೃದಯದ ವಿಶಾಲತೆಯಲ್ಲಿ ಒಂದು ಭಾಗ ಕೂಡ ನಮ್ಮಲ್ಲಿಲ್ಲವಲ್ಲಾ ಎಂದೆನಿಸಿತು. ಜೀವವಿಲ್ಲದ ಅಸಹ್ಯಕರವಾದ ಬೊಂಬಿಗಳಲ್ಲಿ ಕೂಡ ಜೀವನ ಸರ್ವಸ್ವವನ್ನು ಅದು ಕಾಣಬಲ್ಲಾದಾದರೂ, ಜೀವಂತರಾಗಿ ನಮ್ಮೊಂದಿಗೇ ಓಡಾಡುವ ಜನಗಳಲ್ಲಿ ಕೂಡ ನಾವು ಜೀವನದ ಮರ್ಮವನ್ನು ಕಂಡುಕೊಳ್ಳಲಾರದಾಗಿರುವೆಲಲ್ಲ ! ಬೆಳೆಯದ ಮಗುವಿನ ಬುದ್ಧಿಯು ಹೆಚ್ಚೋ, ಅನುಭವ ವಿದ್ಯೆಗಳಿಂದ ತುಂಬಿದ, ಬೆಳೆದ ನಮ್ಮಬುದ್ಧಿಯು ಹೆಚ್ಚೋ ?

ಮಾಗುವಿನ ಬಟ್ಟನೆಯ ಮುಖ, ಸುಳಿಗುರುಳು, ಪುಟ್ಟಪುಟ್ಟ ಹೆಜ್ಜೆಗಳು, ಮುಂದೆ ಬಿದ್ದಹೋಗಿದ್ದ ಹಲ್ಲಿಗಳ ಮಧ್ಯ ತೂರಿ, ತುಟಿಗಳ ಗಡಿಯನ್ನು ಹಾರಿ ಪ್ರಪಂಚವನ್ನೇ ಆನಂದಸಾಗರದಲ್ಲಿ ಮುಖಗಿಸಿ ತೇಲಿನಲು ಬರುವಂತಹ ನಗು, ಬಣ್ಣಗಳ ಕಂಟಿದಂತಿದ್ದ ಮುಖವಣ, ಏವಿಯ ಮುಖ ಬಿಂಬದ ವೇಳೆ ಪಾತ್ರಕೆ, ಮಧ್ಯಾಷ್ಟ, ಸಾಯಂಕಾಲಗಳನ್ನು ಸೂಚಿಸಲು ಬದಲಾಯಿಸುತ್ತಿದ್ದ ಬಣ್ಣಗಳಂತಿದ್ದ ಕಷ್ಟೋಳಕಾಂಶಿಯ ವಣ ಪೈವಿಧ್ಯ—ಇಸ್ವಗಳನ್ನು ಸೋಡಿ ನನ್ನ ಮನಸ್ಸು ಸೋಡಿತು ಮಗುವನ್ನು ಹಿಡಿದೆತ್ತಿ, ಅಷ್ಟೀ ಮುದ್ರಾಡಬೇಕೆಂದಾಸೆಯಾಯಿತು ಇದನ್ನು ನಾನು ಚಿಂತಿಸುತ್ತಿದ್ದ ಹಾಗೆಯೇ ಗಾಡಿಯು ಸಿಲ್ಲಲು, ದೆಪ್ಪೆ ಮುಜ್ಜುವೆದೋಳ ಗಾಗಿ ಗೃಹಿಣಿಯು ಇಳಿದು ಮಗುವನ್ನು ಮುದ್ರಾಡುತ್ತಿದ್ದಳು. ಇದನ್ನು ಯೋಚಿಸುತ್ತಿದ್ದವನು ನಾನು, ಇಳಿದು ಕೆಲಸಕ್ಕೆ ಆರಂಭಮಾಡಿದವಕ್ಕಾಗಿ ಯೋಚಿಸುತ್ತಿದ್ದ ವನ್ನು ನಾನು ನಾನೊ ಚಿನ್ಹಿಸಿ ಇಂದಿನ ಸಂದರ್ಭಕ್ಕೆ ತಾಯಿಯು ಕರುಳಿ ನೋಡಲು ಪ್ರತಿಧ್ವನಿ ಕೊಡುವುದು, ಎಂದು ನಿರ್ಧರಿಸಿಕೊಂಡಿನೆನ್ನು. ನಾನೂ ಇಳಿದು ಮಗುವನ್ನು ಡಿಸುತ್ತಾ ಎಷ್ಟು ಹೊತ್ತೆನ್ನು ಕಳಿದೆಸೋ ಜ್ಞಾನಕವಿಲ್ಲ. ಸ್ವಲ್ಪ ಕಾಲದ ಆನಂತರ ಒಳಗಿನಿಂದ ಯಾನೋ “ಸರ್ವೋಜ್ಞಾ” ಯೆಂದು ಕರೆಯಲು ಮಗುವು ಒಳಕ್ಕೆ ಹೋಗಲಿ ಚ್ಹಿಸಿತು. ಗೃಹಿಣಿಯು ಮತ್ತೊಮ್ಮೆ ಚುಂಬಿಸಿ, ಮಗುವನ್ನು ಬಿಡಲಾರದೆ ಆದರ ಎರಡು ಕ್ಯಾಗಳಿಗೂ ಎರಡು ರೂಪಾಯಿಯನ್ನಿತ್ತು ಚಿಂತಾಕಾರ್ಯಾಂತರೆ ಯಾಂದ ಗಾಡಿಯನ್ನು ಹತ್ತಿದ್ದಳು. ಮಗುವು ಹೊರಟುಹೋಯಿತಲ್ಲಾ ಎಂಬ ವ್ಯಾಸನವೇಸೋ, ಎಂದಂದುಕೊಂಡು ಸುಮ್ಮೆ ನಾದೆನು.

೩

ಇದು ನಡೆದು ಈಗ ಸುಮಾರು ೫೦-೬೦ ವರ್ಷಗಳಾದವು. ವರ್ಧಣ ತಿಯನ್ನು ಮುಗಿಸಿಕೊಂಡು ನಾವು ಬಂದಂದಿನಿಂದಲೂ ಅವಳ ವೈಯಕ್ತಿಕರಿಯಿರಲಿಲ್ಲ. ವ್ಯಾಸಾಸ್ತಿ ಒಂದೆರಡು ದಿವಸ ಜ್ಞಾರ ಬಂದಿತ್ತು. ಪ್ರಯಾಣದ ಆಯಾಸವೆಂದು ತಿಳಿದು ಉಷಧ ಕೊಡಿಸಿದ್ದನು, ಗುಣವೂ ಉತ್ತಮ. ಆದರೆ ಜ್ಞಾರದ ಬೀಜವೇ ಅವಳಿಗೆ ಬಿತ್ತಲ್ಲಿಟ್ಟೆಂದು ಅರಿಯಲಾರದೆ

ಹೋದೆನು. ಮೈಸೂರಿನ ಪ್ರಕರಣವು ಪುನಃ ಕಾಣಿಸಿಕೊಂಡಿತು. ಜಿನ್ನದ ರೇಕಿನಂತಿದ್ದ ಅವಳ ಹೈಗುಣವು ಕೆಡುತ್ತಾ ತರಗೆಲೇಯಂತಾ ಗುತ್ತಾ ಬಂದಿತು. ಜ್ಞರವೊಂದೇ ಅಲ್ಲದೆ ಆಗಾಗೀ ಕಾಲು ಕೈಗಳ ಭಳಕು ಬೇರೆ ಬರುತ್ತಿದ್ದಿತು. ಈ ಹೊತ್ತಿನ ಕಾಯಿಲೇಯು ನಾಳಿನ ದಿನ ಬೇರೆ ರೂಪವನ್ನು ತಾಳುತ್ತಿದ್ದಿತು. ತಿಳಿದ ದೇವರುಗಳಿಗಲ್ಲ ಹರಕೆ ಹೊತ್ತಿನು. “ಬೆಳ್ಳಿಯ ಕಾಲ್ದಿಗಗಳನ್ನು ವಾಡಿಸಿ ನಿನ್ನೆ ರಡು ಕಾಲುಗಳಿಗೂ ತೊಡಿಸುವೆನು ತಾಯಿಾ” ಎಂದು ಚಾಮುಂಡೇಶ್ವರಿಯನ್ನು ಕೋರಿದೆನು. “ನಾವಿಬ್ಬಿರೂ ಯಾತ್ರೆಬಂದು ಬೆಟ್ಟು ಹತ್ತಿ ಸಿನಗೆ ಕಪ್ಪಕಾಣಿಕೆ ಒಪ್ಪಿ ಸುವೆವು, ಮಹಾದಾಯ” ಎಂದು ಶಿರುಪತಿ ತಿಮ್ಮಪ್ಪನನ್ನು ಬೇಡಿ ದೆನು. “ನೀನು ಕೇಳಿಬಂತ್ತು ಕೋಳಿ ಕುರಿಗಳನ್ನು ಬಲಿಗೊಡುವೆ; ನನ್ನ ಈ ರತ್ನವನ್ನು ಇಸು” ಎಂದು ವಾರಮ್ಮನಿಗೆ ಹರಕೆ ಹೊತ್ತಿನು. ಯಾವ ದೇವರಿಗೂ ನನ್ನ ಮೇಲೆ ದಯೆ ಹುಟ್ಟಲಿಲ್ಲ. ಇತ್ತೀಚ್ಚಿ, ಪ್ರಯೋಜನ ದಾಳಿಯು ನನ್ನನ್ನು ಸುಲಿಯಾತ್ತೆ ಬಂದಿತು; ಮಂತ್ರವಾದಿಗಳ ಗುಂಪು ನನ್ನ ರತ್ನವನ್ನೇ ಹೀರುತ್ತೆ ಬಂದಿತು. ವ್ರತಗಳಾದವು, ಹೋಮ ಗಳಾದವು. ಮೃತ್ಯು ಮಹಿಷದಾನವಾಯಿತು, ನವಗ್ರಹ ಜವಗಳಾದವು; ಯಾರು ಯಾರು ಬಂದು ಏನೇನು ವಾಡೆಂದು ಹೇಳುತ್ತಿದ್ದೋ ಎಲ್ಲವನ್ನು ಬಿಡದೆ ವಾಡುತ್ತಿದ್ದೆನು ನನ್ನ ರತ್ನವೊಂದು ಉಳಿದರೆ ಭಿಕ್ಷುಟನೆ ಬೇಕಾದರೂ ವಾಡಿಕೊಂಡು ಒಬ್ಬರ ಮುಖವನೆನ್ನೂ ಭ್ರಂಬಿಸಿ ನೋಡಿ ಕೊಂಡಿರಬಹುದೆಂಬುದೇ ನನ್ನ ಧೈರ್ಯ. ಹಾಯ್! ಯಾವ ಪ್ರಯತ್ನವೂ ಫಲಕಾರಿಯಾಗಲಿಲ್ಲ. ಅವಳ ದೇಹದ ಶಕ್ತಿಯು, ಕುಗ್ಗುತ್ತಾ ಬಂದಿತು ನರಗಳು ಬಲಹೀನವಾದವೇ, ಕಣ್ಣಿಗಳು ಕಾಂತಿಹೀನವಾಗಿ ಗುಣಿಬಿಳುತ್ತು ಬಂದವು, ಮೈಯಲ್ಲ ಒಣಿಗಿ ಸೌದಿಯಂತಾಗುತ್ತಾ ಬಂದಿತು. ಅಯ್ಯೋ! ನನ್ನ ಜೀವದ ಪುತ್ತಳಿಯು ಇದೇ. ನನ್ನ ಕಣ್ಣಿನ ಬೊಂಬಿಯು ಇವೇ, ನನ್ನನ್ನೇ ತನ್ನ ಭಾಗದ ದೇವರೆಂದು ನಂಬಿ ಹಗಲಿರಳು ಭಗವಂತನ ಸೇವೆಗಿಂತಲೂ ನನ್ನ ಸೇವಿಯೇ ಹೆಚ್ಚು ಪುಣ್ಯಕರವೆಂದು ನಂಬಿದ್ದ ದೇವ ಮಾನ್ಯ ಇವಕೇ, ನನ್ನ ಕಷ್ಟಸುಖಗಳಿಲ್ಲವನ್ನೂ ತನ್ನ ದೇವಂದು ಭಾವಿಸಿ ನಷ್ಟನ್ನು ನೇರಳಿಸಿದ್ದ ಆಶ್ರಯಿಸಿದ್ದ ದೇವತೆಯೇ ಇವಕೇ, ಹಾ! ಭಗ

ವಂತಾ! ನಿರಪರಾಧಿಯಾದ ಈ ನನ್ನ ರತ್ನದಲ್ಲಿ ನಿನಗೇಕೆ ಅಗ್ರಹ! ಎಂದೇನಿ
ಸಿತು. ನನ್ನ ಸೇವೆಯಲ್ಲವೂ ನಿಷ್ಪಲವಾಗುತ್ತು ಬಂತು. ವೈಷ್ಯರು
ರೋಗಿಯು ಗುಣವಾಗುವುದರ ಆಸೆಯನ್ನು ಬಿಟ್ಟರು, ಮಂತ್ರವಾದಿಗಳು
ಹಿಂದೆ ಸರಿದರು, ಪುರೋಹಿತರು ಧ್ಯೈಯರು ಮಾತುಗಳನ್ನು ಬಿಟ್ಟರು.
ನೆಂಟಿರಷ್ಟುರೂ ಬಂಧು ಬಳಗದ ಎಲ್ಲರೂ ಕೈಬಿಟ್ಟರು. ಜೀವಿಸಿರುವ ವರಗೆ
ತನ್ನ ಜನ್ಮವನ್ನು ಜನಗಳ ಮೇಲ್ತೆಗಾಗಿ ತೆಯಿದು, ಅವರವರ ದುಃಖಗ
ಳನ್ನು ಸ್ವಾರಿಸಿ ಎಲ್ಲರ ಹೃದಯದಲ್ಲಿಯೂ ಪ್ರೇಮಶಾಂತಿಗಳ ಮೊಳಕೆಗ
ಳನ್ನು ಸೆಟ್ಟು, ಎಲ್ಲರ ಸೌವೆಯನ್ನೂ ಗೊಳಿಗದೆ ಪ್ರತಿಫಲವನ್ನಾಗಿಸಿದೆ
ಮಾಡಿದ ನನ್ನ ರನ್ನಕ್ಕೆ ಕೊನೆಗಾಲದಲ್ಲಿ ಮೃದು ಮಾತುಗಳನ್ನಾಡುವುದು
ಕೂಡ ಜನಗಳ ಮನಸ್ಸಿಗೆ ಕಹಿಯಾಗಿ ತೋರಿತು ಹೆಂಗಸಿನಂತೆ ನಾನು
ಗೊಳಿಟ್ಟುನು, ಭಿಕ್ಷು ಕನಂತೆ ಬೇಡಿದೆನು, ಶತ್ರುವಿನಂತೆ ಕೋಪಗೊಂಡಿನು.
ಎಲ್ಲವನ್ನೂ ತೊರೆಯುವೆನೆಂದು ಬಹುತನದ ಹಾದಿಯನ್ನೇ ಅವಳ ಸಲು
ವಾಗಿ ಒಪ್ಪಿದೆನು. ಆದರೇನು! ಪ್ರೇಮಸಾಗರನಾದ ಪರವಾತ್ಮೆನ
ಪ್ರೇಮವ ಕೆಲಸಗಳು ಕಣ್ಣಿರು ಕಾಲುವೆಗಳು ಹರಿಯುತ್ತಿರುವ ಈ ಪ್ರವಂ
ಷವು ಶುಧ್ಯ ಸರಧ್ರ ಕವಾಯಿತು. ಇಲ್ಲದ ಕರುಣೆಯನ್ನು ನಂಬಿ ಮೋಸ
ಹೋದ ನಾನು ಇತರರನ್ನೇ ಕೆಂಪಿಸಲಿ? ಕರುಣೆಯಂತೆ, ದಯಾಳುವಂತೆ,
ಪ್ರೇಮಸಾಗರವಂತೆ! ಹಾ!! ಹಾ!!!

ಉ

ಶುಕ್ಲವಕ್ಷದ ಬಂದು ರಾತ್ರಿ; ಹಾಲು ಚೆಲ್ಲಿದಂತೆ ಬೆಳದಿಂಗಳು. ಉಡಿ
ಯಲ್ಲಿ ಮಲ್ಲಿಗೆಯ ಹೂವನ್ನು ಚೆಲ್ಲಿದಂತೆ ನೀಲವಾದ ಆಕಾಶಮಂಡಲದಲ್ಲಿ
ಮಿಂದಿರುಗುವ ನಕ್ಷತ್ರಗಳು; ಗಾಥವಾದ ಶಾಂತಿಯ ಸವಾರಧಿಕಾರವು
ಹರಡಿದೆ. ಎಲ್ಲರ ಮನಸ್ಸು ಶಾಂತಿಯ ತಂಪನ್ನು ಹೊಂದಿ ಸುಖದಾಯಕ
ವಾದ ನಿದ್ರೆಯಂಬ ತಾಯಿಯ ತೊಡಿಯನ್ನು ಸೇರಿದೆ. ಆದರೆ ನನ್ನ
ಮನಸ್ಸು ಶಿಲ್ಪೋಲ ಕಲ್ಪಾಲವಾಗಿದ್ದಿತು. ಅವಳಿಗಂತು ಗಂಭೀರ ಡಿಗ್ರಿಗಳ
ಜ್ವರವು ಏರಿತ್ತು. ಬಾಯಲ್ಲಿ ಮಾತೇ ಸರಿಯಾಗಿ ಹೊರುಡುತ್ತಿರಲಿಲ್ಲ. ಪದೇ
ಪದೇ ಷರೋಜಾ—ಅಂಥಾ ಮಗ-ನನ್ನ ಮಗು ಎಂದು ಅಧ್ರವಿಲ್ಲದ

ಮಾತುಗಳನ್ನೂ ದುತ್ತಿದ್ದಳು. ಅವಳ ಒಂದೊಂದು ಮಾತು ನನ್ನ ಹೃದಯ ವನ್ನು ಇರಿಯುತ್ತಿದ್ದಿತ್ತು. ಸೋಂದಯೆದ ಅಧಿದೇವತೆಯೇ ಅಂತು ಮೃತ್ಯು ಬಾಧೆಯಿಂದ ತೊಳಳಿತ್ತಿದ್ದುದು ಯಾವ ಉಪಾಸಕನಿಗೆ ತಾನೇ ಸಂಕಚ್ಯೆ ವಾಗುವುದಿಲ್ಲ! ನಾನು ಹಾಸಿಗೆಯ ಬಳಿಯಲ್ಲಿ ಕುಳಿತು ಉವಚರಿಸುತ್ತಿದ್ದ ಬೈಷಣಿ ಸೀಸೆಗಳ ರಾಶಿಯನ್ನು ನೋಡಿ ನಿಟ್ಟುಸುರುಬಿಟ್ಟೆ. ಹಾ! ನಾನೆಲ್ಲ ನೋಂಮುಕೊಳ್ಳುವೆನೋ ಎಂದು ಬೇಸರವಿಲ್ಲದೆ ಎಂತಹ ಕಹಿಯಾದ ಬೈಷಣಿ ವನ್ನು ದರೂ ಕುಡಿಯುತ್ತಿದ್ದಳು-ಡಾಕ್ಟರು ಎರಡು ಘಾಂಟಿಗೊವೈ ಕುಡಿಸ ಬೇಕೆಂದು ಹೇಳಿ ಒಂದು ಬೈಷಣಿವನ್ನಿತ್ತು ಹೇಳಿಗಿದ್ದರು. ಬೈಷಣಿವನ್ನು ಪಾತ್ರಿಗೆ ಹಾಕಿ ಕೈಯಲ್ಲಿ ಹುಡಿದುಕೊಂಡು ವೆಲ್ಲಗೆ ಎಚ್ಚರಿಸಿದೆನು. ನಿದ್ರೆಯೇನೂ ಬಂದಿರಲಿಲ್ಲ. ಜ್ವರದ ತಾಪದಿಂದ ಕಣ್ಣಿಗಳು ಮುಚ್ಚಿದ್ದವು. ಬೈಷಣಿವನ್ನು ನೋಡಿ ಎದ್ದು ಕುಳಿತುಕೊಳ್ಳಲಾಶಿಸಿದ್ದಳು. ಕುಳಿರಿಸಿ ಬೈಷಣಿವನ್ನು ಹಿಡಿದೆನು. ನನ್ನನ್ನೇ ದಿಟ್ಟಿಸಿ ನೋಡಿ ಕಣ್ಣೀರುಗರೆದಳು. ನನಗೂ ದುಃಖವು ಉಕ್ಕೆ ಬಂದಿತು. ನಾನೂ ಕಣ್ಣೀರುಗರೆದೆನು.

ಅವಳು: ನಿವೆಷ್ಟಿಂದಿಗಿದ್ದ ಸಮ್ಮು ಸೇವಮಾಡಿ ಸುಖವಡುವ ಪುಣಿ ನನಗಿಲ್ಲ. ನೀವೇ ನನ್ನ ಸೇವೆ ಮಾಡಬೇಕಾಗಿದೆ.

ನಾನು: ಸೇವೆಯೇನು ಬಂತು ಹೇಳು, ಬೈಷಣಿವನ್ನು ಕುಡಿದು ಮಲಿಗೊಮ್ಮೆ ಬೆವರುತ್ತಾ ಇದೆ. ಸ್ವಲ್ಪ ನಿದ್ರೆಯು ಬರಬಹುದು.

ಅವಳು: ಅಯ್ಯೋ! ನಿಮಗೆ ಭಾರ್ಯಾ! ನಾನು ಬದುಕುತ್ತೇನೆಂದು ಭಾವಿಸಿದ್ದೀರಾ! ಹಿಂದಿನ ಜನ್ಮದಲ್ಲಿ ಯಾವ ಹೆಂಡತಿಯನ್ನು ಗಂಡನ ಸೇವೆಯಿಂದ ಆಗಲಿಸಿದೆನೋ! ಈಗ ನಾನು ನಿಮ್ಮನ್ನು ಬಿಟ್ಟುಹೊಂಗಬೇಕಾಗಿದೆ.

ನಾನು: ಹೀಗೆಲ್ಲಾ ಮಾತಾಡಬೇಡ. ಸುಮ್ಮನೆ ಮಲಿಗೊ, ದೇವರಿದ್ದಾನೆ ಎಲ್ಲದಕ್ಕೂ. ಖಂಡಿತ ಗುಣವಾಗುತ್ತೆ. ಏನೂ ಯೋಜನೆ ಮಾಡಬೇಡ.

ಅವಳು: ಇಲ್ಲಾ! ನೀವು ನನಗೆ ಒಣ ಧೈಯರು ಹೇಳುತ್ತಾ ಇದ್ದೀರಿ. ನಾನು ಖಂಡಿತ ಬದುಕೋಡಿಲ್ಲ. ಹೋಗಲಿ, ನನ್ನ ಬಂಡು ಅಂತಹ ಬೆಲೀಯಾದ್ದೀನಲ್ಲಾ. ಆದರೆ ವಂಶಕ್ಕೆ ಒಬ್ಬ ಕಂದನನ್ನು ಹೇರಲಿಲ್ಲ.

ಇನ್ನು ಯಾರನ್ನಾದರೂ ಯೋಗ್ಯಳನ್ನು ನೋಡಿ ಮದುವೆ ಮಾಡಿ ಕೊಳ್ಳು. ಆ ಪುಣ್ಯಾಶಿಗಿತ್ತಿಯಂದಲಾದರೂ ವಂಶ ಬೆಳೆಯಲಿ.

ಸರೋಜ ! ಸರೋಜ ! ಅಂಥಾ ಒಂದು ಮಗು ಇದ್ದಿದ್ದರೆ

ನಾನು : ನೀನೊಬ್ಬಳಿದ್ದರೆ ಮಿಕ್ಕ ಭಾಗ್ಯವೆಲ್ಲಾ ಆಗತ್ತೆ. ಸುಮ್ಮನೆ ಆಯಾಸ ಮಾಡಿಕೊಳ್ಳಬೇಡ, ಮಲಗಿಕೋ. ಈ ಬೈಷಧ ತೆಗೆದುಕೋ. ಹಾಳು ಕಹಿ. ನೀನಾಗುವ ಹೊತ್ತಿಗೆ ಕುಡಿಯುತ್ತಿ. ನಿನ್ನ ಗುಣಕ್ಕೆ

ಬೈಷಧವನ್ನು ಕುಡಿದು. ಅವಳು; —“ನನಗಾಗಿ ಎಪ್ಪು ತೋಂದರೆ ? ನಿಮಗೆ ಒಂದು ತಾಸು ನಿಡ್ದೆ ಕೂಡ ಇಲ್ಲ ಅಯ್ಯೋ! ಎಪ್ಪು ಬಡವಾಗಿ ಹೋದಿರಿ. ಹೊತ್ತಿಗೆ ಹೊತ್ತಿಗೆ ಅನ್ನವಿಲ್ಲ, ನಿದ್ರೆಯಿಲ್ಲ, ತಲೆಗಪ್ಪು ನೀರಿಲ್ಲ, ನನ್ನ ಬಾಳೇ, ನನ್ನ ಹಾಳು ಬಾಳೇ.”

ನಾನು ಸಮಾಧಾನೋಕ್ತಿಗಳನ್ನೆನ್ನೋ ಹೇಳಿದೆನು ಆದರೇನು ? ಅವು ಸಮಾಧಾನವನ್ನು ಒಟ್ಟುಮಾಡುವವೇ ? ನಾನು ಬಳಲುನೆಲ್ಲಾ, ವಂಶ ಕೊಂಡು ಮಗುವನ್ನು ಹೇರಲಿಲ್ಲವಲ್ಲಾ ಎಂಬ ಚಿಂತಾಪರಂಪರಂಗಳಿಂದ ಅವಳಿಗೆ ಬಿಡುಗಡೆಯೇ? ಹೀಗೆಯೇ ಅನುಭವಿಸುತ್ತಾ ಚಿಂತಿಸುತ್ತಾ ಕಡೆಗೊಂದು ದಿನ ಹಾ ! ಆ ಒಂದು ದಿನ—ನನ್ನನ್ನ ತೋರೆದು—ನನ್ನ ಜೀವನದ ಸುಖವೆಲ್ಲವನ್ನೂ ಮಣ್ಣಾ ಪಾಲು ಮಾಡಿ, ಶಾಂತಿಯ ಪವಿತ್ರ ಸ್ವರ್ಗಕ್ಕೆ ಹೋರಬೇ ಹೋದಳು. ನನ್ನ ಜೀವನದ ಗುರಿಯೂ, ಶಾಂತಿಯೂ, ಸುಖವು ಅವಕ್ಷಿಂದಿಗೇ ಹೋರಬು ಹೋದುವು.

ಝ.

ಯಾವಳ ಸಮಾಗಮದಿಂದ ಬೆಂಗಳೂರಿನ ಪ್ರತಿಯೊಂದು ವಸ್ತುವೂ ನನಗೆ ಸ್ವಿಯವಾಗಿದ್ದಿ ತೋ ಅವಳ ಮೃತ್ಯುವಿನಿಂದ ಅವುಗಳೆಲ್ಲವೂ ನನಗೆ ಅಸ್ವಿಯವಾದವು. ಹೂವಿನ ತೋಟಗಳು, ಲತಾಮಂಟಪಗಳು, ಸುಂದರವಾದ ಚಿತ್ರಗಳು, ಮಧುರವಾದ ಗಾಯನ, ರುಚಿಕರವಾದ ಭಕ್ತ್ಯಾಗಳು ಒಂದೂ ಬೇಡವಾಯಿತು. ಯಾರಿಗಾಗಿ ನಾನವುಗಳ ಸುಖವನ್ನು ನುಭವಿಸಲಿ ? ಸುಗಂಧವಾದ ಗುಲಾಬಿಯ ರಚನೆಯನ್ನು ಮೇಚ್ಚಿ ಆದರ ಬಣ್ಣಕ್ಕೆ ಬೆರ

ಮಾತುಗಳನ್ನಾಡುತ್ತಿದ್ದಳು. ಅವಳ ಒಂದೊಂದು ಮಾತು ನನ್ನ ಹೃದಯ ವನ್ನು ಇರಿಯುತ್ತಿದ್ದಿತ್ತು. ಸೌಂದರ್ಯದ ಅಧಿದೇವತೆಯೇ ಅಂತು ಮೃತ್ಯು ಬಾಧೆಯಿಂದ ತೋಳಲುತ್ತಿದ್ದು ಯಾವ ಉಪಾಸಕನಿಗೆ ತಾನೇ ಸಂಕಟ ವಾಗುವುದಿಲ್ಲ! ನಾನು ಹಾಸಿಗೆಯ ಬಳಯಲ್ಲಿ ಕುಳಿತು ಉಪಚರಿಸುತ್ತಿದ್ದೇ. ಬೈಷಣಿ ಸೀಸೆಗಳ ರಾಶಿಯನ್ನು ನೋಡಿ ನಿಟ್ಟುಸುರುಬಿಟ್ಟಿ. ಹಾ! ನಾನೆಲ್ಲ ನೊಂದುಕೊಳ್ಳುವೆನೋ ಎಡು ಬೇಸರವಿಲ್ಲದೆ ಎಂತಹ ಕಹಿಯಾದ ಬೈಷಣಿ ವನ್ನಾದರೂ ಕುಡಿಯುತ್ತಿದ್ದಳು. ಡಾಕ್ಟರು ಎರಡು ಫುಂಬಿಗೊವೈಕ್ಕು ಕುಡಿಸ ಬೇಕೆಂದು ಹೇಳಿ ಒಂದು ಬೈಷಣಿವನ್ನಿತ್ತು ಹೇಳಿಗಿಡ್ಡರು. ಬೈಷಣಿವನ್ನು ಪಾತ್ರಿಗೆ ಹಾಕಿ ಕೈಯಲ್ಲಿ ಹುಡಿದುಕೊಂಡು ವೆಲ್ಲಗೆ ಎಚ್ಚರಿಸಿದೆನು. ನಿದ್ರೆಯೇನೂ ಬಂದಿರಲಿಲ್ಲ. ಜ್ವರದ ತಾವದಿಂದ ಕಣ್ಣಾಗಳು ಮುಚ್ಚಿದ್ದವು. ಬೈಷಣಿವನ್ನು ನೋಡಿ ಎದ್ದು ಕುಳಿತುಕೊಳ್ಳಲಾಶಿಸಿದೆಳು. ಕುಳಿರಿಸಿ ಬೈಷಣಿವನ್ನು ಹಿಡಿದೆನು. ನನ್ನನ್ನೇ ದಿಟ್ಟಿಸಿ ನೋಡಿ ಕಣ್ಣೀರುಗರೆದಳು. ನನಗೂ ದುಃಖವು ಉಕ್ಕೆ ಬಂದಿತು. ನಾನೂ ಕಣ್ಣೀರುಗರೆದೆನು.

ಅವಳು: ನಿವೆಣ್ಣಂದಿಗಿದ್ದು ನಮ್ಮ ಸೇವೆಮಾಡಿ ಸುಖಪಡುವ ಪುಣಿ ನನಗಿಲ್ಲ. ನೀವೇ ನನ್ನ ಸೇವೆ ಮಾಡಬೇಕಾಗಿದೆ.
ನಾನು: ಸೇವೆಯೇನು ಬಂತು ಹೇಳು, ಬೈಷಣಿವನ್ನು ಕುಡಿದು ಮಲಗಿಕೊಮ್ಮೆ ಬೆವರುತ್ತಾ ಇದೆ. ಸ್ವಲ್ಪ ನಿದ್ರೆಯು ಬರಬಹುದು.
ಅವಳು: ಅಯ್ಯೋ! ನಿಮಗೆ ಭಾರ್ಯಾ. ನಾನು ಬದುಕುತ್ತೇನೆಂದು ಭಾವಿಸಿದ್ದೀರಾ! ಹಿಂದಿನ ಜನ್ಮದಲ್ಲಿ ಯಾವ ಹೆಂಡತಿಯನ್ನು ಗಂಡನ ಸೇವೆಯಿಂದ ಆಗಲಿಸಿದನೋ! ಈಗ ನಾನು ನಿಮ್ಮನ್ನು ಬಿಟ್ಟುಹೊಳಗಬೇಕಾಗಿದೆ.

ನಾನು: ಹೀಗೆಲ್ಲಾ ಮಾತಾಡಬೇಡ. ಸುಮ್ಮನೆ ಮಲಗಿಕೊ, ದೇವರಿದ್ದಾನೆ ಎಲ್ಲದಕ್ಕೂ. ಖಂಡಿತ ಗುಣವಾಗುತ್ತೇ. ಏನೂ ಯೋಚನೆ ಮಾಡಬೇಡ.

ಅವಳು: ಇಲ್ಲಾ! ನೀವು ನನಗೆ ಒಣ ಧೈಯರು ಹೇಳುತ್ತಾ ಇದ್ದೀರಿ. ನಾನು ಖಂಡಿತ ಬದುಕೋಡಿಲ್ಲ. ಹೋಗಲಿ, ನನ್ನ ಬಾಳು ಅಂತಹ ಬೆಲೆಯಾದ್ದೀನಲ್ಲಾ. ಅದರೆ ವಂಶಕ್ಕೆ ಒಬ್ಬ ಕಂದನನ್ನು ಹೇರಲಿಲ್ಲ.

ಇನ್ನು ಯಾರನ್ನಾದರೂ ಯೋಗ್ಯಳನ್ನು ನೋಡಿ ಮದುವೆ ಮಾಡಿ ಕೊಳ್ಳು. ಆ ಪುಣ್ಯಾಶಿಗಿತ್ತಿಯಿಂದಲಾದರೂ ವಂಶ ಬೆಳೆಯಲಿ.

ಸರೋಜ ! ಸರೋಜ ! ಅಂಥಾ ಒಂದು ಮನು ಇದ್ದಿದ್ದರೆ

ನಾನು : ನೀನೊಬ್ಬಳಿದ್ದರೆ ಮಿಕ್ಕ ಭಾಗ್ಯವೆಲ್ಲಾ ಆಗತ್ತೆ. ಸುಮ್ಮನೆ ಆಯಾಸ ಮಾಡಿಕೊಳ್ಳಬೇಡ, ಮಲಗಿಕೋ. ಈ ಬೈಷಧ ತೆಗೆದುಕೋ. ಹಾಳು ಕಹಿ. ನೀನಾಗುವ ಹೊತ್ತಿಗೆ ಕುಡಿಯುತ್ತಿ. ನಿನ್ನ ಗುಣಕ್ಕೆ

ಬೈಷಧವನ್ನು ಕುಡಿದು. ಅವಳು; — “ನನಗಾಗಿ ಎಪ್ಪು ತೊಂದರೆ ? ನಿಮಗೆ ಒಂದು ತಾಸು ನಿಡ್ದೆ ಕೂಡ ಇಲ್ಲ ಅಯ್ಯೋ! ಎಪ್ಪು ಬಡವಾಗಿ ಹೋದಿರಿ. ಹೊತ್ತಿಗೆ ಹೊತ್ತಿಗೆ ಅನ್ನವಿಲ್ಲ, ನಿದ್ರೆಯಿಲ್ಲ, ತಲ್ಗಪ್ಪು ನೀರಿಲ್ಲ, ನನ್ನ ಬಾಳೇ, ನನ್ನ ಹಾಳು ಬಾಳೇ.”

ನಾನು ಸಮಾಧಾನೋಕ್ತಿಗಳನ್ನೆಲ್ಲೋ ಹೇಳಿದೆನು ಆದರೇನು ? ಅವು ಸಮಾಧಾನವನ್ನು ಒಟ್ಟುಮಾಡುವವೇ ? ನಾನು ಬಳಲುನೆನಲ್ಲಾ, ವಂಶಕ್ಕೊಂದು ಮನುವನ್ನು ಹೇರಲಿಲ್ಲವಲ್ಲಾ ಎಂಬ ಚಿಂತಾಪರಂಪರೆಗಳಿಂದ ಅವಳಿಗೆ ಬಿಡುಗಡೆಯೇ? ಹೀಗೆಯೇ ಅನುಭವಿಸುತ್ತಾ ಚಿಂತಿಸುತ್ತಾ ಕಡೆಗೊಂದು ದಿನ ಹಾ ! ಆ ಒಂದು ದಿನ—ನನ್ನನ್ನ ತೊರೆದು—ನನ್ನ ಜೀವನದ ಸುಖವೆಲ್ಲವನ್ನೂ ಮಣ್ಣಾಪಾಲು ಮಾಡಿ, ಶಾಂತಿಯ ಪವಿತ್ರ ಸ್ವರ್ಗಕ್ಕೆ ಹೋರಬೇ ಹೋದಳು. ನನ್ನ ಜೀವನದ ಗುರಿಯೂ, ಶಾಂತಿಯೂ, ಸುಖವೂ ಅವಳೊಂದಿಗೇ ಹೋರಬು ಹೋದುವು.

ಃ.

ಯಾವಳ ಸಮಾಗಮದಿಂದ ಬೆಂಗಳೂರಿನ ಪ್ರತಿಯೊಂದು ವಸ್ತುವೂ ನೆನಗಿ ಪ್ರಿಯವಾಗಿದ್ದಿತೋ ಅವಳ ಮೃತ್ಯುವಿನಿಂದ ಆವುಗಳಿಲ್ಲವೂ ನೆನಗಿ ಅಸ್ತಿಯವಾದವು. ಹೂವಿನ ತೋಟಗಳು, ಲತಾಮಂಟಪಗಳು, ಸುಂದರವಾದ ಚಿತ್ರಗಳು, ಮಧುರವಾದ ಗಾಯನ, ರುಚಿಕರವಾದ ಭಕ್ತ್ಯಾಗಳು ಒಂದೂ ಬೇಡವಾಯಿತು. ಯಾರಿಗಾಗಿ ನಾನವುಗಳ ಸುಖವನ್ನು ನುಭವಿಸಲಿ ? ಸುಗಂಧವಾದ ಗುಲಾಬಿಯ ರಚನೆಯನ್ನು ಮೆಚ್ಚಿ ಆದರ ಬಣ್ಣಕ್ಕೆ ಬೆರ

ಗಾಗಿ ನಾನು, ತಂದು, ಅವಳ ಕೈಯಲ್ಲಿಟೊಷ್ಟನೇಯೇ, ಮುಡಿದು, ನನ್ನ ಶ್ರಮೆಯನ್ನು ಸಾರ್ಥಕಗೊಳಿಸುತ್ತಿದ್ದ ದೇವತೆಯೇ ಇಲ್ಲದ ಮೇಲೆ ! ಇದ್ದ ಸ್ವಲ್ಪ ಆಸ್ತಿಯನ್ನು ಮಾರಿ ದೇಶಾಟನೆಗೆ ಹೊರಟಿನು. ರಾಮೇಶ್ವರದಿಂದ ಕಾಶಿಯ ವರಿಗೆ ಸುತ್ತಿದೆನು. ಹತ್ತಾರು ಭಾವಣೆಗಳನ್ನು ಕೇಳಿದೆನು. ನೂರಾರು ಜನಗಳನ್ನು ನೋಡಿದೆನು. ಆದರೇನು! ಒಂದರಲ್ಲಿಯೂ ಜೀವನೇ ಇದ್ದಂತೆ ತೋರಿಬರಲಿಲ್ಲ.

ಹೀಗೆ ಹತ್ತಾರು ವರ್ಷ ಸುತ್ತಿ ಸುತ್ತಿ ಚೇಸತ್ತು ಅವಳಿದ್ದಲ್ಲಿಗೇ ಬಂದೆನು. ಹೃದಯದಲ್ಲಿ ಆರಿದ್ದ ಬೆಂಕಿಯನ್ನು ಪುನಃ ಹೊತ್ತಿಸಿದಂತಾಯಿತು. ಅವಳಿದ್ದ ಜಾಗ, ಅವಳಿದ ಮಾತುಗಳು, ಅವಳು ನೋಡಿದ ಬಗೆ, ಅವಳ ನಗು, ಅಳು, ಕೋಪ—ಇತರ ಭಾವಗಳು—ಇವುಗಳೇ ಬಾರಿ ಬಾರಿಗೂ ಜ್ಞಾಪಕಕ್ಕೆ ಬಂದು ನನ್ನ ಪ್ರಾಣವನ್ನೇ ಹಿಂಡುತ್ತಿದ್ದವು. ಚಿಂತಿಸುತ್ತಿದ್ದಂತೆಯೇ ಸರೋಜನ ನೆನಪುಂಟಾಯಿತು. ನೋಡಿಬರಲು ಹೊರಟಿ. ಆದೇ ಉರಿಗೇ ಬಂದೆನು. ಆದೇ ಜನಗಳೇ-ಆದೇ ಮನೆಗಳೇ ! ಆದರೂ, ಅಂದು ಬಂದಿದ್ದಾಗಿದ್ದ ಕಳಿಯು ಮಾತ್ರ, ಇಂದು ಇಲ್ಲ ದಂತಾಗಿತ್ತು. ಏನಿದು ವಿಚಿತ್ರ? ನಮಗೆ ಬೇಕಾದ ವಸ್ತುವ್ಯಾಂದಿದ್ದರೆ ಜಗತ್ತು ಸುಖವಯು; ಅದು ಇಲ್ಲವಾದರೆ ಜಗತ್ತು ದುಃಖವಯವಾಗುವುದೇ? ಒಂದು ವಸ್ತುವಿನಲ್ಲಿ ಅಂತಹ ಅವಾರ ಶಕ್ತಿಯಿರುವುದೇ?

ನಮ್ಮ ಸರೋಜನ ಮನೆಯ ಬಳಿಗೆ ಬಂದೆನು. ಯಾವನವು ತಲೆದೋರಿ ದೇಹದ ಪ್ರತಿಯೊಂದು ಭಾಗದಲ್ಲಿಯೂ ಚಿಮ್ಮುತ್ತಿದ್ದಿತು. ಆದೇ ಗುಂಗುರು ಗುಂಗುರು ಕೂಡಲು, ಆದೇ ಬಟ್ಟಮುಖ—ಆದೇ ಬೊಗಸೆಗಂಗಳು—ಸರೋಜ—ಕೊನೆಗೂ ನಿನ್ನನ್ನು ಕಂಡಿನೇ ಎಂದು ಹಿರಿಹಿಗೆದೆನು. ಕ್ಷುಣಕಾಲ ಯೋಗಕ್ಕೇಮವಾಯಿತು. ಸರೋಜನ ಬಳಿಯಿದ್ದಷ್ಟು ಅಂದಿನ ದಿನದ ನೆನಪೇ ಬಂದು ಮನಸ್ಸನ್ನು ಕಲಕುತ್ತಿದ್ದಿತು. ಹಾ! ಹಾ! ಬಹು ದುಃಖದಿಂದ ಆವಳ ನಾಮಾಂಕಿತವಾದ ಬಂದುಂಗುರವನ್ನು ಸರೋಜನಿಗಿತ್ತು ಹೊರಟಿನು. ಒಂದರಡು ದಿನವಿರೆಂದು ಬಲವಂತಪಡಿಸಿದಳು, ಹೃದಯ ಒಡಂಬಡಲಿಲ್ಲ. ಹೊರಟಿನು.

ಎಲ್ಲಿಗೆ? ಮುಂದಿನ ಉರಿಗೆ. ಇದ್ದವನಿಗೊಂಡಾರು, ಕೊಂಡವನಿಗೊಂಡು ಮನೆ, ನನಗೇನು, ಪ್ರಪಂಚವೆಲ್ಲಾ ನನ್ನದೇ. ಪುನಃ ಉರಾರು ಸುತ್ತಲು ಹೋದಲು ಮಾಡಿದೆನು.

೬

ನನ್ನ ಬದುಕಿನಲ್ಲಿ ಗುರಿಯಿರಲಿಲ್ಲ ಬಾಳಿನಲ್ಲಿ ಆಸೆಯಿರಲಿಲ್ಲ. ಜೀವ ಧರಿಸಿರುವುದೇ ಒಂದು ಭಾರವಾಗಿದ್ದಿತು ಹೋದ ಹೋದ ಕಡೆಗಳಲ್ಲಿ ಮಕ್ಕಳ ಗುಂಪಿನೊಂದಿಗೆ ಬೆರೆತು, ಹಾಡುಕಢಿಗಳೇಂದ ಆವರುಗಳ ಮನ ಸ್ವನ್ನ ಸಂತೋಷಗೊಳಿಸುತ್ತ ಕಾಲಹಾಕುತ್ತಿದ್ದೇನು. ಯಾರಾದರೂ ಹೊತ್ತಿಗಿಮ್ಮೆ ಅನ್ನಹಾಕುತ್ತಿದ್ದರು. ಗಾಡಿಯವರು ಒಂದಿಮ್ಮೆ ಸಳ ಕೊಡುತ್ತಿದ್ದರು. ಈ ಬಾಳಿನಲ್ಲಿ ಮನಸ್ಸಿನ ದುಃಖವನ್ನ ನೀಗಿಕೊಳ್ಳಲು ಪ್ರಯುತ್ತಿಸುತ್ತಿದ್ದೇ. ಆಡುವ ಮಕ್ಕಳೊಂದಿಗೆ ಗೋಲಿಯಾಡುವೆ, ಹೆಂಗಳಿಯರೂ ದಿಗೆ ನೀರುಹೊರುವೆ, ರಾಗಿ ಬೀಸುವೆ, ರಂಗವಲ್ಲಿ ಇಡುವೆ, ಬೆಳೆದವರೊಂದಿಗೆ ಹೊಲ ಉಳುವೆ, ನೇಯುವೆ, ನೂಲುವೆ. ಮನಸ್ಸಿಗೆ ತೋರಿದ, ಕೈಬಳಿಗೆ ಬಂದೆಲ್ಲ ಕೆಲಸಗಳನ್ನ ಮಾಡಿಕೊಡುತ್ತಿದ್ದೇ.

ಹೀಗೆ ಸುಮಾರು ೩೦-೩೫ ವರ್ಷಗಳನ್ನ ಕಳೆದೆನು. ಒಂದು ದಿನ ಶ್ರೀರಂಗ ಪಟ್ಟಣದಲ್ಲಿ ಕಾವೇರಿಯ ತೀರದಲ್ಲಿ ಹರಿಯುವ ನೀರನ ರುಂಗ ಇನ್ನು ನೋಡುತ್ತ ಮುಳುಗುವ ಸೂರ್ಯನ ಪ್ರತಿಬಿಂಬವನ್ನು ನೋಡುತ್ತ ಕುಳಿತ್ತಿದ್ದೇನು. ಹಾಡುವ ಎಂದೆನಿಸಿತು, ಆ ನೀಸರ್ವದ ಸೊಬಗನ್ನು ನೋಡು, ನನ್ನಿಂದ ಪಾಲು ಪಡೆಯಲು ಆವಳಿದ್ದರೆಮ್ಮೆ ಚಿನ್ನಾಗಿರುತ್ತತ್ತು ಎಂದೆನಿಸಿತು! ಹಾಡಲಾರಂಭಿಸಿದೆ; ಕಾನಡ ರಾಗಕ್ಕೆ ಎಳಿದೊಯ್ದಿತು. ವಿರಹದ ದುಃಖವೊಂದು ಕಡೆ. ಶ್ರೀಗಾರದ ಸುಖಪೂರ್ವಂದುಕಡೆ, ನನಗೆ ಮೈಮೇಲಿನ ಪ್ರಕ್ರಿಯೆಗೆ ಹೋಗಿದ್ದ ತೋರುನೋ? ಕಣ್ಣಿಬಿಟ್ಟು ನೋಡುವಲ್ಲಿ ಸುತ್ತಲೂ ಜನರು ಕುಳಿತು ಕೇಳುತ್ತಿದ್ದರು. ಬಟ್ಟೆಯೆಲ್ಲವೂ ನೇನೆದಿದ್ದವು, ನನಗೆ ಬಹು ನಾಚಿಕೆಯಾಯಿತು. ಮುಂದಿನೂರಿಗೆ ಆಗಲೇ ಹೋರಟಿ. ಮದ್ದಾರಿಗೆ ಹೋಗುತ್ತಿದ್ದ ಗಾಡಿಯೊಂದು ಸಿಕ್ಕಲು, ಸದೋಜನನ್ನು ನೋಡುವ ಆಸೆಯಾ ಹುಟ್ಟಿತು. ಹೋರಟಿ.

ಮನೆಯು ಇದ್ದೆಡೆಯಲ್ಲೇ ಇದ್ದಿತು. ಹೊರಕ್ಕೆನ್ನೂ ಚೆನ್ನಾಗಿ ಕಾಣುತ್ತಿದ್ದಿತು. ಮನೆಯ ಬಾಗಿಲನ್ನು ತಟ್ಟಲು, ವಯಸ್ಸಾದ ಒಬ್ಬಕೆಯು ಹೊರಕ್ಕೆಬಂದಳು. ನಾನು ವಿನಯದಿಂದ “ಸರೋಜ ಮನೆಯಲ್ಲಿದ್ದಾ ಈಯೇ?” ಎಂದೆನು. ಆಕೆಯು ತಿರಸ್ವಾರದಿಂದ ಯಾವ ಸರೋಜ ಎಂದು ಕೇಳಲು ಹಿಂದಿನ ಕಥೆಯನ್ನೆಲ್ಲಾ ವಿವರಿಸಿದೆನು ಆಕೆಗೆ ನನ್ನ ಕಥೆಯಲ್ಲಿ ಕನಿಕರವೇ ಹುಟ್ಟಲಿಲ್ಲವೆಂದು ಕಾಣುತ್ತದೆ. ಉಪೇಕ್ಷೆಯಿಂದ ನನ್ನ ಮುಖದ ಮೇಲೆ ಬಡಿಯುವಂತೆ ಕದವನ್ನು ಹಾಕಿಕೊಂಡು ಹೊರಟುಹೋದಳು. ಸಪ್ಪೆಮುಖವನ್ನು ಹಾಕಿಕೊಂಡು ಹೊರಕ್ಕೆ ಬರುತ್ತಿರಲು, ಯಾವ ನೋ ಒಬ್ಬ ಪುಣ್ಯತ್ವನು ಸರೋಜನ ಮನೆಯವರಿಲ್ಲಿಲ್ಲವೆಂದೂ, ಕೋಟಿ ಯಲ್ಲಿರುವ ಶಾಸುಭೋಗ ರಾಮಣ ನವರು ಸರೋಜನ ಬಂಧುಗಳಿಂದೂ ತಿಳಿಸಿದರು.

ರಾಮಣ ನವರ ಮನೆಯನ್ನು ಸುಲಭವಾಗಿ ಗೊತ್ತುಮಾಡಿದೆನು. ನನ್ನ ಅದೃಷ್ಟಕ್ಕೆ ಅವರೇ ಮನೆಯಲ್ಲಿದ್ದು, ನನ್ನನ್ನು ಬಹು ಮರ್ಯಾದೆಯಿಂದ ಬರಮಾಡಿಕೊಂಡರು. ಉಪಾಹಾರಾದಿಗಳಾದುವು. ನನ್ನ ಹಿಂದಿನ ಕಥೆಯನ್ನು ಕೇಳಿ, ರಾಮಣ ನವರು ಚಕ್ಕತರಾಗಿ

“ಏನು, ಸುಮಾರು ೩೦-೩೨ ವರ್ಷಗಳ ಹಿಂದೊಂದು ಸಾರಿ ತಾನೇ ಬಂದು ಒಂದುಂಗುರವನ್ನು ಸಹಿತ ಕೊಟ್ಟು ಹೋದಿರಾ”

ನಾನು ಹೌದೆಂದೆನು.

ರಾಮಣ ನವರು ಹೆಚ್ಚು ಆಶ್ಚರ್ಯಚಕ್ಕಿತರಾಗಿ “ನೀವು ಮಹಾರಾಯರಪಾ—ನಿಶ್ಚಲ ಪ್ರೇಮವೆಂದರೆ, ನಿಮ್ಮದೇ-ಆದರೆ, ಕೇಳಿ, ನೀವು ಉಂಗುರ ಕೊಟ್ಟುದು ಸರೋಜನಿಗಲ್ಲ . ಮತ್ತಾರಿಗೋ”

ನನಗಾಶ್ಚಯವಾಯಿತು “ಅದು ಹೇಗೆ ಸ್ವಾಮಿ” ಎಂದೆನು

ರಾಮಣ ನವರು “ತಗ್ಗಣ್ಯ ವರ್ಷಗಳ ಹಿಂದೆ ತಾವೂ ತಮ್ಮ ಕುಟುಂಬ ಬಂದಿದ್ದಿರಲ್ಲಾ, ಆಗಿದ್ದವಳು ಸರೋಜನೇ ನಿಜ. ಇ ಮಗು ನನ್ನ ವಡ್ಡ ಕನೆದು ಅಂಗರೆ ಸರೋಜನ ತಾಯಿ, ಮತ್ತು ನನ್ನ ಕುಟುಂಬ, ಇಬ್ಬರೂ ಅಕ್ಕತಂಗಿಯರು ತಿಳಿಯಿತೇ—ನೀವು ಬಂದು ಹೋದ ಮಾರಣೆಯ ವರ್ಷನೇ ಮಗು ತೀರಕೊಂಡಿತ್ತು, ನುನೇನ ಬಾಡಿಗಿಗೆ ಕೊಟ್ಟು

ತಾಯ್ಯುಂದೆಗಳು—ಎಡತೀರೆಗೆ ಹೊರಟುಹೋದರು. ಬಾಡಿಗೆಗೆ ಬಂದಿದ್ದ ವರ ಯಾವದೇಂದೂ ಹುಡುಗಿಯನ್ನು ನೀವು ಸರೋಜಾ ಎಂದು ತಿಳಿದು ಕೊಂಡಿರಿ” ಎಂದರು.

ಎದೆಯು ರುಲ್ಲೆ ಒಂದಿತು. ಬಾಯಲ್ಲಿ ಮಾತೇ ಹೊರಡಲಿಲ್ಲ. ಸರೋಜನೂ ತೀರಿಹೋದಳೇ? ಆದರೂ ಅವಳ ನೆನಪು ಮಾತ್ರ ಹಳೆಯದಾಗಿ ಅಳಿದು ಹೋಗದೆ ನನ್ನೊಂದಿಗೇ ಬರುತ್ತಿದೆಯಲ್ಲಾ! ಇದಲ್ಲವೇ ದೈವಲೀಲೆ !!!

ಶ್ರೀ ಐವತಿ ಕಲ್ಯಾಣ.

೦

ನಾಟಕಕ್ಕೆ ಹೋಗುವುದಕ್ಕೆ ರಾಮೂನ ಒಪ್ಪಿಸುವುದೆಂದರೆ ಈರುಳ್ಳ ಹೆಳ ವಾಡುವುದಕ್ಕೆ ಅಜ್ಞಿಯನ್ನು ಒಪ್ಪಿಸುವುದೆನ್ನು ಸುಲಭವೋ ಅಷ್ಟೇ ಸುಲಭಸಾಧ್ಯ ! ನಾನೂ, ರಾಮೂನೂ ಬಾಲ್ಯ ಸ್ನೇಹಿತರು; ಒಂದೇ ಕಡೆ ಹುಟ್ಟಿ ಬೆಳೆದವರು, ಒಂದೇ ಸೂಕ್ತಲು ಸೇರಿ ಟೊಕ್ಕಿಗಟ್ಟಿಯ ಗುಂಡೂ ಸುಬ್ಬಹಾಗಿ ಕವ್ಯಸುಖ ಅನುಭವಿಸಿದವರು. ಮೊದಲಿನಿಂದಲೂ ರಾಮೂಗೆ ಸಂಗೀತ ಎಂದರೆ ಪಂಚಪಾಠ. ಕೇಳಿಕೇಳಿ ಅವನೂ ಸ್ವೇಚ್ಛಾ ಹಾಡಲು ಕಲಿತ್ತಿದ್ದ. ಶಾರೀರ ಸಂಪತ್ತಿ ಚೆನ್ನಾಗಿದ್ದಿತು. ಹಾಡಿನ ಅಥ ತಿಳಿದು ಅನುಭವಿಸಿಕೊಂಡು ಹಾಡುತ್ತಿದ್ದ. ಇನ್ನು ಕೇಳುವುದಕ್ಕೆ ಚೆನ್ನಾಗಿರದೆ ಇರುತ್ತದೆಯೇ ? ರಾಮೂಗೆ ಸಂಗೀತ ಎಂದರೆ ಹೇಗೋ ನನಗೆ ನಾಟಕ ಎಂದರೆ ಹಾಗೆ. ಬ್ಯಾಲು ನಾಟಕ ಮೊದಲೋಂಡು ವರದಾಚಾರ್ಯರ ಕಂಪೆನಿ ನಾಟಕಗಳ ವರೆಗೂ ಸರಿ, ಸೋಂಡದೆ ಬಿಡುತ್ತಿರಲಿಲ್ಲ ನಾನು ಬೆಂಗಳೂರು ಬಿಟ್ಟು ಹಳ್ಳಿ ಸೇರಿದಾರಭ್ಯ ನಾಟಕಕ್ಕೆ ಹೋಗುವುದು ಹೆಚ್ಚುಕಡಿಮೆ ನಿಂತೇ ಹೋಯಿತು; ಎಂದು ಹೇಳಬಹುದು. ಜಾತ್ರೆಗೀತ್ತೀ ಬಂದರೇ ಕಂಪೆನಿಗಳ ದರ್ಶನ. ಆಗಲಾದರೋ ಹೋಗೋಣ ವೆಂದು ಸಂಕಲ್ಪ ಮಾಡಿಕೊಂಡು, ಮುದುಪಿನ ಅರಿಶಿನ ಬಟ್ಟಿ ಚೂರುಗಳ ನ್ನೆಲ್ಲಾ ಬಿಚ್ಚಿ, ಎಲ್ಲಾ ಸಿದ್ಧಮಾಡಿಕೊಂಡರೂ, “ ಏನು ಹಾಳು ನಾಟಕವೋ ? ” ಎಂದು ರಾಮು ಶಕ್ತನ ನುಡಿದು ಬಿಟ್ಟರೆ ನೀರಿನಲ್ಲಿ ಹೋಮು ಮಾಡಿದಹಾಗಾಗುತ್ತಿದ್ದಿತು. ಈಗ ನಮ್ಮೂರಿಗೆ ಮೈಸೂರಿನ “ ರಸಿಕ ಮನೋಹರ ನಾಟಕ ಮಂಡಳಿ ”ಯವರು ಬಂದು ಸುಮಾರು ಬಂದು ತಿಂಗಳನ್ನಿಂದಲೂ ತಾಲೂಕು ಕಳ್ಳಿರಿ ಪಕ್ಕದಲ್ಲಿಂದು ಚಪ್ಪರ ಹಾಕಿಕೊಂಡು ನಾಟಕವಾಡುತ್ತಿದ್ದಾರೆ. ರಾಮೂನ ಅಡಚಣೆಯಿಂದ ನಾನು ಹೋಗುವು

ದಕ್ಕೇ ಆಗಿರಲಿಲ್ಲ. ಉಂರೂರೇ ಹೋಗಿ ಬಂದು “ ಕೃಷ್ಣ ಲೀಲೆ ಹಾಗಿತ್ತು, ಕಂಸವಢ ಹೀಗಿತ್ತು, ರತ್ನಾವಳಿ ನೋಡದೇ ಇದ್ದ ಮೇಲೆ ಕಣ್ಣಿದ್ದು ಏನು ಸಾಧಕ ” ಎಂದು ಹೇಳುತ್ತಿದ್ದುದನ್ನು ಕೇಳಿದಾಗ ನನ್ನ ಹೊಟ್ಟಿಗೆ ಬೆಂಕಿಬಿದ್ದಂತಾಗುತ್ತಿದ್ದಿತು. ರಥಸಹಸ್ರಮಿ ಬಂತು. ಅಂದು ಮಂಡಳಿಯ ವರು “ ಸುಭದ್ರಾಕಲ್ಯಾಣ ” ಆಡುತ್ತೇವೆಂದು ಡಂಗುರ ಸಾರಿದರು. “ ಆದದ್ವಾಗಲಿ, ರಾಮೂನ ಒಪ್ಪಿಸುವುದಕ್ಕೆ ಪ್ರಯತ್ನಿಸುವುದು, ಸಾಧ್ಯ ವಾಗದಿದ್ದರೆ ಸಾನಾದರೂ ಹೋಗಿಬಿಟ್ಟೇ ಬರುವುದು ” ಎಂದು ನಿರ್ಧರಿಸಿ ಕೊಂಡು ಇವನ ಮನೆಗೆ ಹೋದೆ.

ರಾಮೂಗೆ ಹುಗಲೆಂದರೆ ರಾತ್ರಿ; ರಾತ್ರಿಯೆಂದರೆ ಹಗಲು. ಅವನ ವಿಶ್ವಾಸಿ, ನಿದ್ದೆ ಎಲ್ಲಾ ಹಗಲಳ್ಳ ಮುಗಿಯಬೇಕು. ರಾತ್ರಿ ವಾತಾಸಂಗ, ಬರವಣಿಗೆ ನಿರೂತಂಕವಾಗಿ ಸಾಗಬೇಕು. ನಾನು ಹೋದಾಗ ಲಕ್ಷ್ಮಣ ವಾಗಿ ಹಾಸಿಗೆ ಹಾಸಿಕೊಂಡು, ಕಂಬಳಿಯ ಜೊತೆಗೊಂದು ಪಂಚೆಯನ್ನೂ ಜೊಡಿಸಿ, ಮುಸುಕಿಹಾಕಿ ಹೊದೆದುಕೊಂಡು ಗೊರಕೆ ಹೊಡೆಯುತ್ತ ಮುಳಗಿದ್ದನು. ಕುಂಭಕರ್ಣನನ್ನಾದರೂ ಸುಲಭವಾಗಿ ಎಬ್ಬಿಸಬಹುದು. ರಾಮೂನ ಎಬ್ಬಿಸುವುದಕ್ಕೆ ಆಗುತ್ತಿರಲಿಲ್ಲ. ಅದಕ್ಕೆ ನಾನು ಮುಸುಕಿ ಶೇದು ತಂಬಿಗೆಯಲ್ಲಿದ್ದ ನೀರನ್ನು ಮುಖದಮೇಲೆ ಸುರಿದೆ. ಭೂಪ ಕಣ್ಣಾ ತೆರದ; ಪಂಚೆಯಿಂದ ಒರಸಿಕೊಳ್ಳುತ್ತಾ “ಎನೋ ನೀರು — ಮಳೆ ಬರುತ್ತಾಯಿದೆಯೇ ನೋ ” ಎಂದು ಎದ್ದ. ಎಲ್ಲಿ ಕೋಪವಾಡಿಕೊಂಡು ಬಂದ ಕೆಲಸಕ್ಕೆ ವಿಷ್ಣು ಉಂಟುವಾಡುತ್ತಾನೋ ಎಂದು ಜಿಂತಿಸಿದೆ. ಸದ್ಯಃ ನನ್ನ ಅಧ್ಯಾತ್ಮ ಚೈನಾನ್ನಿಗಿದ್ದಿತು. ಒಳಗೆ ಹೋಗಿ ಕಾಫಿ ಉಪಿಟ್ಟುಗಳನ್ನು ತಂದು ಮುಂದಿಟ್ಟನು. ವಾಮೂಲಿನ ಫಲಾಹಾರವಾದ ಮೇಲೆ ನಾನು ಪ್ರಸ್ತಾಪವೇತ್ತಿದೆ.

“ರಾಮೂ, ಇವತ್ತು ರಸಿಕರು “ಸುಭದ್ರಾಕಲ್ಯಾಣ” ವಾಡುತ್ತಾರಂತೇ ! ನಿನಗೂ ನನಗೂ ಲಗ್ನಪತ್ರಿಕೆ ಬಂದಿದೆ ? ”

“ಸುಭದ್ರಿಗೆ ಕಲ್ಯಾಣವಾದರೇನು ? ಸೀತೆಗೆ ಕಲ್ಯಾಣವಾದರೇನು ? ನಿನಗೂ ನನಗೂ ಯಾತೆಕ್ಕಾಯೋಚನೆ ? ನಡೀ ಸುಖವಾಗಿ ! ತಾವರಿ ಕೊಳದ ಕಡೆ ವಾಕಿಂಗ್ ಹೋಗೋಣ.”

“ನಿತ್ಯ ಹೋಗಿಬಂದು ಉರೂರೆ ಹೊಗಳಿದರೂ, ನಾವು ಒಂದು ದಿವಸವಾದರೂ ಹೋಗಲೇಬೇಡನೇ ? ”

“ಏನು, ಹೋಗಬೇಕೂ ಎನ್ನುವುದೇನು ಗ್ರಹಚಾರನೇ ? ಉರಿಗೆ ಬುದ್ಧಿಯಿಲ್ಲ—ಕುರಂಗಳಾಗಿ ಹಾಗೆ ಹೋಗುತ್ತಾರೆ. ವಿವೇಕವಿಲ್ಲದೆ ಅವರೂಂದು ಹಳ್ಳಕ್ಕೆ ಬಿದ್ದರೆ ನಾವೂ ಬೀಳಬೇಕೆ ? ಅಷ್ಟು ಅಸೆಯಿದ್ದರೆ ನೀನು ಬೇಕಾದರೆ ಹೋಗಿಬಿಟ್ಟು ಬಾ, ನನ್ನ ಪ್ರಾಣ ಯಾತಕ್ಕೆ ಹಿಂಡುತ್ತಿ ? ”

“ಈ ವಕ್ರಬುದ್ಧಿ ನೀನು ಬಿಡೋ ಹಾಗೇ ಇಲ್ಲ ; ಒರಟು ಜವಾಬುಕೆಡದೇ ಇದ್ದರೆ ತಿಂದ ಉಪ್ಪಿಟ್ಟು ಮೈಗೆ ಹತ್ತಿತ್ತೋದೇ ಇಲ್ಲವೇನೋ ವಾವ ! ನೋನ್ನೆ ಆ ದೊಡ್ಡ ಭಾಗವತನ ಅವಸ್ಥರ ಸಂಗೀತಕ್ಕೆ ಮಾತ್ರ ನಾನು ನಿನ್ನ ಜೊತೆ ಬರಬಹುದು. ನೀನು ಮಾತ್ರ ಬರಬಾರದೇನೋ ? ”

“ಕೋವಮಾಡಿಕೊಳ್ಳಬೇಡ, ಕಿಟ್ಟೊ ! ನಾಟಕಗಳು ಎಂದರೆ ನನಗೆ ತಲೆ ಬೇಜಾರು, ಯಾಕೆಂದರೆ, ಇವು ನಾಟಕಕ್ಕೆ ನಾಟಕಗಳಲ್ಲ ; ಸಂಗೀತಕ್ಕೆ ಸಂಗೀತವಲ್ಲ—ಅದ್ದರಿಂದ—”

“ಅದ್ದರಿಂದ ಗೀದ್ದರಿಂದ ಈ ಕಣೇಯೆಲ್ಲಾ ಬಿಟ್ಟು ಇವತ್ತು ನನ್ನ ಜೊತೆ ಬರಲೇಬೇಕು. ಸ್ವಲ್ಪ ನನ್ನ ಮಾತು ಕೇಳು. ಈ ಕಂಪನಿಯಲ್ಲಿ ಯಾವನೋ ನಾಗರಾಜರಾಯನಂತೆ ! ಬಹು ಸೋಗಸಾಗಿ ಹಾಡುತ್ತಾನಂತೆ ! ಕಮಲಾಂತ ಒಬ್ಬಳು ನಟಿಯಿದ್ದಾಳಂತೆ—ಅವಳ ಕಂತ ಕೋಗಿಲೆ ಕಂತನೇ ಅಂತೆ—ಇಬ್ಬರೂ ಶಾಸ್ತ್ರೋಕ್ತವಾಗಿ ಹಾಡಬಲ್ಲವರಂತೆ ; ಹಿಂದುಸ್ಥಾನಿ ವರೇಖುಗಳು ಹೇರೆ ಹಚ್ಚುತ್ತಾರಂತೆ. ಇವುರ ಮೇಲೆ ನಿನ್ನಿಷ್ಟು.”

ರಾಮು ಕ್ವಣಕಾಲ ಚಿಂತಿಸಿದ, ಕೆಲಾಲ್ ಗ್ರ ಪೀಸ್ ಪಾರ್ಕ್‌ಕ್ಷೆಗೆ (Kellogg Peace Pact) ರುಚು ಹಾಕುವಾಗ ಮಾಸ್ತಿನಿ, (Mussolini) ಕೂಡ ಅಷ್ಟು ಗಂಭೀರವಾಗಿ ಚಿಂತಿಸಿದ ಹಾಗೆ ಕಾಣಲಿಲ್ಲ. ಕೊನೆಗೆ,

“ಉ, ನಡಿಯವ್ವಾ ! ನಿನ್ನ ಮನಸ್ಸು ಯಾತಕ್ಕೆ ನೋಯಿಸಲಿ. ಆದರೆ ಒಂದು ಕರಾರು—ನಾಟಕ ಚೆನ್ನಾಗಿಲ್ಲದಿದ್ದರೆ ನಾನು ಒಂದು ಬಿಡುತ್ತೇನೆ.” ಕರಾರಿಗೆ ವಿಧಿಯಿಲ್ಲದೆ ಒಷ್ಟಿದೆ.

೭.

ನಾಟಕವನ್ನು ನೋಡಿಕೊಂಡು ಇಬ್ಬರೂ ಮನೆಗೆ ಬರುತ್ತಿದ್ದೇವು. ಮಧ್ಯರಾತ್ರಿ. ಎಲ್ಲೆಲ್ಲಿಯೂ ನಿಶ್ಚಯ. ನಿಶಿಯೇ ನೀರವತೆಯಲ್ಲಿ ಮಗ್ನಿಳಾಗಿ ದಾಢಿಯೋ ಎನ್ನುವ ಹಾಗಿತ್ತು. ಹಾಲು ಚೆಲ್ಲಿದಂತಿದ್ದ ಬೆಳದಿಂಗಳು; ನಗು ವೋಗದಿಂದ ಪ್ರಕಾಶಿಸುತ್ತಿದ್ದ ಚಂದ್ರ; ತಂಪಾಗಿ ಬೀಸುತ್ತಿದ್ದ ಗಾಳಿ; ಇದರೊಂದಿಗೆ ನಾಟಕದ ಸೌಖ್ಯದ ಪ್ರವೋದಭಾವ; ರಾಮು ಮೆಲ್ಲಗೆ ಹಾಡಿ ಕೊಳ್ಳುತ್ತೆ ಬರುತ್ತಿದ್ದನು. ನಾಟಕಕ್ಕೆ ಹೋಗುವಾಗಿದ್ದ ಜಾಗುವೈಯೂ ಸಿರು ತ್ವಾಹವೂ ಈಗ ಅಳಿದು ಸಂತಸಕ್ಕಾಷಿಪ್ಪದ ಕೊಟ್ಟಿತ್ತು. ಸ್ವಲ್ಪ ಹೋತ್ತದ ಮೇಲೆ ನಾನು.

“ರಾಮೂ, ನಾಟಕ ಹೇಗಿತ್ತೋ? ಸಂಗೀತದ ಸೀಕರಣೆಯೇನಾದರೂ ನಿಕ್ಕಿತ್ತೋ?”

“ಪರವಾಗಿಲ್ಲ ಇಷ್ಟರ ಮಟ್ಟಿಗಿರುತ್ತೇ ಎಂದು ನಾನು ಭಾವಿಸಿರಲಿಲ್ಲ. ನಾಗರಾಜ ರಸ್ತು ಹಾಡುತ್ತಾನೋ. ಅವಳೂ ಪರವಾಗಿಲ್ಲ. ಆದರೆ ತಾಳಜ್ಞನ ಸಾಲದು. ಶಾರೀರ ಚೆನ್ನಾಗಿದೆ. ನಿನಗೆ ಹೇಗಿತ್ತು ಹೇಳು.”

“ನೀನೇ ಪರವಾಗಿಲ್ಲ ಎಂದ ವೇಲೆ ಇನ್ನು ನೆನ್ನ ಕೇಳುವುದೇನು?”

“ಹಾಗಲ್ಲ. ನಾನು ಸಂಗೀತಾಚಾರ್ಯ! ನೀನು ಅಭಿನಯ ವಿಮರ್ಶಕವರೇಣ್ಯ; ಇಬ್ಬರೂ ಸೇರಿದರೆ ಘುಲ-ಸೋನ್ನೆ!”

“ರಾಮೂ! ನಮ್ಮರಮನೆಯಲ್ಲಿ ಮಾಮೂಲಾಗಿ ಕೊಡುತ್ತಿರೋ ಬಿರುದಾವಳಿಗಳೆಲ್ಲಾ ಹಳೇವಾಗಿ ಹೋಯಿತು. ನೀನೋಂದು ‘ಅಪ್ಪಿ ಕೇಶ್ವ’ ಹಾಕಿಕೊಂಡು ಹೊಸಹೊಸದಾಗಿ ತಯಾರುಮಾಡಿ ಕೊಡಬಾರದೇ?”

“ಸಾಕು ನಿಲ್ಲಿಸೋ ನಿನ್ನ ಕಂತಪುರಾಣ. ನಾಟಕ ಹೇಗಿತುಹೇಳೋ?—ಸುಭದ್ರೆಯನ್ನು ಸಂಧಿಸಿದಾಗ ಅಜ್ಯನ “ಯದುಕುಲಕಾಂಬೋದಿ”ಯಲ್ಲಿ ಒಂದು ಕಂದ ಹೇಳಿದ. ಜ್ಞಾಪಕ ಇದೆಯೇ? ಏನಂದನೋ ಅದನ್ನು”—

“ಕೋಣನ ಮುಂದೆ ಕಿನ್ನು ರಿಬಾರಿಸಿದ ಹಾಗೆ ನನ್ನ ಕೇಳಿದರೆ ಏನು ಹೇಳಲಿ ರಾಮು? ನೀನು ಸಂಗೀತ ಕೇಳಿದೆ. ನಾನು ಇತರ ವಿಚಾರನೋಡಿದೆ. ಅಜ್ಯನ ಸುಭದ್ರೆಯನ್ನು ಕಾಮಿಸಿ, ದೇವರ ಪೂಜೆಯ ನೇವ

ದಲ್ಲಿ ಅವಳ ತಲೆಯ ಮೇಲೆ ಹೂಹಾಕುತ್ತಾನೆ ನೋಡು ಅದು ಶುದ್ಧ ಅಭಾಸವಲ್ಲವೇ?—ಸನ್ಯಾಸಿಯಾದವನು ಹಾಗೆ ಮಾಡೋಣವೆಂದರೇನು?”

“ ಸನ್ಯಾಸಿಗಳು ಮಾಡೋಂದೂ ಹಾಗೆ. ಅದು ಇರುವುದೂ ಹಾಗೇ, ಅದರಲ್ಲಿ ತಪ್ಪೇನು? ಇಷ್ಟುಕೂ ಆ ರಾವಣ ಸನ್ಯಾಸಿ ಅಚುರ್ನ ತಾನೇ.”

“ ಏನೋಂವ್ಯಾ ಹೆಂಗಳ್ಳನ್ನು ಮಾಹಾವೀರ ಎಂದು ಹೊಗಳುವುದು ಶುದ್ಧ ಅನ್ಯಾಯ.”

“ ಗುರುವಿನಂತೆ ಶಿವ್ಯ ಕಿಟ್ಟೇ! ಕೃಷ್ಣ ರುಕ್ಷೀಣಿ ಕದಿಯಲಿಲ್ಲವೇ? ಅಚುರ್ನ ಸುಭದ್ರೆಯನ್ನು ಕಡ್ಡ. ಇಂಗ್ಲಿಷಿನವರ ಲೆಕ್ಕಾಚಾರದಲ್ಲಿ ಇದಕ್ಕೆ ಎಲೋಪಮೆಂಟ್ (Elopement) ಎಂತಾರೆ ನೋಡು. ತಪ್ಪೇನೂ ಇಲ್ಲ. ಪರಸ್ಪರ ಅನುರಾಗ.”

“ ಅದು ಸರಿ, ರಾಮು. ಇಂತಹ ನಾಟಕಗಳು ಜನಗಳ ಮನಸ್ಸಿನ ಮೇಲೆ ಏನು ಪರಿಣಾಮ ಉಂಟಿಮಾಡುತ್ತೇ? ನೋಡು, ಬಂದು ವೇಳೆ ಮಿಸ್ ಮೇಯೋ ಏನಾದರೂ ಈ ನಾಟಕಕ್ಕೆ ಬಂದಿನ್ನರೆ!! ಅದೂ ಅಲ್ಲದೆ ಇಂತಹ ನಾರೀಚೌರ್ಯಗಳೆಲ್ಲ ಶುದ್ಧ ಕಟ್ಟಿಟ್ಟ ಕಥೆ.”

“ ಹಾಗೆನ್ನು ಬೇಡ ಕಿಟ್ಟೇ! ಇದು ಕಟ್ಟಿಟ್ಟ ಕಥೆಯಲ್ಲ. ಇಂಥವಗಳು ಈಗಲೂ ನಡೆಯುತ್ತಿವೆ. ಮೊನ್ಸೆ ತಾನೆ ಒಂದು ವಿಚಾರ ಕೇಳಿದೆ. ಸಿನಗೂ ಹೇಳುತ್ತೇನೇ ಕೇಳು. ನಿನಗೆ ‘ಶ್ರೀಪತಿ’ ಗೊತ್ತೋಽಿ?”

“ ಯಾವ ಶ್ರೀಪತಿ?”

“ ಪ್ಲೀಡರು ಶ್ರೀಪತಿರಾಯರು ಬಿ. ಎ. ಶ್ರೀಮಿನಲ್ ಲಾಯರು.”

“ ಓಹೋ! ಆ ಪುಣ್ಯತ್ವನೇ! ಏನು? ಅವರನ್ನು ಬಹಳ ಬಲ್ಲವನ್ನಿಗಂತ ಹೆಚ್ಚಾಗಿ ಸಲಗೆಯಿಂದ “ಶ್ರೀಪತಿ” ಎನ್ನುತ್ತೀರೆ.”

“ ಅದು ಸಮಾಜ ಸಂಪ್ರದಾಯ, ಬೇಡದಿದ್ದವರನ್ನು ಬಹು ವಿಶ್ವಾಸ ದಿಂದ ಏಕವಚನದಲ್ಲಿ ಕರೆಯುವುದು.”

“ ಅವನನ್ನು ಶ್ರೀಮಿನಲ್ ಲಾಯರ್” ಎನ್ನೋಽಿದಕ್ಕೆಂತ “ಶ್ರೀಮಿನಲ್ ಬಾಧ್ಯಂಕರ್” ಅಂತ ಅಂದಿದ್ದರೆ ಹೆಚ್ಚು ಒಪ್ಪುತ್ತತ್ತು”

“ ಯಾತಕ್ಕೇ?”

“ ತಿಳಿದೂ ತಿಳಿದೂ ಯಾತಕ್ಕೇಂತ ಕೇಳುತ್ತೀಯಲ್ಲ ! ನವೆ ಚನ್ನ ಕೇಶವನ ತಂಡೆ ಸುಭೂರಾಯರು, ಮಗಳ ಮದುವೆಗಾಗಿ ಶ್ರೀಪತಿ ರ ತ್ತಿರ ಮೂರು ಸಾವಿರ ರೂಪಾಯಿ ಸಾಲ ತೆಗೆದುಕೊಂಡ ವಿಚಾರಿಸಿತ್ತೀರುಂದಿಂದ ಹೀಗೆ ಗೊತ್ತಿದ್ದೀ?”

“ ಇಲ್ಲವ್ವಾ ”

“ ಮಹಾ ದಾಕ್ಷಿಣ್ಯದ ಮೇಲೆ ಶ್ರೀಪತಿ ಸಾಲ ಏನೋಽ ಕೊಟ್ಟು ಬಡ್ಡಿ ಮಾತ್ರ ಶೇಕಡ ಉರಂತೆಯೂ, ಎರಡು ವರ್ಷದೊಳಗಾಗಿ ತೀರಿಸಲೇ ಬೇಕೆಂತಲೂ, ತಪ್ಪಿದಲ್ಲಿ ಶೇಕಡ ಅಳರಂತೆ ಬಡ್ಡಿ ತೆರಜೇಕೆಂತಲೂ ಕಾಗೆ ಪತ್ರವಾಯಿತು. ಇದು ಒಣಜಂಭದ ಪ್ರಭಾವ ಸಾಲಸೋಲಮಾಡಿ, ಮಹಿಳೆಯಾದ್ದು ಮಾಡಿಕೊಂಡು, ನಿತ್ಯ ಲಾಡು ಚಿರೋಽಟಿ ಹೇಣಿಮಾಡಿಸಿ ಧಾಂಧೂ ಮದುವೆ ಮಾಡಿಯಿದ್ದ ರೇನು ನಿಂತುಹೋಗಿತ್ತು !”

“ ನೀನೇನೇ ಸುಲಭವಾಗಿ ಹೇಳಿಬಿಟ್ಟಿ ಕಿಟ್ಟಿ ! ಹೆಣ್ಣು ಹೆತ್ತುವರಿ ಗೊತ್ತು ಆ ಕಷ್ಟ ಸುಖ. ತಲೆ ಬೋಳಿಸಿಕೊಂಡು ಇಟ್ಟು ಮಾಡಿದರು ಗೃಹಸೋಪಸ್ಥರ ಕಳುಹಿಸುವುದುಲ್ಲಿ ಅರ್ಥವಾವು ರಾಗಿ ಕಡಿಮೆಯಾದು ಗಂಡಿನವರ ಮುಖ ಗಡಿಗೆದಪ್ಪವಾಗುತ್ತದೆ. ಸಾಲದ್ದುಕ್ಕೆ ವರದಕ್ಕಿಂಗಲಾಟಿ ಹತ್ತಿಬಿಟ್ಟಿರಂತೂ ಮನ ಹಾಳಿ.”

“ ಸರಿ, ಮದುವೆಯೇನೋ ಮಾಡೋದು ಮಾಡಿಬಿಟ್ಟಿರು. ಸಾ ತೀರಿಸುವಾಗಲ್ಲವೇ ಕಷ್ಟ ಕಾಣುವುದು ? ವಾಯಿದೆ ಮುಗಿಯುವ ಕಾಂಡರೂ, ಸುಭೂರಾಯರು ಬಡ್ಡಿ ಹಣ ಕೂಡಾ ತೀರಿಸಿರಲಿಲ್ಲ. ಬಡ್ಡಿ ಬೆಳಿದೂ ಬೆಳಿದೂ ಆಸಲಿನವ್ವೇ ಆಗಿ ಕುಳಿತ್ತು. ಕೈಗೂ ರಾಜೇಂದ್ರ ಮಿಥುನಲ್ಲಿ ಸುಭೂರಾಯರಿಗೆ ಅಂ ಹೇಳುಗಳಿದ್ದವು. ಅದೇ ಆಪ್ಪಂಧಿ. ಕಳ್ಳಿ ವರ್ಷ ಮಿಲ್ಲಿನ ನವ್ವು ಸರಿತೂಗಿಸಲು ಹೇರಿನ ಬೆಲೆ ಅರ್ಥಕ್ಕಿಂಬಿಸಿದರಲ್ಲಾ ಅನರಲ್ಲಿ ಸುಭೂರಾಯರಿಗೆ ಒಂದು ಒಂದೂವರೆ ಸಾವಿರದವ್ವು ಒಳಪಡಿ ಬಂದಿತು. ಬಂದದ್ದು ಬರಲಿ ಎಂದು ಮಿಕ್ಕದ್ದನ್ನು ಮಾರಲಿಕ್ಕೆ ಹೊರಟಿ ಹತ್ತು ರೂಪಾಯಿಗೂ ಕೇಳುವವರಿಲ್ಲದೆ ಹೋಯಿತು. ಇಂತಹ ವೇಳೆನೆ ಕಾದುಕೊಂಡಿದ್ದ ಪುಣ್ಯಪುರುಷ—ಶ್ರೀಪತಿ ದಾವಾ ಹಾಕಿ ಡಿಕ್ಕಿ ಮಾಡಿಸಿ ಮನೆಯನ್ನು ಕುರಾಜಿಗೆ ತಂದುಬಿಟ್ಟಿ ! ಹರಾಜೂ ಆಯಿತು. ಶ್ರೀಪತಿ ಕ್ಷೇತ್ರ

ಇ—ಇ॥ ಸಾವರ ರೂಪಾಯಿಯಾ ಬಿತ್ತು ; ಸುಭೂರಾಯರ ಮನೆಯೂ ಕಾಳಾಗಿಮೋಯಿತು. ಇದೇ ವ್ಯಾಸನದಲ್ಲಿಯೇ ಸುಭೂರಾಯರು ತೀರಿಯಾ ಹೊಂದರು. ಈಗ ವಾವ ! ಚನ್ನ ಕೇಶವ, ಸ್ಕೂಲಃಬಿಟ್ಟೆ ಎಲ್ಲೊಂದು ಗುವಾಸ್ತಿಗೆ ಸೇರಿಕೊಂಡು ಹೊಟ್ಟೆ ಹೊರೆಯುತ್ತಿದ್ದಾನೆ. ಕೇಳಿದೆಯಪ್ಪ ಶ್ರೀಪತಿ ಕಧಿ.”

“ ನನಗಿದು ಗೊತ್ತೇ ಇರಲಿಲ್ಲವೇ ? ನೊನ್ನೆ ಬಾಕಿ ವಸೂಲಿಗಾಗಿ ನಾನು ಕೃಷ್ಣರಾಜ ಪೇಟಿಗೆ ಹೋದಿ. ಶೇಕದಾರ ಲಕ್ಷ್ಮೀನಾಣಪ್ಪನ ಪರ ವಾಗಿ ಉಪನಯನ ಮಾಡಿದರು. ನನಾನ್ನ ಉಟಕ್ಕೆ ಕರೆದರು. ವಿಷ್ಣೇದೆಲೆ ಮೆಲ್ಲೋಕೆ ಕುಳಿತಾಗ ಮಾತಿಗೆ ಮಾತು ಬಂದು ಶ್ರೀಪತಿ ವಿಚಾರ ಬಂದಿತು. ಆಗ ಲಕ್ಷ್ಮೀನಾಣಪ್ಪನವರು ಶ್ರೀಪತಿ ವಿಚಾರ ಒಂದು ಸಂಗತಿ ಹೇಳಿದರು. ಆಗ ಈ ಲೇವಾದೇವಿ ವಿಚಾರವೇನೂ ಅವರು ಹೇಳಲೇ ಇಲ್ಲ ವಲ್ಲ !

“ ಅವರವರು ಏನೋಂ ಸಂಬಂಧವಿರಬಹುದು. “ಮಾನಂ ಮಾನ ರಕ್ಷಣಂ” ಎಂದುಕೊಂಡು ಸುಮ್ಮಾನಾಗಿರಬಹುದು. ಅದಿರಲಿ, ಲಕ್ಷ್ಮೀನಾರಣಪ್ಪನವರು ಹೇಳಿದ್ದೇ ನು ಹೇಳು !”

“ ಶ್ರೀಪತಿಯ ಹೊಲನೆಯ ಹೆಂಡತಿಗೆ ಕ್ಷೇತ್ರಾಂದು, ಆಕೆ ಸಾಯುವ ಹಾಗಾದಳು. ಹೊದಲಿನಿಂದಲೂ ಆಕೆಯಲ್ಲಿ ವಿಶ್ವಾಸವೇ ಅವನಿಗಿರಲಿಲ್ಲ. ಅವಳಲ್ಲಿ ತನಗೆ ಮಕ್ಕಳಾಗಲಿಲ್ಲವಲ್ಲ ಎನ್ನು ಪುದೋಂದು ದೊಡ್ಡ ಕೊರತೆ. ಇನ್ನು ರೋಗಬಂದ ಮೇಲೆ ನಡೆದ ಬೈಷಧ ಉಪಚಾರಗಳ ರೀತಿನೀತಿಗಳಿಗೆ ಸ್ನೇಹಾ ಹೇಳಬೇಕಾಗಿಲ್ಲ. ಶ್ರೀಪತಿ ಮಾದುವೆ ತರದೂದು ಮಾಡಹತ್ತಿದ. ಅವನ ಕುಟ್ಟಿ ಮುಖ, ಮುಂಗೋಡ, ಹೊಲಸಬಾಯಿ ನೋಡಿ ನೋಡಿ ಯಾರು ತಾನೆ ಹೆಣ್ಣಿ ಮಕ್ಕಳನ್ನು ಬಲಿಕೊಡಲು ಒಪ್ಪತ್ತಾರೆ ಹೇಳು. ಎರಡು ಎರಡೂವರೆ ವರ್ಷ ಪೃಥಿವ್ಯಯನ್ನೆಲ್ಲ ಶೋಧಿಸಿದ. ಕೇಳಿದನ್ನು ಹಣ ಕೊಡುತ್ತೇನೇ ನಂದ. ಆದರೂ ಪ್ರಯತ್ನ ಫಲಕಾರಿಯಾಗೇಲ್ಲ. ಈ ಮಧ್ಯ ಇವನ ಹತ್ತಿರ ಸಂತೇಬಾಚಹಳ್ಳಿ ನರಸಿಂಹಯ್ಯ, ಯಾವಡೋ ಒಂದು ಜವಾನಿನ ವ್ಯಾಜ್ಞದ ಕೇಸು ತಂದುಕೊಟ್ಟೆ ಹಣಗಾಡುತ್ತಿದ್ದಿ. ನರಸಿಂಹ್ಯಯ್ಯನ ತಂಗಿ ಲಕ್ಷ್ಮೀದೇವಿಯ ವಿವಾಹ ಮಾಘ ಶುದ್ಧ ಚೌತಿಗೆ

ನಿನ್ನ ಸೇರೆಯಾಗಿದ್ದಿದ್ದೂ, ಗಂಡು ಸೋದರಕಡೆಯವನು ಎಂಬುದೂ ಸರ್ವಾ ತರ್ವಾಮೀ ಶ್ರೀಪತಿಗೆ ಗೊತ್ತಾಯಿತು. ಗಂಡಿನ ಕಡೆಯಿವರೂ ಅನುಕೂ ಸ್ಥಿರೇ. ಹುಡುಗ ಮೆಟ್ಟಿಕ್ಕುಲೇವನ ಕಾಲ್ಲಿ ಸಿನಲ್ಲಿ ಓದುತ್ತಿದ್ದು. ಮದುವೆ ಅಂರಭವ್ಯಾ ಆಯಿತು. ವೊದಲನೆಯ ದಿವಸದ ದೇವರ ಸಮಾರಾಧರ ಎರಡನೆಯ ದಿವಸದ ನಾಂದಿಯ ಕೆಲಸಗಳು ಸಾಂಗವಾಗಿ ನೆರವೇರಿದ್ದ ಮೂರನೆಯ ದಿವಸವೇ ಲಗ್ಗು. ಸಭೆಯಲ್ಲಾ ನೆಡಿದೆ, ವೈದಿಕರ ಉತ್ತಹವೇ ಉತ್ಸಾಹ. ಗಂಡೂ ಹೆಣ್ಣೂ, ಗೂಡೆಯಲ್ಲಿ ಕಾಲಿಟ್ಟುಕೊಂಡಿಗೆ ಅಕ್ಕೀಧಾರೆಗಾಗಿ ನಿಂತಿದ್ದಾರೆ! ಆ ವೇಳೆಗೆ ಆ-- ಏ ಮಂದಿ ತುಂಡಾಂಡಿಗೆ ಸಭಾಮಂದಿರಕ್ಕೆ ನುಗ್ಗಿ ಹಣ್ಣಿನ ಮುಖಕ್ಕೂಂದು ಬಟ್ಟಿ ಹಾಕಿ ಎಕೊಂಡು ಹೊರಟಿರು. ಬಿಡಿಸಿಕೊಳ್ಳಲು ಬಂದವರನ್ನು ನಿದಾರಷ್ಟ್ವಾಜಾಟಿಯಿಂದ ಬಾಸುಂಡಿ ಬರುವ ಹಾಗೆ ಹೊಡಿದರು. ಮನೆಯಲ್ಲಿ ಲಹಾಯಾಕಾರವೆದ್ದಿತು. ಹಸನ್ನು ಖಿಗಳಿಲ್ಲ ಕಂಬನಿ ಕಾಲುವೆಗಳಿಂದ ಕೆಟ್ಟಿವು. ಕಲ್ಯಾಣಮಂಟಪ ರೋದನರಂಗವಾಯಿತು. ಸಭಾಲಂಕಾರ ಬಂದಿದ್ದವರು ನುಸುಳಿಕೊಂಡು ಒಚ್ಚೊಬ್ಬಿರಾಗಿ ಸೋಂದವರಿಗೆ ಸಮಾಧಾಕೊಡ ಹೇಳದೆ ಹೊರಟಿಹೊಂದರು. ಮುಂದೇನು ಮಾಡಬೇಕೆಂಬು ಒಬ್ಬರೀಗೂ ತೋಚಲೇ ಇಲ್ಲ. ಹೆಣ್ಣಿನ್ನೂ ಧಾರೆಯೆರದು ಕೊಡೇ ನಿಂತಿದ್ದ ಅಣ್ಣನು ಅದೃಶ್ಯನಾಗಿದ್ದನು. ಅನುಭೂರರನ್ನು ಕರೆತರೇ ಮಾಡುವೆಯ ಗಂಡೇ ಹೊರಟು, ಪ್ರಾತಃಕಾಲ ಜವಾಬಂದಿಗಾಗಿ ಅವೇ ಹೊರಟಿಮೋದ ವಿಚಾರ ತಿಳಿದುಬಂದನು. ಕ್ರೇಮಸಮಾಜಾರ ಕೇಬಂದರೆ ತಮಗೇನು ಸ್ವಾಣಕ್ಕೆ ಬರುವುದೋ ಎಂದು ಉರಿನವರು ಇಲ್ಲಿಯೇ ಅಡಗಿಕೊಂಡರು.

ಹೀಗೆ ಮಾರು ದಿವಸಗಳು ಕಳೆಯಲು ದುಃಖಿತನಾದ ವರರಾಜನ ಬೆಂಗಳೂರಿಗೆ ಪ್ರಯಾಣಚೆಳಿಸಿದನು. ರತ್ನದಂತಹ ಸಂಬಂಧ ಆಗಂತು ವಾಗಿ ತಪ್ಪಿಕೊಂಡಿತಲ್ಲಾ ಎಂದು ಎಲ್ಲರಿಗೂ ಹೇಚಾಟ. ಮನೆಯ ಮೂರಂಗಮಾರ್ಯವಾಯಿಕಲ್ಲಾ ಎಂದು ಎಲ್ಲರಿಗೂ ಆಳಲು. ವೊಡಿದ ಆಯೆಲ್ಲಾ ವ್ಯಧರವಾಯಿತಲ್ಲಾ ಎಂದು ಎಲ್ಲರಿಗೂ ವ್ಯಾಸನ. ಇದಾದ ನಾಂಸೆಯ ದಿವಸವೇ ಮನೆಯ ಮುಂದೆಯೊಂದು ವೋಟಾರುಗಾಡಿ ಬಂದ

ನಿಂತಿತು. ಶ್ರೀಪತಿ, ನರಸಿಂಹಯ್ಯ ಇಬ್ಬರೂ ಮನೆಯನ್ನು ಪ್ರವೇಶಿಸಿದರು. ನರಸಿಂಹಯ್ಯನ ತಾಯಿ—ವೃದ್ಧ ಶುಂತಿದೇವಿ—ಮಗನನ್ನೂ ಕಂಡು, ಮಗ ಇನ್ನು ನೆನಸಿಕೊಂಡು ರಾಗರಾಗವಾಗಿ ಅಳಲಾರಂಭಿಸಿದಳು ನಡೆದ ಫಟನೆಯನ್ನು ಕೇಳಿ ನರಸಿಂಹಯ್ಯನು ಬಹು ಪರಿತಾಪಪಟ್ಟ ತಾಯಿಯನ್ನು ಗೋಪ್ಯವಾಗಿಯೋಂದು ಕೋಣಗೆ ಕರೆದೊಯ್ದಿ ಸಮಾಧಾನ ಹೇಳಿ ಹೊರ ತಂದನು. ಮುದುಕಿಯ ಮುಖದಲ್ಲಿ ಮೊದಲಿನ ದುಃಖವಿರಲಿಲ್ಲ. ಸಂತೋಷದ ಮೊದಲನೆಯ ಕಿರಣಬಿದ್ದಂತಿತ್ತು. ಶ್ರೀಪತಿಯ ಬಳಿಗೆ ಬಂದು “ಮಗ ಮುಖ್ಯಾಲಾಲ್ಲಿದರೂ ಚೆನ್ನಾಗಿದ್ದರೆ ಸರಿ” ಎಂದಳು. ಶ್ರೀಪತಿಯು ಎರಡು ಪಾದಗಳನ್ನೂ ಮುಟ್ಟಿ ನಮಸ್ಕರಿಸಿದನು. ನರಸಿಂಹಯ್ಯ ಬಂದ ವಿಚಾರ ತಿಳಿದು ಬಂಧುವರ್ಗವೆಲ್ಲಾ ಬಂದು ನೇರೆಡು ಆವಸನ್ನು ಒಬ್ಬೊಬ್ಬರಾಗಿ ಬಾಯಿಗೆ ಬಂದಂತೆ ಬಯ್ಯಲು ಮೊದಲಿಟ್ಟರು. ಶ್ರೀಪತಿಯು ಮೋಟಾರಿ ನಿಂದ ಬುಟ್ಟಿಯೋಂದನ್ನು ತಂದು ಎಲ್ಲರ ಕೊರ್ಕೆಗೂ ಫೋನವಾದ ಮೈಸೂರು ಹೂವಿನ ಮಾಲೆಗಳನ್ನು ಹಾಕಿ ಒಂದೊಂದು ರೂಪಾಯಿ ದಸ್ತಿಣೆಯಿತ್ತು. ತಾಂಬಾಲವಿತ್ತು ಕಣ್ಣಲ್ಲಿ ನೀರುತಂದುಕೊಂಡು, ಕೈಗಳಿರಡನ್ನೂ ಜೋಡಿಸಿ ಕೊಂಡು “ನಾನುಮಾಡಿದ ಮಹಾಪರಾಧವನ್ನು ಎಲ್ಲರೂ ಕ್ಷಮಿಸಬೇಕು. ನಾಯಕ್ಕೂ ಧರ್ಮಕ್ಕೂ ವಿರುದ್ಧವಾಗಿ ಯಾವದೂ ನಡೆದಿಲ್ಲ. ತಂಗಿಂಾ ಹಿತಾಹಿತಕ್ಕೆ ಆಣ್ಣಿಗಿಂತಲೂ ಹೆಚ್ಚಿನ ಬಂಧ್ಯಾಸ್ಥರು ಯಾರೂ ಇಲ್ಲ. ಶಾಸ್ತ್ರೋಕ್ತವಾಗಿ, ಆಗ್ನಿ ಸಮ್ಮಿಳಿದಲ್ಲಿ ಗುರುಹಿರಿಯರ ಇದಿರಿನಲ್ಲಿ ನೀವಿ ಟ್ಟಿದ್ದ ಲಗ್ನದಲ್ಲೀ ನನಗೂ ಲಪ್ಪಿತ್ತೇವಿಗೂ ವಿವಾಹ ನಡೆಯಿತು. ಈ ಉರಿನ ಅಮಲಾದರು, ಪೂರ್ವ. ಸೂಪರಿಂಟೆಂಡೆಂಟರು, ಮೊದಲಾದ ದೊಡ್ಡ ಮನುಷ್ಯರಲ್ಲಾ ಬಂದು ವಧೂವರರನ್ನು ಆಶೀರ್ವದಿಸಿದರು. ಎಂದುಸುರಿದನು. ಎಲ್ಲರೂ ಆಶ್ಚರ್ಯಚಕ್ಷಿತರಾದರು. ಎಲ್ಲವೂ ಮುಗಿದ ಮೇಲೆ ವೊಡುವುದೇನು? ಶ್ರೀಪತಿಯು ಬಹು ಧಾರಾಳದಿಂದ ಎಲ್ಲರಿಗೂ ಉಡುಗಿರೆಗಳನ್ನಿತ್ತನು. ದೊಡನರಂಗವಾಗಿದ್ದ ಗೃಹವು ಪುನಃ ಕೆಲ್ಕುಳಿ ಮಂಟಪವೇ ಆಯಿತು. ಮೊದಲು ಕೆಲವು ದಿವಸ ಹೆಂಡತಿ ಎಲ್ಲಿ ಓಡಿಬಿಡು ತಾತ್ತ್ವಾರ್ಥೋ ಎಂಬ ಭಯದಿಂದ ಹೊರಗೆ ತಾನುಹೋಗುವಾಗ ಶ್ರೀಪತಿ ಅವಳ ನೈತ್ಯಂದು ಕೋಣೆಯಲ್ಲಿ ಕೂಡಿ ಬೀಗ ಹಾಕಿಕೊಂಡು ಹೋಗುತ್ತಿದ್ದನಂತೆ.

ಆಗ ಮಕ್ಕಳು ಮರಿಯಾಯಿತು-ಎಲ್ಲಾ ಸರಿಹೋಗಿಯಿತು.-ಹೇಗಿದೆ ಕಿಟ್ಟೊ-
ಹು ಸುಖದಾರ ಕೆಲ್ವಣ ?”

ಆಶ್ಚರ್ಯದಿಂದ ನಾನು ನಿರುತ್ತರಣಾದೆ. ಶ್ರೀಪತಿಯ ಗುಂಡಿಗಿಗೆ
ಬೆರಗಾದೆ. “ಇದು ಒಹು ವಿಚಿತ್ರದ ಮದುನೆ ರಾಮು.”

“ಮದುವೆಯಲ್ಲಿಲ್ಲ ವೈಚಿತ್ರ್ಯ; ಶ್ರೀಪತಿ ವಿಧವೆಯರ ಕೊರಳಿಗೂ
ಹಾರಹಾಕಿ ಅಡ್ಡಬಿದ್ಡನಲ್ಲಾ! ಅದು ವಿಶೇಷ” ಎಂದ ರಾಮು.

ಕತೆ ಮುಗಿಯಿತು. ಮನೆಯು ಸಿಕ್ಕಿತು. ಕೊನೆಗೂ ರಾಮಾನ ಗಿಡ್ಡೇ
ಬಿಟ್ಟೆನಲ್ಲಾ ಎಂಬ ಹೆಮ್ಮೆಯಿಂದ ಹೋಗಿ ವುಲಗಿದೆ.

೬ || ಘಂಟೆ

ಹೌರಾ ರ್ಯಾಲ್ಪ್ಯಾಯ ಸ್ನೇಹನ್. ಗಲಭೆಯೋ ಹೇಳತೀರದು. ದುವಾರನ ನೆಯೋ ಸಹಿಸಲಸಾಧ್ಯ. ಅದು ಪೂಜಾರಜೆಯಕಾಲ. ಬಂಗಾಳದಲ್ಲಿ ನವ ರಾತ್ರಿಯೆಂದರೆ ಒಹಕೆ ದೊಡ್ಡ ಹಬ್ಬ. ಕ್ರೈಸ್ತರಿಗೆ ಕ್ರಿಸ್ತಮನ್‌ ಹಬ್ಬವು ಹೇಗೋ ಹಾಗೆ. ನಾನು ಕಲ್ಪತ್ರೀಯ ಯೂನಿವರ್ಸಿಟಿಯಲ್ಲಿ ಎಂ. ಎಸ್. ಸಿ. ಗೆ ಓದುತ್ತಿದ್ದ ವನು ರಚಿಯನ್ನು ಪಯೋಗಿಸಿಕೊಂಡು ಉಂಗೆ ಹೋಗಿ ಬರುವ ಎಂದು ಹೊರಟಿದ್ದೆ. ದೂರದೇಶದಲ್ಲಿದ್ದ—ಅದರಲ್ಲಿಯೂ ಕಲ್ಪತ್ರೀಯಂತಹ ಅರಮನೆಗಳ ಉಂಗಿನಲ್ಲಿದ್ದು—ಮನಗೆ ಹಿಂತಿರುಗಿ ಬರಿಗ್ರೀಷುಲ್ಲಿ ಹೋಗಲಾದಿತೆ? ಏನೋ, ಅಲ್ಲ ಸ್ನೇಹಿ ಶೇಶ್ಯೀಯ ಬಟ್ಟೆಗಳನ್ನೂ ಲೀಲಾಗೆ ಕೆಲವು ಬಂಗಾಳ ನಾಜಾಕಿನ ಫ್ರಾಕುಗಳನ್ನೂ.....ಅವಳಿಗೆ ಬಂಗಾಳ ಹುಡುಗಿಯರು ಉಡುವಂತಹ ಅಂಚುಹೂವಿನ, ತೆಜುಬಣ್ಣದ ಅ-ಇ ಸೀರೆಗಳನ್ನೂ ಕೊಂಡಿದ್ದೆ. ಅಮೃತಿಂದಿನಕಾಲದವರೆ, ಅವಳಿಗೇನು ತೆಗೆದುಕೊಂಡು ಹೋಗಲಿ ಎಂದು ಯೋಚಿಸಿ ಯೋಚಿಸಿ ಬೆಳ್ಳಿ ಕೃಷ್ಣದೇವರ ವಿಗ್ರಹವೊಂದನ್ನು ಕೊಂಡಿದ್ದೆ. ಕೆಲಸವೇನು, ಮೈಸೂರನ್ನು ವಿಂಬಿಸುತ್ತಿರಲಿಲ್ಲ. ಆದರೂ ಕಲ್ಪತ್ರೀಯಿಂದ ತಂದವೇಲೆ ಪ್ರಾಶಸ್ತಾನಿಕೆಷ್ಟಿಷ್ಟೆ. ಈ ಪ್ರೇಜಂಟ್‌ಗಳದೇ ಒಂದು ಸಣ್ಣ ಗಂಟಾಗಿದ್ದಿತ್ತು; ಜೊತೆಗೆ ನನ್ನ ಪುಸ್ತಕಗಳು, ಹಾಸಿಕೆ, ಮಡಿಯ ಸೆಟ್ಟಿಗೇ, ಬಟ್ಟೆಬರೆಗಳು! ಕಲ್ಪತ್ರೀಯ ಹಿಂದಿನ ಅನುಭವ ನೆನೆದು ರೈಲು ಹೊರಡುವದಕ್ಕೆ ಒಂದು ಫ್ರಾಂಚಿಯ ಮುಂಚಿಯೇ ಸ್ನೇಹನ್ನಿಗೆ ಬಂದಿದ್ದೆ.

ಕಲ್ಪತ್ರೀಯಿಂದರೆ ಬಾಯಿ ಬಾಯಿ ಬಿಡೋ ಹುಡುಗರು ಈಗಲೂ ಇದ್ದಾರೆ. ನಾನೂ ಅವರಲ್ಲಿ ಒಬ್ಬನಾಗಿದ್ದೆ. ಆದರೆ ಕಲ್ಪತ್ರೀ ರ್ಯಾಲ್ಪ್ಯಾ ಸ್ನೇಹನ್ನಿನಲ್ಲಿ ಚುಲ್ಲಿ ತಿಂಗಳಲ್ಲಿ ಬಂದಾಗ ಇಳಿದೆ. ಕನಸು ಅಧ್ಯ ಹಾರಿದಂತಾಯಿತು. ಆ ವಾಸನೆ ಆ ಕೊಳಕು-ನಾಂಗೆ ಪ್ರೋಣಿಸಿದ್ದ ವಿಂಬಿಗಳನ್ನು ಹಿಡಿದು

ಕೊಂಡು ರೀವಿಯಿಂದ ಹೋಗುತ್ತಿದ್ದ ಆ ಶೋಬಚರ ಗುಂಪು-ಕೇಳಿದ ಪ್ರಶ್ನೆಗೆ ಪ್ರತ್ಯೇತ್ತರ ಕೊಡದೆ ಮರುಹುಕ ನೋಡುತ್ತಿದ್ದ ಆ ಮಂಕರ ವಾಂಡಳಿ, ನೋಡುತ್ತ ದೈಲ್ದೀ ಸ್ಪೇಷನ್ಸ್‌ನ ಅಗಾಧತೆಯನ್ನು ನುಭವಿಸುತ್ತ ಬೆಂಗಳೂರಿಗೆ ಬಂದ ಬೋರೆಗೌಡನಂತೆ ಭರಮೆಗೊಂಡು ಕರ್ಕುಬಿಕ್ಕು ಹಿಡಿದಂತವ ನಾದೆ. ನನ್ನ ಅಧ್ಯಾತ್ಮಕ್ಕೆ ಮೈಸೂರಿನವನೋಬ್ಬನು ಅವಶ್ಯಕ ದಾರಿತೋರಿಸಿ, ಸಹಾಯ ಮಾಡಿದ್ದರೆ—ಪಾಡು ಬೇಡ.

ಕಲ್ಪತ್ರಾವಾಸ, ಬಂಗಾಳಿಗಳ ಸಹವಾಸ, ಮಾಡುತ್ತಾ ಮಾಡುತ್ತಾ ವಿವೇಕಾನಂದ, ರಾಮನೋಹನ, ರವೀಂದ್ರರು ಇಲ್ಲಿ ಹೇಗೆ ಹುಟ್ಟಿದರಷ್ಟು ಎಂದೆಸುತ್ತಿತ್ತು. ಬಂಗಾಳಿಗಳು ಬಂದು ಜನಾಂಗವಾಗಿ ಅಂತಹ ಬುದ್ಧಿ ವಂತರೇನಲ್ಲ. ಆದರೆ ಒಕ್ಕೊಯವರು. ಹೊದಲು ಯಾರನ್ನೂ ನಂಬುವುದಿಲ್ಲ, ನಂಬಿದರೋ ಪಾರ್ಣವಕೊಡಲು ಸಿದ್ಧಿರಿರುತ್ತಾರೆ.

ನಾನು ಪೂಜಾರಜೆಯಲ್ಲಿ ಉರಿಗೆ ಬರುವಾಗ ಜೊತೆಯಲ್ಲಿ ಸ್ವೇಂದ್ರನೆಂಬ ಸಹವಾರಿಯೋಬ್ಬ ಬಂದಿದ್ದು. ನನಗೂ ಅವನಿಗೂ ಬೆಳದಿದ್ದ ಮೈತ್ರಿಯು ಒಡಹುಟ್ಟಿದವರನ್ನು ನಾಚಿಸುವಂತಿತ್ತು. ರೈಲ್‌ಪ್ರಯಾಣದ ವಿಧಿಗಳಿಲ್ಲಾ ಪೂರ್ವಿಸಿದವು; ಟಿಕೇಟು ಕೊಂಡು ನಾನು ಇಂಟರ ತರಗತಿಯಲ್ಲಿ ಕುಳಿತೆ, ಜೊತೆಯಲ್ಲಿ ಸ್ವೇಂದ್ರನೂ ಕುಳಿತೆ. ಆ ಡಬ್ಬಿಯಲ್ಲಿ ಏಳುವುಂದಿ ಪ್ರಯಾಣಿಕರು ಸುಲಭವಾಗಿ ಪವಡಿಸಬಹುದಾಗಿತ್ತು, ನಾನಲ್ಲದೆ ನಾಲ್ಕು ಮಂದಿ ಬಂಗಾಳಿಗಳು ಹಾಸಿಗೆ ಹಾಸಿಕೊಂಡು ಕುಳಿತಿದ್ದರು. ಒಂದು ಜಾಗೆಯು ಅವರ ಪೈಕಿ ಯಾರಿಗೋ “ರಿಸರ್ವ್” ಆಗಿತ್ತು. ಇನ್ನೊಂದು ಜಾಗೆಯು ಖಾಲಿ ಇದ್ದಿತ್ತು. ರೈಲು ಹೊರಡಲು ಕಾಲು ಫಂಟಿಯ ಮೇಲಿತ್ತು.

ನನ್ನ ಅಗಲಿಕೆಯು ಸ್ವೇಂದ್ರನಿಗೆ ಸಹಿಸಲಾರದವ್ವಾಗಿತ್ತು. ಮೈಸೂರಿನ ಸೊಬಗು, ಅರಮನೆಗಳ ರಮ್ಮತೆ, ದಸರಾಹಬ್ಬದ ವಿಚ್ಛಿಂಭಣ, ಮಹಾರಾಜರ ನಿರ್ಮಲ ಕೇರಿ, ಗರುಸೊಪ್ಪೆ ಕನ್ನಂಬಾಡಿ ಬೇಲೂರಗಳ ಪೈಭವಗಳನ್ನು ನನ್ನೊಂದ ಕೇಳಿ ಕೇಳಿ, ಅವನ ಆತ್ಮವೆಲ್ಲಾ ಮೈಸೂರಿನಲ್ಲಿಯೇ ಲೀನವಾಗಿದ್ದಿತ್ತು. ಮೈಸೂರಿನವರು ನೀವು ಎಪ್ಪು ಒಕ್ಕೊಯವರು, ಎಪ್ಪುಗಿಂಸ್ಕುತರು, ಎಪ್ಪು ಉದಾರಮತಿಗಳು ಎಂತಹ ಕುಶಲರು ಎಂಬ ಭಟ್ಟಿಂ ಸಯ ನುಡಿಗಳಂತೂ ನೇಲೆಯೇ ಇರಲಿಲ್ಲ. ಅವನ ಕಣ್ಣಿಗಳಲ್ಲಿ ದುಃಖ

ಬಿಂದುಗಳು ಕೂಡಿದವು. ವರಾತೇ ಹೊರಡದಂತಿದ್ದಿತು. ನನ್ನನ್ನೇ ಕೇಳಿ ಕಾಲ ನೋಡಿ ಕೈಹಿಡಿದು “ಪುನಃ ಬರುವಿಯಲ್ಲವೆ? ನಮ್ಮನ್ನ ಮರೆಯುವು ದಿಲ್ಲವಪ್ಪೇ, ನಿನ್ನ ವೈಸೂರು ನನ್ನ ಬಂಗಾಳ ಬೇರೆಯಲ್ಲ. ಎರಡೂ ಒಂದೇ ತಾಯಿಯ ಇಬ್ಬರು ಮಕ್ಕಳು” ಎಂದನು. ನನ್ನ ಕಣ್ಣ ಗಳಲ್ಲಿಯೂ ನೀರು ತುಂಬಿತು. “ಶೀಲಬಾಬು, ಬಂಗಾಳವನ್ನು ಮರೆಯಲೇ, ನನ್ನ ಗುರು ರಾಮ ಕೃಷ್ಣ ದೇವನ ನಾಡಿದು. ನಿನ್ನಂತಹ ಸ್ವೇಧಿತನನ್ನು ದೊರಕಿಸಿ ಕೊಟ್ಟಿ ಹವಿತ್ರ ದೇಶವಿದು. ಗೋಪೀನಾಥಾ ಜತೀಂದ್ರರು ಹುಟ್ಟಿದ ಕರ್ಮಭೂಮಿಯಿದು. ಇದನ್ನು ಮರೆಯಲೇ—ರಜಾ ಮುಗಿದೊಡನೆಯೇ ಬರುವೆ. ಪ್ರತಿವಾದೇವಿಗೆ (ಅವನ ಸಹೋದರಿ ನನ್ನ ಬಲವಿನ ಗೆಳತಿ) ನನ್ನ ನಮಸ್ಕಾರ ಹೇಳು.” ಎಂದೆ. ಆಗ ಚಹಾ—ಚಹ ಹಿಂದೂ ಚಹಾ ಬಂದಿತು. ಸ್ವೇಂದ್ರನು ಚಹವನ್ನು ತೆಗೆದು ಬಲವಂತದಿಂದ ನನ್ನ ಕೈಗಿ ತ್ತನು. ಚಹದ ಪಾತ್ರೀಯನ್ನು ಹಿಡಿದು “ಕೃಷ್ಣ, ನಾಳಿಯಾರೋ ನಾವು ಯಾರೋ” ಎಂದುಸುರಿದನು. ಈ ಆಗಲುವಿಕೆಯ ವರಾತು ಮರೆಸಲು ನಾನು ರೂಮು ಬಟ್ಟಿ ಆಗಸನ ವರಾತು ತೆಗೆದೆ. ಸ್ವೇಂದ್ರನ ಮನಸ್ಸಾದರೋ ನನ್ನ ವಿಯೋಗವ್ಯಧಿಯಿಂದ ತಪ್ತವಾಗಿದ್ದಿತು. ಈ ವೇಳೆಗೆ ವೋದಲನೆಯ ಘಂಟೆಯು ಬಡಿಯಿತು. ಸ್ವೇಂದ್ರನು ಎದ್ದು ನಿಂತು ಆದರದಿಂದ ನನ್ನನ್ನು ಅಪ್ಪಿದನು. ಈ ಉದ್ದೇಖದ ಭರದವ್ಯಾನಾವಿರುವಾಗ ನಡೆಯುವ ಅಂಗಡಿಯೊಂದು ನಮ್ಮ ಡಬ್ಬಿಯ ಬಳಿಗೆ ಬಂದು ತನ್ನ ಸಾಮಾನುಗಳ ಸ್ವೇಲ್ಲಾ ಒಳಗೆ ತಳ್ಳುಲಾರಂಭಿಸಿತು. ಗಾಡಿಯಲ್ಲದ್ದ ಬಂಗಾಳಗಳು ಸಾಮಾನುಗಳನ್ನು ಹೊರಗೆ ಬಿಸುಡಲಾರಂಭಿಸಿದರು. ನಾನು ಮಧ್ಯೆ ಬಂದು ಹೊಸದಾಗಿ ಬಂದವನ ಆತ್ಮನಾದಕ್ಕೆ ಮನಕೊಟ್ಟಿ ಉಳಿದಿದ್ದ ಜಾಗೆಯಲ್ಲಿ ಆತ ಕೂಡಬಹುದೆಂದು ಬಿನ್ನವಿಸಿದೆನು. ಸ್ವೇಂದ್ರನೂ ತನ್ನ ವಂಗಬಂಧುಗಳ ಸೇಳಿಸ್ತಿದನು. “ಒಳಗೆ ಹೊಸದಾಗಿ ಬಂದ ಪ್ರಯಾಣಿಕನು” “ಧ್ವಾಂಕ್ಯ ವರಿ ಮಜ್” “ಮರಿನಿಂಡ ಉಪಕಾರವನಾಯನುಂಡಿ.” ಎಂದು ತನ್ನ ಸಾಮಾನುಗಳನ್ನಿಂಟ್ಟು ಕುಳಿತನು. ಆತನು ತೆಲಗು ವರಾತನಾಡಿದುದನ್ನು ಕೇಳಿ ನನ್ನ ಮನಸ್ಸು ಅರಳಿತು. ಈ ಸಾವಿರಾರು ವೈಲಿಗಳ ಪ್ರಯಾಣದಲ್ಲಿ ಜೊತೆಗೊಬ್ಬಿ ಸಿಕ್ಕಿದನೆಲ್ಲಾ, ನನ್ನ ಭಾಷೆಯಂತಹ ಭಾಷೆಯನ್ನು ಮಾತ್ರ

ನಾಡುವವ ಎಂದು ಬಹು ಸಂತೋಷವಾಯಿತು. ಎರಡನೇಯ ಫಂಟೆಯು ಬಡಿಯಿತು. ಮನಸ್ಸಿಲ್ಲದೆಯೇ ಸೈಲೇಂದ್ರನು ಕೆಳಗಿಳಿದನು. ನನ್ನ ಕೈಯನ್ನು ಭದ್ರವಾಗಿ ಹಿಡಿದು “ಗುಡಬಯ್” ಎಂದನು. ಒತ್ತಿ ಒತ್ತಿ ಹಿಡಿದಿದ್ದ ಅಶ್ವ ಧಾರಿಗಳು ಧಾರಾಕಾರವಾಗಿ ಸುರಿಯಲಾರಂಭಿಸಿತು. ಮೂರನೇಯ ಫಂಟೆಯೂ ಬಡಿಯಿತು. ರ್ಯಾಲು ಮುಂದೆ ನಡೆಯಿತು. ನನ್ನ ಕಂಗಳಲ್ಲಿಯೂ ಅಶ್ವಪ್ರವಾಹ. “ಬರುವೆವು. ಇರುವೆವು. ಪ್ರೇಮಿಸುವೆವು; ದ್ವೇಷಿಸುವೆವು, ಒಂದಲ್ಲಿಂದು ದಿನ ಎಲ್ಲರೂ ವಯಣ ಬೆಳೆಸುವೆವು. ಇಷ್ಟೆ ಅಲ್ಲವೇ ಜೀವನದ ಮನ್” ಎಂದನಿಸಿತು.

೨

ರ್ಯಾಲು ಮುಂದೆ ಕೆಲವು ನಿಲ್ಲಾಣಿಗಳವರೆಗೆ ಬರುವವರೆಗೂ ಮಾತೇ ಅಡಲು ಮನಸ್ಸು ಬರಲಿಲ್ಲ. ಆ ವೇళೆಗೆ ಹೊಸ ಪ್ರಯಾಣಿಕನೂ ಹಾಸಿಗೆಹಾಸಿ, ತನ್ನ ಸಾಮಾನುಗಳೆಲ್ಲವನ್ನೂ ಜೋಡಿಸಿಟ್ಟು ವೃತ್ತಪತ್ರಕೆಯನ್ನು ಓದಲು ಹವಣಿಸುತ್ತಿದ್ದನು. ಖರಗಪುರಕ್ಕೆ ರ್ಯಾಲುಬರಲು ಅಲ್ಲಿಯವನು ಕೆಲವು ಒಣಗಿಸಿದ ಕಾಬೂಲು ಫಲಗಳನ್ನು ಕೊಂಡು ನನಗೆ ಸ್ವಲ್ಪ ಒತ್ತಾಯದಿಂದಿತ್ತನು. ಅಲ್ಲಿಂದ ಮಾತುಕತೆಗಾರಂಭವಾಯಿತು. ನನ್ನ ಪೂರ್ವೋತ್ತರವನ್ನು ಕೇಳಿ ಮೈಸೂರಿನವನೆಂದು ತಿಳಿದಮೇಲಂತೂ ಆತನ ಆನಂದಕ್ಕೆ ಎಲ್ಲೆಯೇ ಇಲ್ಲದಂತಾಯಿತು. ಹಣ್ಣಿಗಳ ಮುಖಾಂಶವೆಲ್ಲಾ ನನ್ನ ಒಡಲು ಸೇರಲಾರಂಭಿಸಿತು. ಆತನು ಮೈಸೂರಿನಲ್ಲಿ ಒಂದೆರಡು ವರ್ಷ ಇದ್ದ ವಿಚಾರಪೂರ್, ಕನ್ನಡ ಬರುವ ಸಂಗತಿಯೂ ತಿಳಿದಮೇಲೆ ನನ್ನ ಆಭಿಮಾನನ್ನೂ ಹೆಚ್ಚಿತು.

“ನೀವು ಮೈಸೂರಿನಲ್ಲಿ ಏನು ವ್ಯಾಪಾರ ಮಾಡುತ್ತಿದ್ದಿರಿ? ”

“ನಾನು ಕೆಲವು ಮೀಲ್ಲುಗಳಿಗೆ ಏಜಂಟ್‌ಬಾಗಿದ್ದೆ. ಆ ಸಂಬಂಧ ವ್ಯಾಪಾರ ಮಾಡುತ್ತಿದ್ದೆ. ಮೈಸೂರಿನವರ ಸಮಾನವಿಲ್ಲ ಶಾಣೀ ನಾನು ಕಾಶಿ, ಪ್ರಯಾಗ, ಅಲಹಾಬಾದ, ಗಯಾ, ಕಲ್ಕಾತ್ತಾ, ಡೆಲ್ಲಿ ಎಲ್ಲಾ ಸುತ್ತಿದ್ದೀನಿ. ಆದರೆ ಮೈಸೂರಿನವರ ವಿನಯ ನಡತೆ, ಅತಿಥಿ ವಾತ್ಸಲ್ಯ ಬಿಟ್ಟರೆ ಇನ್ನೊಂದು ಸಿಕ್ಕಿಲ್ಲ ಶಾಣೀ.”

“ನಿಮ್ಮ ಪರಿಚಯ ಮಾಡಿಕೊಡಲೇ ಇಲ್ಲ. ತಾವು ಅಂದ್ರದವ ರೇನು ? ”

“ಹೌದು, ನನ್ನ ಸ್ಥಳ ಬೆಜವಾಡಾ. ನನ್ನ ಹೆಸರು ಪ್ರಕಾಶರಾವ್ ಎಂದು. ಚಿಕ್ಕಂದಿನಲ್ಲಿಯೇ ನನಗೂ ನನ್ನ ತಂಡೆಗೂ ಮಾತು ಬಂದ್ರ ನಾನು ಮನೆಬಿಟ್ಟಬಿಟ್ಟಿ. ಹಾಗೆಯೇ ಭಿಕ್ಕೆನ್ನ ವಾರಾನ್ನದಿಂದ ಸ್ವಲ್ಪ ಓದಿಕೊಂಡು, ಅದೂ ಇದೂ ಕೆಲಸ ಮಾಡಿಕೊಂಡು ಕ್ರಮಕ್ರಮೀಣ ಸ್ವಲ್ಪಿ ದುಡ್ಡಿ ಜೊತೆಮಾಡಿಕೊಂಡಿ. ಆ ವೇಳೆಗೆ ನಮ್ಮ ತಂಡೆಯೂ ತೀರಿ ಹೋಗಿದ್ದರು. ಅವರ ಅಲ್ಪ ಆಸ್ತಿನೇ ರೂಧಿಸಿಕೊಂಡು, ಮಿಲ್ಲುಗಳ ಏಜನ್ನಿನ ಸಂಪಾದಿಸಿಕೊಂಡು ಏನೋ ನಿಮ್ಮ ದಯದಿಂದ ಸ್ವಲ್ಪ ಹಣಕಾಸೂ ಮಾಡಿ ಕೊಂಡೆ. ಈಗ ಸ್ವಂತ ಮನೆಯಿದೆ. ನೀವು ಬೆಜವಾಡದಲ್ಲಿದೇ ಮದರಾಸಿಗೆ ಹೋಗಬೇಕು ಕಂಡಿರಾ. ಇಲ್ಲಿ ಆರಂಭವಾದ ಸ್ವೀಕ್ರ ಇಲ್ಲಿಗೇ ಮುಗಿಯ ಬಾರದು. ನನಗೆ ಎರಡು ಮಕ್ಕಳಿದ್ದಾರಿ. ಎರಡೂ ಎರಡು ರತ್ನಗಳು. ನನ್ನ ಕುಟುಂಬ, ಅವಳೇ ಈ ನನ್ನ ಭಾಗ್ಯಕ್ಕೆಲ್ಲಾ ಕಾರಣ. ಅವಳೇ ನನ್ನ ಮನೆಯ ಮಂಗಳ ಮಾತ್ರ. ನೀವು-ನೀವು ಅವಳನ್ನು ನೋಡಬೇಕು. ಮೈಕೋರೂಂದೇ ಅವಳಿಗೆ ಪ್ರಾಣ. ನಾವು ಮೈಸೂರು ಬಿಟ್ಟಬಂದಾಗ ಆವ ಇಗೆ ಆಲಸ್ಯವಾಗಿ ಗಂಧಿ-ಗಂಧಿ ಡಿಗ್ರಿಗಳನ್ನು ಜ್ವರಾ ಬರುತ್ತಿತ್ತು. ಆಗೆಲ್ಲಾ ಮೈಸೂರದ್ದೇ ಕನವರಿಕೆ ಅವಳಿಗೆ. ನನ್ನ ಮಕ್ಕಳು ಅವರೇ ನನ್ನ ಮನೆಯ ಸೂರ್ಯಚಂದ್ರರು. ಇಲ್ಲಿ ನೋಡಿ....”

ಎಂದು ಹೇಳಿ ತನ್ನ ದೊಡ್ಡವೆಟ್ಟಿಗೆಯೊಂದನ್ನು ತೆರೆದನು. ಆದರ ತುಂಬಾ ಹೊಸ ಹೊಸ ವಸ್ತುಗಳು. ಕಣ್ಣನಕ್ಕೆ ಒಮ್ಮೆವ ಜರತಾರಿಯ ಬಟ್ಟಿಗಳು. ಮೇಲೆಯೇ ಇಟ್ಟಿದ್ದ ಚಿತ್ರಸಂಗ್ರಹ ಪುಸ್ತಕವೊಂದನ್ನು ತೆರದು, ನನ್ನ ಬಳಿಗೆ ಬಂದು ಕುಳಿತು ಉಲ್ಲಾಸ, ಉತ್ಸಾಹ, ಉದ್ದೇಷಗಳಿಂದ ಬಂದೊಂದು ಚಿತ್ರವನ್ನು ವರ್ಣಿಸಲಾರಂಭಿಸಿದನು. ಆವನ ಪತ್ತೀ ಪುತ್ತರ ಚಿತ್ರಗಳೇ ಗಂಧಿ-ಶಾಂತಿಕ್ಕಿಂತಿಂದಿದ್ದರಬಹುದು.

“ನೋಡಿ, ನನಗೆ ಕೊಂಚ ಕೊಂಚ ಹೈರ್ಲಿಫ್ ತೆಗೆಯುವುದೂ ಬರುತ್ತದೆ. ಇವುಗಳಲ್ಲಿ ಮುಕ್ಕಾಲೆಲ್ಲವನ್ನು ನಾನೇ ತೆಗೆದು. ಇದು ನನ್ನ ಅನ್ನ ಪೂಣ್ಯ (ಕುಟುಂಬದ ಹೆಸರು) ಯಂತು; ಅವಳು ನವ್ಯ ಮನೆಗೆ ಬಂದ

ವರ್ಣ ತೆಗೆದುಕೊಂಡ ಚಿತ್ರ. ಅವಳು ಶ್ರೀಮಂತರ ಮನೆಯಲ್ಲಿ ಹುಟ್ಟಿದ ನಳು. ನನ್ನುಂತಹ ಬಡವನ ಕೈಗುಡಿದಳು. ಆದರೂ ಒಂದು ದಿವಸವೂ ಆದು ಬೇಕು ಇದು ಬೇಕು ಎಂದು ಸೀಡಿಸಿದವಳಳ್ಳ. ಒಮ್ಮೆ ನನಗೂ ಮಕ್ಕಳಿಗೂ ಇನ್ನಾಪ್ತ ಯಂಜಾ ಖಾಯಿಲೇ ಬಂದಿತು. ಸುತ್ತು ಮುತ್ತಲೂ ನಂಟರೆಂಬುವರ ಮನೆಗಳಿದ್ದವು. ಒಬ್ಬರೂ ನೆರವಾಗಲಿಲ್ಲ ಅವಕ್ಕಾಬ್ಬಳೇ ಸೋಂಟ ಕಟ್ಟಿ ನಿಂತಳು. ಇತ್ತು ಆಸ್ತ್ರತ್ರೀಗೆ ಹೋಗಿಬರುವುದು. ಇತ್ತು ನಮಗೆ ಗಂಜ ಕಾಸುವುದು. ಇತ್ತು ಮಕ್ಕಳ ನೆತ್ತಿಯ ಒತ್ತುವುದು. ಹಗಲೂ ರಾತ್ರಿ ನಿದಾರ ಹಾರಗಳಿಲ್ಲದೆ ದುಡಿದಳು. ಸಹನದ ಆದಿಮಾತ್ರ. ನಾನು ಮಂಗೋಳಿ. ದಂಡಿಸಿದರೆ ತನ್ನನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಿದ್ದಳೇ ವಿನಾ ನನಗೆ ಎದುರುಬೀಳಳು—ಇದು ಅವಳು ಗಭಿಣೆಯಾಗಿದ್ದಾಗ ತೆಗೆದಚಿತ್ರ—ಇದು ಅವಕು ಭಾವಿಯಬಳಿಯಲ್ಲಿ ನೀರು ಸೇದುತ್ತಿದ್ದಾಗ ತೆಗೆದುದು—ಇದು ನೋಡಿ, ಅವಕು ರಂಗವಲ್ಲಿ ಇಡುತ್ತಿರುವುದು. ರಂಗವಲ್ಲಿಯ ಕುಶಲತೆ ನೋಡ ಬೇಕಾದರೆ ಅನ್ನ ಪೂರ್ಣೆಯು ಕೆಲಸ ನೋಡಬೇಕು. ನೋಡಿ, ಇವು ನನ್ನ ಮಕ್ಕಳದು, ಅವರ ಬಳಿಯಲ್ಲಿ ಕುಳಿತಿರುವ ಚಿಕ್ಕಹುಡುಗಿ ನನ್ನ ಹೆಂಡತಿಯ ತಂಗಿ. ಅದೇ? ಅದು ನಮ್ಮ ಮಾವ ಅತ್ಯೇಯವರಚಿತ್ರ. ಅವರಿಗೆ ನಮ್ಮೊಂದಿಗೆ ಕುಳಿತು ಪೋಟೋತೆಗೆಸಿಕೊಳ್ಳಬ್ಬದಕ್ಕೆ ಬಹಳಸಂಕೋಚ. ಅದಕ್ಕೆ ತಲೆ ಬಗ್ಗಿಸಿಬಿಟ್ಟಿದ್ದಾರೆ.”

“ ಇದು ಯಾರ ಚಿತ್ರ. ”

“ ನಮ್ಮ ತಾಯಿಯದು. ಆಕೆ ಈಗಿದ್ದಿದ್ದರೆ ನನ್ನ ಉಚ್ಚಾಸ್ಥಿ ತಿನೋಡಿ ಎಷ್ಟು ಆನಂದಪಡುತ್ತಿದ್ದಳೋ! ಮೋದಲಿನಿಂದಲೂ ‘ಮನೆಗೆ ಸೋಸೆಬಂದದ್ದು ನೋಡಬೇಕು. ನನ್ನ ಮೊಮ್ಮೆಕ್ಕಳನ್ನು ಎತ್ತಿ ಆಡಿಸಿ ಕುಣಿಸಬೇಕು. ಅವರ ಸೋಂಟಕ್ಕೆ ಚಿನ್ನದ ಉಡಿಗೆಜ್ಜೆ ಮಾಡಿಸಿ ಹಾಕಬೇಕು’ ಎಂದು ಪಡೇ ಪಡೇ ಹೇಳುತ್ತಿದ್ದಳು. ನಾವು ಅನಾಥರಾಗಿರುವೆವೆ. ನಮ್ಮ ಮುಖ ನೋಡಿ ಹಲುಬಿ ಕರುಬಾವ ಬಂಧುಬಳಗಗಳಿದ್ದಾರೆಯೇ ವಿನಾ ಕಲೆತು ನಲಿಯುವವರು ಯಾಡೂ ಇಲ್ಲ ”

ಎಂದು ವರ್ಣಿಸುತ್ತಿರುವಂತೆಯೇ ಬಾಲಸೋರ್ ಸೈಪನ್ ಬಂದಿತು. ಪ್ರಯಾಣಿಕನು ಹ್ಯಾಪ್ರದಲ್ಲಿ ಇಳಿದು ಟಿಕೆಂಟ್ ಅಷ್ಟಿಸಿಗೆ ಹೋಗಿ ಸ್ವಲ್ಪ

ಹೊತ್ತಿನ ಮೇಲೆ ಕೈಯಲ್ಲಿಂದು ಕಾಗದ ಹಿಡಿದು ಪುನಃ ಬಂದನು. ರ್ಯಾಲು ಮುಂದಕ್ಕೆ ಹೊರಡಲು ಇಲ್ಲಿನೋಂದಿ ಎಂದಾ ಕಾಗದವನ್ನು ಕೈಗಿತ್ತನು. ಟಿಲಿಗ್ರಾಮಿನ ಪ್ರತಿ:—

“ಸ್ವಿಯೇ ಉಳಿದಿರುವುದು ಎಂಮ್ಮೆಲುಗಳು. ನಾಳೆ ನಾನು ಸೇನೂ ಮಕ್ಕಳು.

—ಪ್ರಕಾಶ್”

ಇದೇ ರೀತಿಯಾದ ಸಂಭಾವಣೆ ಸಾಗುತ್ತಿತ್ತು. ಸುಮಾರು ಇಂಥಂತೆಯ ವೇಳಿಗೆ ರ್ಯಾಲು ಕಟ್ಟಿಕೊ ಸೈವನ್ನಿನ ಬಳಿಗೆ ಬಂದಿತು. ಪ್ರಕಾಶನು ತನ್ನ ತಿಂಡಿಯ ಬುತ್ತಿಯನ್ನು ತೆಗೆದನು. ನಾನೂ ತೆಗೆದೆನು. ಪರಸ್ಪರ ವಿನಿಮಯವಾದನಂತರ ಇಬ್ಬರೂ ಉಪಜಾರವೂಡಿ ಮಲಗಿದೆವೆ ನನಗೆ ರ್ಯಾಲ್ವೆಯಗಾಡಿಯಲ್ಲಿ ನಿದ್ದೆ ಸಾಮಾನ್ಯವಾಗಿ ಬರುವುದಿಲ್ಲ. ಮುಸುಕಿಹಾಕಿ ಮಲಗಿದೆ. ಅತ್ಯಿತ್ತ ಹೊರಳಾಡಲಾರಂಭಿಸಿದೆ. ನಿದ್ರೆಯಂತೂ ಬಾರದು. ಜೊತೆಗೆ ತಿಗಣಿಯ ಕಾಟ. ಪ್ರಕಾಶದ ದೀಪ, ಶೀತಲವಾದ ಘಾಳಿಯ ಹೊಡಿತ. ಈ ಮಧ್ಯ ರ್ಯಾಲು ನಿಂತಾಗ ಪ್ರಯಾಣಿಕರ ನುಗ್ಗಾಟಿದ ಗೊಂದಲ. ಮಧ್ಯ ಸ್ವಲ್ಪಿ ಜೋಂಪು ಹತ್ತಿತೆಂದರೆ “ಟಿಕೆಟ್ ಟಿಕೆಟ್” ಎಂಬ ಒಂಟಿಕೆ ಶಬ್ದ. ಒಂದುಸಲ ಮಲಗಿ ಮಲಗಿ ಬೇಸತ್ತು ಎದ್ದೆ. ಪ್ರಕಾಶರಾಯನು ತೊಟ್ಟಲಿನಲ್ಲಿ ಜೋಗುಳದ ಇನಿದನಿ ಕೇಳಿ ಮಲಗಿದ ಮಗವಂತೆ ಮಲಗಿ ನಿದಿಸುತ್ತಿದ್ದನು. ಮುಖದ ಮೇಲೆ ನಸುನಗೆಯ ತಾಂಡವನ್ನಿತ್ತೆ. ಮಧ್ಯ ಮಧ್ಯ “ಅನ್ನಪೂರ್ಣಾ ನನ್ನ ರನ್ನಾಕೊನೆಗೆ ಬಂಡೆಬಿಟ್ಟಿ. ಇನ್ನು ಜೀವವಿರುವವರಿಗೆ ನಿನ್ನನ್ನಾಗಲಿನು. ನನಗೆ ನಿನ್ನ ಬಿಟ್ಟು ಇನ್ನಾರಿದ್ದಾರೆ” ಎಂಬ ಕನವರಂಕೆ. ಅವನ ಸಂತಸವನ್ನು ನೋಡುತ್ತೆ ನೋಡುತ್ತೆ “ವನು ಸುಖ” ಎಂದೆನಿಸುತ್ತಿತ್ತು. ಮಧ್ಯ ಮಧ್ಯ ಯಾವ ಯಾವದೋ ಭಾವನೆಗಳು ನನಗೆ ಹರಿಯುತ್ತಿದ್ದವು. ಭೇ! ಭೇ! ಎಂದಂದು ಅವುಗಳನ್ನು ಮರಿಮಲ್ತಿಸುತ್ತಿದ್ದೆ. ಭಾವನೆಗಳನ್ನು ಮರೆಯಲು ಸಾಧ್ಯವೇ? ಒಮ್ಮೊಮ್ಮೆ ಕಿಟಕಿಯಿಂದಿಣಿಕೆ ನೋಡಿದರೆ ದೀಪದ ಹುಳಗಳ ದೀಪೋತ್ಸವ ಗಿಡಬಳಗಳಿಗೆಲ್ಲಾ ಅಲಂಕರಿಸಿದಂತೆ ಕಾಣುತ್ತಿದ್ದಿತು. ಪ್ರಶಾಂತತೆಯಿಂದ ಪ್ರಕಾಶಿಸುತ್ತಿದ್ದ ಹುಟ್ಟಿಮೆಯ ಚಂದ್ರನ ಶಾಂತಪ್ರಭಾವ ಈ ಮಧ್ಯ, ರ್ಯಾಲ್ವೆಮಾಗ್ರಾಕ್ಕೆ ಕೊರೆದಿದ್ದ ಕಣಿವೆಯಲ್ಲಿ ರ್ಯಾಲು ನಡೆದಾಗ ಆಗುತ್ತಿದ್ದ ‘ಗೊ’ ಎಂಬ

ಭಯಂಕರಶಬ್ದ. ಪ್ರಶಾಂತತೆಯಲ್ಲಿ ಗಭೀರತೆ. ಕ್ರಿಮಿಕೀಟಗೂಗೆಗಳ ಕರ್ಕರ ಶನಾದದಲ್ಲಿ ತಿಳಿನಿರ ಹೊಳೆಯನುಂಲೆ ಕುಣಿಯುತ್ತ ತನ್ನ ಮೋಹದ ಬಲೆ ಚೀಸುತ್ತಿದ್ದ ಮಾರುತನ ಮಧುರಗಾನ. ಹೊರಗಿಣಿಕಿ ನೋಡಿದರೆ ಚಂದ್ರ ಮನ ಪವಿತ್ರನಗೆ, ಒಳಗೆ ನೋಡಿದರೆ ಪ್ರವಾಸಿ ಪ್ರಕಾಶರಾಯನ ನಿಮ್ಮಲ ನಗೆ. ಇವುಗಳ ಮಧ್ಯ ನನ್ನ ಮನಸ್ಸಿನ ಆಂದೋಲನ. ಈ ಮಿಶ್ರಭಾವನೆಗಳನ್ನ ಅನುಭವಿಸುತ್ತ ನಾನು ರಾತ್ರಿಯನ್ನ ಕಳೆಯಲಾರಂಭಿಸಿದೆ. ಪುನಃ ನಿದ್ರೆಯ ಜೋಂಪು ಹತ್ತಿತು. ಮಲಗಿದೆ. ಎಚ್ಚರವಾದಾಗ ಸೂರ್ಯಾದಯ ವಾಗಿದ್ದಿತು. ಪಲಸಾ ಸ್ವೇಷನ್ನಿನ ಬಳಿಗೆ ರ್ಯಾಲು ಬಂದು ನಿಂತಿತು.

೬

ಆ ವೇಳೆಗೇ ಪ್ರಕಾಶರಾಯನು ಎದ್ದು ಕುಳಿತಿದ್ದನು. ರ್ಯಾಲು ನಿಲ್ಲು ಪುದನ್ನೇ ಕಾಯುತ್ತಿದ್ದನೆಂದು ಕಾಣಿತ್ತದೆ. ಕೊಡಲೆ ಇಳಿದು ಮತ್ತೊಂದು ಟೆಲಿಗ್ರಾಂ ಕೊಟ್ಟು ಬಂದನು. ಆತನ ಅವಸರವನ್ನ ಕಂಡು ನನಗೆ ನಗೆಯೊಂದು ಕಡೆ; ಮಗುವಿನಂತಹ ಸರಳತೆಯನ್ನ ಕಂಡು ಅಂತಃಕರಣ ಪೊಂದು ಕಡೆ. ಟೇ ಉಪಹಾರಗಳಾದವು.

“ ಉಳಿದಿರುವುದೆಲ್ಲಾ ಇಂಂ ಮೈಲಿಗಳು. ಉರಿಗೆ ಹತ್ತಿರವಾಗುತ್ತ ಮನಸ್ಸಿನ ತವಕವು ಹೆಚ್ಚುತ್ತಿದೆ ನೋಡಿ.”

“ ನೀವು ಉರು ಬಿಟ್ಟು ಬಹೆಳ ವರ್ಷಗಳಾದವೋ ? ”

“ ಯುಗಯುಗಾಂತರಗಳೆಂದೇ ಹೇಳಬೇಕು. ಒಂದು ವರ್ಷದ ಮೇಲಾಗಿದೆ. ಅದಿಲೆ. ನನ್ನ ಪ್ರಶ್ನೆಗೆ ಕ್ವಮಿಸಬೇಕು. ತಮಗೆ ಮದುವೆಯಾಗಿದೆಯೋ ? ”

“ ಆಗಿದೆ ”

“ ಮನಗೆ ”

“ ಇಲ್ಲ. ಇನ್ನೂ ಇಲ್ಲ....”

“ ಹಾಗಾದರೆ ಆದರೂ ಆಗದಂತೆಯೆ ಸಂ. ನಿಮಗೂ ಮನೆಯಲ್ಲಿ ಹೆಂಡತಿ ಮಕ್ಕಳು ಕಾಯುತ್ತಿದ್ದರೆ ಆಗ ಗೊತ್ತಾಗುತ್ತಿತ್ತು. ಈ ರ್ಯಾಲು ಬಹು ನಿಧಾನ ನೋಡಿ ”

“ ರೈಲು ನಿರ್ಧಾನವಲ್ಲ. ನಿಮ್ಮ ಮನಸ್ಸಿನ ವೇಗ ಬಹುಹೆಚ್ಚು.” ಎಂದು ಅದೂ ಇದು ಮಾತನಾಡುತ್ತ ಕುಳಿತ್ತೇವು.

ಅಂತೂ, ಯಾವ ವಿಷಯ ಬಂದರೂ, ಕೊನೆಯಲ್ಲಿ ಆನ್ನ ಪೂಣಾರ್ ಮಕ್ಕಳ ಸ್ತುತಿಯಲ್ಲಿ ಮುಗಿಯುತ್ತಿತ್ತು. ಕೊನೆಕೊನೆಗೆ ನನಗೆ ಚೇಸರವಾಗುವವ್ಯಾ ಅಯಿತು. ಆದರೂ ಅವನು ಹೇಳಿದಂತೆ “ಮನೆಗೆ ಬಂದು ಮಕ್ಕಳೂ.....ಕಾಯುತ್ತಿದ್ದರೆ” ಎಂದೆನೆಸುತ್ತಿತ್ತು. ನಿಶ್ಚಯಿತ್ತೆಯಿಂದ ಅವನ ವರ್ಣನೆಯೆಲ್ಲವನ್ನೂ ಕೇಳುತ್ತಲಿದ್ದೆ.

ಸುಮಾರು ಗೂ ಫಂಟೆಯು ವೇಳಿಗೆ ವಾಲ್ತ್ರೀರ್ ಬಳಿಗೆ ಬಂದೆವು. ನನಗೆ ಹೆಸಿವೇ ಇರಲಿಲ್ಲ. ಜೊತೆಗಾರನ ಬಲವಂತದಿಂದ ಉಟ್ಟ ಮಾಡಿ ಬಂದೆ. ಪ್ರಕಾಶರಾಯನಿಗೆ ಉಟ್ಟ ರುಚಿಸಲಿಲ್ಲ. ನನ್ನೆ ದುರಿಗೇನೋ “ಖಾರ ಸಾಲದ್ರೀ, ಉಟ್ಟ ಚೆನ್ನಿಲ್ಲ” ಎಂದಂದ. ಆದರೆ ಸ್ನೇಜವಾಗಿಯೂ ಮಾಡುವವರು ಮಾಡಿ, ಬಡಿಸುವವರು ಬಡಿಸಿರಲಿಲ್ಲ. ಅದೇ ಆತ್ಮಪ್ರಸ್ತಿಗೆ ಕಾರಣವೆಂದು ನನಗೆ ಭಾಷವಾಯಿತು.

ರಾಜಮಹೇಂದ್ರಿಯ ಬಳಿಗೆ ಐದು ಫಂಟೆಗೆ ರೈಲು ಬಂದಿತು. ಸೈವ ಸ್ನಿನಲ್ಲಿ ಕಾಫಿಯನ್ನು ಕಂಡು ನನ್ನ ಮಂಕು ಅರ್ಥ ಹರಿಯಿತು. ಪ್ರಕಾಶರಾಯನ ದೇಹಾದ್ಯಂತವೂ ಚೇತನಸ್ವರೂಪಿಯಾಯಿತು. ಮತ್ತೊಂದು ಟೆಲಿಗ್ರಾಮನ್ನಿತ್ತ ತನ್ನ ಗುರುತಿನೊಬ್ಬನೊಂದಿಗೆ ಮಾತನಾಡುತ್ತ ಬಂದ. ನಡೆದ ಸಂಭಾಷಣೆಯು ನನಗೆ ಸಂಪೂರ್ಣ ಅರ್ಥವಾಗದಿದ್ದರೂ ಹೆಂಡತಿ ಮಕ್ಕಳ ಯೋಗಕ್ಕೇಮದ ಕಥೆಯೇ ಆಗಿತ್ತೆಂದು ಗೂತ್ತಾಯಿತು. ರೈಲು ಎಲ್ಲಾರ ಎಲ್ಲೆಯನ್ನೂ ದಾಟಿತು. ಪ್ರಕಾಶರಾಯನ ಉದ್ದೇಗಕ್ಕೆ ಮಿತಿಯೇ ಇಲ್ಲವಾಯಿತು. ಸಾಮಾನ್ಯಗಳೆಲ್ಲವನ್ನೂ ತೆಗೆದುಕೊಂಡು ಬಾಗಿಲ ಸಮಾಪನಾಗಿಟ್ಟು ಕೊಂಡನು. ಹುಡುಗರಿಗೆ ತಂದಿದ್ದ ಗಾಡಿಯನ್ನು ಅಲ್ಲಿಂದ ಇಲ್ಲಿಗೆ ಒಂದರಡು ಬಾರಿ ಎಲ್ಲಿದಾಡಿ ತೃಪ್ತಿಪಟ್ಟುಕೊಂಡನು; ಕಣ್ಣ ತಿರಗಿಸುವ ಚೊಂಬಿಯನ್ನೂ, ಬೊಗಳುವ ನಾಯಿಯನ್ನೂ, ಹಲ್ಲು ಕಿರಿಯುವ ಕೋತಿಯನ್ನೂ, ಪರೀಕ್ಷಿಸಿ ಜೋವಾನವಾಗಿ ಕಾಗದದಲ್ಲಿ ಸುತ್ತ ಪೆಟ್ಟಿಗೆ ಹಾಕಿಕೊಂಡನು. ಈ ಮಧ್ಯ ಚಿತ್ರಸಂಗ್ರಹಪುಸ್ತಕ (Album) ವನ್ನೊಮ್ಮೆ ತೆರೆದು ಅಪ್ಪಿ ತುಂಬಿಸಿದನು. ಈ ಸಡೆಗರವು ವಿವಾಹಮಂಟ

ಪವನ್ನು ಅಲ್ಲಿಗಳೆಯುವನ್ನು ರ ಮಟ್ಟಿಗಿಡ್ಡಿತು. ಎಲ್ಲವು ಅಣೆಯಾದನಂತರ ವಸ್ತು ಧಾರಿಯಾಗಿ,

“ರಾಯರೇ, ತಮ್ಮ ಪರಿಚಯವಾದದ್ದು ಬಹು ಸಂತೋಷ. ಜ್ಞಾ ಪಕೆ ಏರಲಿ. ಯಾವಾಗಲಾದರೂ ಹೀಗೆ ಬಂದಾಗ ಬೆಜವಾಡದಲ್ಲಿ ಇಳಿಯದೆ ಹೊಗಬೇಡಿ. ಉಂರು ತಲುಪಿದವೇಲೆ ಕಾಗದ ಬರೆಯುತ್ತಿರ್ದಿ” ಎಂದು ತನ್ನ ಭೇಟ್ಟಿಯ ಜೀಟಿಯ ಮೇಲೆ ವಿಭಾಸವನ್ನು ಗುರುತು ಹಾಕಿಕೊಟ್ಟು, ಬಾಗಿಲಬಳಿಗೆ ಹೊಗಿ ನಿಂತು, ತನ್ನೊಂದಿಗಿದ್ದ ರ್ಯಾಲಿನ ಬೀಗದ ಕೈಯಿಂದ ಬಾಗಿಲನ್ನು ತೆರೆದು, ಹಾಗೆಯೇ ನಿಂತನು. ನಾನು ‘ರಾಯರೇ ಹೇಗೂ ಸ್ವೇಷನಾ’ ಬಂದಿತು. ಬನ್ನಿ, ಕುಳಿತುಕೊಳ್ಳಿ’ ಎಂದದ್ದು ಆತನೆ ಕಿವಿಗೆ ಬೀಳಿ ಸಲೇ ಇಲ್ಲ. ತನ್ನಾಗಮನವನ್ನು ಸೂಚಿಸುವ ಸೀಟಿಯ ಧ್ವನಿಯನ್ನು ದ್ರೇಲು ಮಾಡಿತು. ಪ್ರಕಾಶರಾಯನು ನನ್ನ ಕಡೆ ತಿರುಗಿ ‘ಉಳಿದಿರುವುದೆಲ್ಲಾ ಇನ್ನೊಂದೆರಡು ಮೈಲಿಗಳು ಕಾಣಿರಿ’ ಎಂದಂದನು.

ಇ-ಇಂ ಗಂಟಿಯ ಸಮಯ. ರ್ಯಾಲು ನಿಲಾಳಣದ ಸಮಾಪವಾಗುತ್ತು ಬಂದಿತು. ಅಲ್ಲಿನ ದೀಪಗಳು, ಜನಗೊಂದಲವು ಕಾಣಿಸುತ್ತಿತ್ತು. ಆಗ ಪ್ರಕಾಶರಾಯನು ‘ರಾಯರೇ, ಅಗೋ ಆವಳೇ. ಮಕ್ಕಳೂ ಸಹ’ ಎಂದು ಕಿರಿ ಚಿದನು. ನಾನು ಕಿಟಕಿಯಿಂದಾಚೆ ತಲೆಯಿಟ್ಟು ಯಾರೆಂದು ನೋಡಿದೆ. ಮಹಡಾಫಟ ಮಾಡಿಕೊಂಡು ಎದುರುಕಡೆಯಿಂದ ಮತ್ತೊಂದು ದ್ರೇಲು ಬರುತ್ತಿದ್ದಿತು. ಈ ಕಿಟಕಿ ಆ ಕಿಟಕಿಗಳ ಸಂದಿನಲ್ಲಿ ಪ್ರಕಾಶರಾಯನ ಪತ್ತೀ-ಪತ್ತುರು ಕಾಣುತ್ತಿದ್ದರು. ನಾನು ಹಾಗೆ ನೋಡುತ್ತಿರುವಂತೆಯೇ ಯಾವದೋ ಪದಾರ್ಥ ಬಿದ್ದ ಹಾಗಾಗಾಯಿತು. ಎದುರಿಗೆ ಬರುತ್ತಿದ್ದ ದ್ರೇಲು ಇದಕ್ಕಿದ್ದ ಹಾಗೆಯೇ ನಿಂತತು. ನವ್ವು ರ್ಯಾಲೂ ನಿಂತತು. ನನ್ನ ಹೈದ ಯವು ರುಳಲ್ಲಿ ನಲು ಇಳಿದು ಜನತೆಯ ಗುಂಪು ಓಡುತ್ತಿದ್ದ ಕಡೆಗೆ ಓಡಿದೆ. ಅಧಿಕಾರಿಗಳು ಒಂದು ಪದಾರ್ಥವನ್ನು ಚಕ್ರಗಳ ಕೆಳಗಿನಿಂದ ಎಳಿಯುತ್ತಿದ್ದರು. ಪದಾರ್ಥವನ್ನು ನೋಡಿದೆ. ಮೊದಲು ಗುರುತು ಸಿಕ್ಕಲಿಲ್ಲ. ವೇಷ ಭೂಷಣಗಳನ್ನು ದಿಟ್ಟಿಸಿ ನೋಡಿದೆ. ಪ್ರಕಾಶರಾಯ-ಜೊತೆಯಲ್ಲಿ ಬಂದ ಪ್ರಕಾಶರಾಯ. ಅವನ ಪತ್ತೀಯೂ ತವದ ಬಳ ಬಂದು ನಿಂತಿದ್ದಳು. ಅವನ ಸಾಮಾನ್ಯಗಳಿಲ್ಲವನ್ನೂ ಹೊರಗಿಟ್ಟು “ಅಮಾತ್, ಏನು ಹೇಳಲಿ ಅವರ

ಸಡಗರ……..” ಎಂದೆ. ಮುಂದೆ ಮಾತು ಹೊರಡದಾಯಿತು. ಕಂಠವು ಬಿಗಿದು ಬಂದಿತು. ರೈಲ್‌ಪ್ರೈಯ ಫುಂಟಿಯೂ ಕೇಳಬಂತು-ಗಾರ್ಡನ ಹಸುರು ದೀಪ-ಶೋಟರನ ಕೂಗು-ಗಾಡಿಯಲ್ಲಿ ಕುಳಿತೆ. ಮಂದಕ್ಕೆ ಹೊರಟಿತು.

* * * *

ಹೈದರಾಬಾದಲ್ಲಿ ಅಣಿಸಲಾರದಷ್ಟು ಅಲೋಲಕಲೋಲತೆ. ಕಂಗಳಲ್ಲಿ ಅಶ್ರುಪ್ರವಾಹ. ಈ ಮಧ್ಯ ಯಥಾತಾಂತರೆಯಿಂದ ಹೊರಡುತ್ತಿದ್ದ ದೈಲನ್ನು ಕಂಡು “ಜೀವನವೆಲ್ಲವೂ ಒಂದು ಪಯಣ” ಎಂದೆನಿಸಿತು.

ಪುನರುಜ್ಞೀವನ



“ಯೋಃಿ, ರಜನಿಯ ಹೇಗೆ ಪ್ರಕಾಶಿಸುತ್ತಿರುವುದು ನೋಡು. ಪೂರ್ವ ಚಂದಿರನ ಸೊಬಗನ್ನು ನೋಡು. ಸಮಾರ್ಪಣ ಆಸ್ಥಾನವನ್ನು, ಅಂಬರದಲ್ಲಿ ಸೂರ್ಯಮಂಡಲದ ಸುತ್ತಲೂ ಇರುವ ನಡ್ಡತ್ರಾಗಳ ಗುಂಪಿಗೆ ಹೋಲಿಸಬಹುದಲ್ಲವೇ ?”

“ನೀವು ಸುಮ್ಮು ನಿದ್ದರಾಗುತ್ತದೆ. ನಿಮ್ಮ ರಜನಿಯ ಸೊಬಗನ್ನಾಗಲೀ, ನಿಮ್ಮ ಸಮಾರ್ಪಣ ಆಸ್ಥಾನವನ್ನಾಗಲೀ ಮೆಚ್ಚುವ ಶಕ್ತಿ ನನಗಿಲ್ಲ. ತಾವಾ ದರೋ ಸುಪ್ರಸಿದ್ಧ ಕವಿಗಳು. ಸಮಾರ್ಪಣ ಪ್ರೇಮಾಸ್ತದರು ಸಮಾರ್ಪಣಿಂದ ಅನೇಕ ಬಹುಮಾನಗಳನ್ನೂ, ಗೌರವವನ್ನೂ, ಪಡೆದವರು. ಆದರೆ ನಾನು ಮುಗ್ಧಿ. ಹಳ್ಳಿಯ ಹುಡುಗಿ. ನಿಮ್ಮ ಕವಿತೆಗಳೇಕೋ ನನಗೆ ರುಚಿಸುವುದೇ ಇಲ್ಲ.”

“ಯೋಃಿ, ಕವಿತೆಗಳು ಸಾಮಾನ್ಯವಾಗಿ ಎಲ್ಲಿರುತ್ತಾ ಅಥವಾಗುವ ಪದಗಳಲ್ಲ. ಗೂಡಾಥರ್ಫಗಳನ್ನು ಸೂಕ್ತಾರ್ಥಿಯಿಂದಲೂ, ನಯವಿನಯಗಳಿಂದಲೂ, ಪ್ರಕಟಿಸುವ ರತ್ನದ ಚೂರುಗಳು. ಯೋಃಿ, ಪ್ರಪಂಚನೇ ನನ್ನ ಕಿನ್ನರಿಯ ಧ್ವನಿಗೆ ಮೈಮರೆತಿದ್ದರೆ ನೀನು, ನನ್ನ ಸ್ವಂತ ಸಹ ಧರ್ಮಾಳೆ ಹೀಗೆ ಅಲ್ಲಿಗಳೆಯುವಿಯಲ್ಲ ; ಇದಕ್ಕೆ ಕಾರಣವೇನು ಯೋಃಿ ?”

“ರಾಷ್ಟ್ರದವರೆಲ್ಲರೂ ಧರ್ಮವನ್ನು ಮರೆತಿರುವರು ; ಇಹವರ ಸುಖಕ್ಕೆ ಸಾಧನವಾದ ಮಾತ್ರ ಬಂಧನಿವೋಚನ ಕಾರ್ಯವನ್ನು ತಮ್ಮಂತೆ ಸಂಪೂರ್ಣವಾಗಿ ಅವರು ತಾಯಿಜ್ಯ ಮಾಡಿರುವರು ; ಅಂತೇ ನಿಮ್ಮ ಕಿನ್ನರಿಯ ಕೀರ್ತನೆಗೆ ಹೆಚ್ಚೆ ಹಾಕುತ್ತಾರೆ. ಆದರ್ಥಿಂದೂರಾಷ್ಟ್ರದ ಧರ್ಮ, ಪಾವನ ತ್ವದ ಜ್ಯೋತಿಗಳು ನನ್ನ ಹೃದಯದಲ್ಲಿ ಇಂದಿಗೂ ಪಡೆತುಧ್ವಿಂಡ

ಪ್ರಕಾಶಿಸುತ್ತಿರುವವು. ಆದ್ದರಿಂದಲೇ ದಾಸ್ಯತನದ ಕೀರ್ತನೆಗಳು ನನಗೆ ರುಚಿಸವು.”

“ಯೋಷೀ, ಮನೆತನದ ಮಾತನ್ನು ಮರೆತು ರಾಜಕೀಯವನ್ನಾಗಿ ರಂಭಿಸಿದೆ. ಜೋಕೆ! ನೀನು ಮಾತನಾಡುತ್ತಿರುವುದು ರಾಜದೊರ್ಕೆ; ನೆನಪಿ ನಲ್ಲಿರಲಿ. ಸಮಾರ್ಪಿತನು ಸಾಮಾನ್ಯನೆಂದರಿಯಬೇಡ. ಯೋಷಿ, ನನ್ನ ಗೌರವಕ್ಕೂ ನನ್ನ ಪದವಿಗೂ ಚೈತಿಯನ್ನು ತರಲು ಪ್ರಯತ್ನಸಬೇಡ, ಜೋಕೆಯಿಂದಿರು.”

“ಇರಲಿರಲಿ; ನಾನು ಕಂಡಿರುವೆನು. ನಿಮ್ಮ ಸಮಾರ್ಪಿತನೇನು ನನಗೆ ಹೊಸಬನಲ್ಲ. ಸಮಾರ್ಪಿತನ ನಡೆವಳಿಕೆಗಳನ್ನು ಅರಿಯದಷ್ಟು ಅಜ್ಞಾಳಿನಲ್ಲ. ಪರಸ್ಪ್ರೀಯರನ್ನೇ | ಸದಾ ಬಯಸುತ್ತಾ, ಸ್ವಸುಖದಲ್ಲಿಯೇ ಮಗ್ಗನಾಗಿ, ಅಜ್ಞಾಳಿರಾದ ನಿಮ್ಮಂತಹ ಹಿಂದುಗಳಿಗೆ ಅಲ್ಪಸ್ಪಲ್ಪ ಆಶಿ ತೋರಿಸಿ ಜಾತಿ-ಮಾನಗಳನ್ನು ಕೆಡಿಸುತ್ತಿರುವ ನರಾಧಮನವನು. ನಿಮ್ಮ ಕಣ್ಣಿಗೆ ಮನ್ನಾಧನಂತಹ ಕಂಡುಬಂದರೂ ನನಗವನು ಮಹಿಷಾಸುರನೇ !”

“ಯೋಷೀ, ಹಾಳಾದವಕೇ! ಕೆಟ್ಟಿಹೆಂಗಸೇ! ನಿನಗೇನು ದುಬುಂದಿಧಿ ಬಂದಿತು? ಕೆಲಸಕ್ಕೆ ಬಾರದ ಮಾತುಗಳನ್ನಾಡಿ ನನ್ನ ಮನಸ್ಸನ್ನೇ ಕೆನೋಯಿಸುವೇ? ಆ ಮಾತನ್ನು ಬಿಡು. ದಿನವೂ ಇದೇ ರಾಮಾಯಣವನ್ನೇ ಒದರುವಿಯಲ್ಲ? ಅದು ಹೋಗಲಿ? ಫಲಹಾರಕ್ಕೆ ಏನುಮಾಡಿರುವೆ? ಯೋಷೀ, ಸತ್ಯವನ್ನು ಹೇಳುವೆನು ಕೇಳು. ಸಮಾರ್ಪಿತನೊಂದಿಗೆ ನಾನು ಭುಜಿಸಿದಾರಭ್ಯ ನಿನ್ನ ಪಾಕದಲ್ಲಿ ನನಗೆ ರುಚಿಯೇ ಕಂಡುಬರುವುದಿಲ್ಲ. ನಿನ್ನ ಅಡಿಗಿಯು ನೀರಸವಾಗುತ್ತಲಿದೆ, ಯೋಷೀ !”

“ಹೊದು ಹೊದು. ಸಮಾರ್ಪಿತನ ಅಡಿಗಿಯಲ್ಲಿ ಮಾಂಸಾಹಾರವಿರುತ್ತದೆ. ಅದರಿಂದಲೇ ಅದು ತಮಗೆ ಹೆಚ್ಚು ರುಚಿ. ನನ್ನ ಅಡಿಗಿಯಲ್ಲಿ ರುಚಿಹೇಗೆ ಬರಬೇಕು? ಪಾಪ! ಈ ದಿನ ಇಲ್ಲಿ ಅನುಕೂಲವಿಲ್ಲ. ಸಮಾರ್ಪಿತನ ಭೋಜನಕ್ಕೆ ದಯವಾಡಿಸಬಹುದು.”

“ಯೋಷೀ, ದಮ್ಮಯ್ಯ! ಕ್ಷುದ್ರಾಧಿಯು ವಿಾರಿದೆ. | ಈ ದಿನ ಪಾಕವು ಹೇಗಿದ್ದರೂ ಅಮೃತಕ್ಕೆಂತಲೂ ರುಚಿಕರವಾಗಿರುತ್ತದೆ. ಸದ್ಯಃ ಏನು ಮಾಡಿರುವೆಯೋ ತಂದು ಹಾಕು. ”

ಯೋಷಿಯು ಪೃಥಿವೀರಾಜನ ಪತ್ತಿ. ಯೋಷಿಯು, ಯೋಷಿಬಾ
ಯಿಯೋ ಯೋಷಿಬೇಗಮೈಲ್ ತಿಳಿಯದು. ಬೇಗಮ್ ಎನಿಸಿಕೊಳ್ಳಲು
ಯೋಷಿಯು ಒಪ್ಪಣಿ; ಪತಿಯು ಬಿಡನು. ಸಮಾರ್ಟ್ ಆಕಬರ ಚಕ್ರವರ್ತಿ
ಯೋಂದಿಗೆ ಬಂಧುತ್ವವನ್ನು ಬೆಳಸಿ ತಮ್ಮ ಮತ, ದೇಶ, ಸ್ವಗಾರವಗಳನ್ನು
ಮರೆತವರಲ್ಲಿ ಪೃಥಿವೀರಾಜನೂ ಒಬ್ಬನು. ನಿಜವಾಗಿಯೂ ಸಮಾರ್ಟ್ನು
ತಮ್ಮನ್ನು ಪ್ರೇಮ-ದೃಷ್ಟಿಯಂದಲೇ ನೋಡುತ್ತಾನೆಂದು ಜಾತಿಗೆಟ್ಟಿ, ನೀತಿ
ಗೆಟ್ಟಿ, ಈ ರಜಪೂತರ ತಿಳುವಳಿಕೆ. ಆದರೆ ಸಮಾರ್ಟ್ನ ಅಂತರಂಗವು ಅವರಿಗೆ
ಹೇಗೆ ಗೊತ್ತು? ಸಮಾರ್ಟ್ನು ಕಾಮಾಂಧ ಪಶು! ರಜಪೂತ ಸ್ತೀಯರನ್ನು
ಸ್ತೀತಿಸುತ್ತಿದ್ದನೇ ವಿನಹಾ ಏರರನ್ನಲ್ಲ. ಹಿಂದೂ ದೇಶವು ಹಾಳಾದರೇನು?
ಉಳಿದರೇನು? ತನ್ನ ಕಾಮಗ್ರಿಗೆ ರಜಪೂತವನಿತೆಯರ ಆಹುತಿಯು ಸರಿ
ಯಾಗಿ ಬೀಳುತ್ತಿದ್ದರಾಯಿತು. ಬೆಂಕಿಯನ್ನು ಆಹಾರವೆಂದು ಭ್ರಮಿಸಿ ಗಂ
ಗೀದು ಬೀಳುವ ಪತಂಗದ ಹೆಳುಗಳಂತೆ ರಜಪೂತ ಅಧಿನಾಯಕರು ಆಕ
ಬರನ ನನುನುಡಿಗಳಿಗೆ ಬೆರಗಾಗಿ ಆವನ ಕುಟುಂಬಕ್ಕೆ ತುತ್ತಾಸುತ್ತಿದ್ದರು
ತಮ್ಮ ಸ್ವಂತ ಸಹೋದರಿ, ಹೆಣ್ಣುಮಕ್ಕಳು, ಪತ್ತಿಯರನ್ನೇ ಅವನಿಗೆ ಆಹು
ತಿಯನ್ನಾಗಿ ಕೊಡುತ್ತಿದ್ದರು. ಇಂತಹ ದೇಶದ್ವೋಹಿಗಳಿಗೆ ಧಿಕ್ಕಾರವಿರಲಿ!
ಪರದೇಶದರಸು ಎಷ್ಟು ವಿಶ್ವಾಸದಿಂದ ನಮ್ಮನ್ನು ಕಂಡರೂ ಆವನು ನಮ್ಮ
ಹಿತಚಿಂತಕನೇ? ಆದರೂ ಭಾರತಾಂಬಿಯ ಮಾಂಗಲ್ಯದ ರತ್ನಗಳಿಲ್ಲವೂ
ಕಪ್ಪು-ಬಣ್ಣ ತಿರುಗಿರಲಿಲ್ಲ. ಒಂದು ರತ್ನ ಮಾತ್ರ, ಒಂದೇ ವಿಧವಾದ, ಅಜ್ಞ
ಳಿಯದ. ಪೂರ್ಣ ಪ್ರತಾಪದ ದೇಶವಾತ್ಸಲ್ಯದಿಂದ ಕೂಡಿ ವಿಜ್ಞಂಭಿಸುತ್ತೇ
ಲಿತ್ತು. ಆ ರತ್ನವೇ ಮೇವಾಡದ ರಾಣಾ ಪ್ರತಾಪಸಿಂಹ! ಪ್ರತಾಪಸಿಂಹನ
ಪ್ರತಾಪದ ಬಗ್ಗೆ ಸಮಾರ್ಟ್ನಿಗೆ ಹಳದಿೀ ಘಟ್ಟದಲ್ಲಿ ಪೂರ್ಣ ಪರಿಚಯವಾ
ಗಿತ್ತು. ಶಕ್ತಿಸಿಂಹನ ಪಾದಫಾತದ ವೆಟ್ಟು ಸಮಾರ್ಟ್ನಿಗೆಯ ಕುವರ
ಸೀಲೀಮನ ದವಡೆಯನ್ನು ಇನ್ನೂ ಬಿಟ್ಟಿರಲಿಲ್ಲ. ಸಮಾರ್ಟ್ನು ವಿಶ್ವಪ್ರ
ಯತ್ನ ಮಾಡಿದನು. ಸಾಧ್ಯವಾಗಲಿಲ್ಲ. ಇಡೀ ಹಿಂದೂಸಾನವನ್ನೇ ಪಾದದ
ಡಿಯಲ್ಲಿ ಧರಿಸಿಬಾವ ಸಮಾರ್ಟ್ನಿಗೆ ವಿಾವಡಾಡಿನ ಸಿಂಹನ್ನೆಂದು ಚಕ್ಷಿಹಣ್ಣ
ತನ್ನಿಸಿತು. ಆ ಸಿಂಹದ ತಲೆಯನ್ನು ನೇವರಿಸಿದನು; ಸಿಂಹಕ್ಕೆ ಗೋವಿನ
ಮಾಂಸದಾಸೆಯಾಟ್ಟುನು. ಸಿಂಹಕ್ಕೆ ಉತ್ತಮನಾದ ಆರಾಮವಾದ ವಸತಿಗೆ

ಇನ್ನು ತೋರಿಸಿದನು. ಆದರೆ ಆ ಸಿಂಹವು ಅದೆಲ್ಲವನ್ನೂ ನೋಡಿ, “ಅಥವ ! ಬಾಯಿ ಮುಚ್ಚು ನೀತಿ ಕೆಟ್ಟುವನೇ !” ಎಂದಿತು. ಸಿಂಹವನ್ನು ಬಲೀಗೆ ಹೇಗೆ ಕೆಡವಬೇಕೆಂಬುದೇ ಸಮಾರ್ಪಿಸಿಗೆ ದೊಡ್ಡ ಸಮಸ್ಯೆಯಾಗಿದ್ದಿತು. ಏನು ಮಾಡಿಯಾನು ? ದೇಶಾಭಿಮಾನವೆಂಬ ಕೊಬ್ಬಿನಿಂದ ತುಂಬಿದ ಆ ಕೇಸರಿಗೆ ಕೇಡನ್ನು ಹೇಗೆತಂದಾನು ? ಸಿಂಹದ ಸೈಕೆ ದೊರೆತರೆ ಸ್ವಂತ ಮಗಳಾದ ಮೆಹರೆಯನ್ನು ಕೊಟ್ಟು ಪರಿಣಯ ಮಾಡಲು ನಿಶ್ಚಯಿಸಿದನು. ಆದರೆ ತನ್ನ ಪತ್ನಿಯಾದ ಉತ್ತೇಷ್ಠಿತವಿಯ ಪಾದಪ್ರಕ್ರೆಳನವಾದ ಜಲವನ್ನು ಪಾನಮಾಡುವ ಯೋಗ್ಯತೆಯನ್ನು ಸಹಾ ಪಡೆಯಿದರುವ ಆ ಸಮಾರ್ಪಿನ ಕುವರಿಯ ಮೇಲಣ ನೋಹಕಾಗ್ಗೆ ಆ ವಿರನು ದೇಶವನ್ನು ಮರೆಯುವನೇ ? ಸಮಾರ್ಪಿನು ಸಮಯವನ್ನು ಕಾಯುತ್ತಾ ತಾಳ್ಳೆಯನ್ನು ತಾಳಿ ಸುಮ್ಮಿನಿದ್ದನು.

೨

ಆರಣ್ಯವಾಸ. ವಿಹಾ ಕರಿಣ ತಪಸ್ಸು. ಸಿಕ್ಕಿದರೆ ಆಹಾರವನ್ನು ತಿನ್ನುವುದು, ಇಲ್ಲಿದಿದ್ದರೆ ಉಪವಾಸವಿರುವುದು. ಅಲ್ಲಿಸ್ಪಲ್ಪ ಸಿಕ್ಕಿದರೆ ಮಕ್ಕಳಿಗಿತ್ತು ಉಪವಾಸ ವ್ರತವನ್ನು ಚರಿಸುವುದು. ದೇಶಾಭಿಮಾನಿಗಳ ಪಾಡೆಲ್ಲಾ ಹೀಗೆಯೇ. ತಮ್ಮ ದೇಶವನ್ನು ತಾವು ನಿವೃತ್ತಪಾತದಿಂದ ಪ್ರೀತಿಸುವುದೇ ಅವರ ಶತಾಪರಾಧ ! ಇದಕ್ಕೆ ಕಾರಾಗಾರವಾಸ ! ಉಪವಾಸ ವ್ರತ ! ಆದರೂ ಈ ಕಷ್ಟಗಳೆಲ್ಲವೂ ನಮ್ಮ ನ್ನು ಕರೆದೊಯ್ದು ಎಲ್ಲಿಗೆ ಬಿಡುವವು ? ಸ್ವಾತಂತ್ರ್ಯದ ಮುಂಬಾಗಿಲಿಗೆ ! ಹೀಗೆಂದೇ ತಿಳಿದು ವಿರನಾದ ರಾಣಾ ಪ್ರತಾಪಸಿಂಹನು ಬಂದ ಕಷ್ಟಗಳನ್ನೆಲ್ಲಾ ಸಹಿಸುತ್ತಿದ್ದನು. ಸೈನ್ಯವನ್ನು ಖುನಃ ಸೇರಿಸುತ್ತಿದ್ದನು. ಭಿಲ್ಲರ ಸಂಪೂರ್ಣ ಸೈಕೆ-ವಿಶ್ವಾಸ-ಸಹಾಯಗಳೂ ಇದ್ದವು. ವಿರರಿಗೆ ಯಾರ ಸಹಾಯವು ಬೇಕು ? ಅವರು ಸ್ವಾತಂತ್ರ್ಯ ಜೀವಿಗಳಲ್ಲವೇ ?

ಪ್ರತಾಪಸಿಂಹನ ಜೀವನವು ಬಹು ಕಷ್ಟಕರವಾಗಿದ್ದಿತು. ಅರಣ್ಯದ ದುಷ್ಟ ಮೃಗಗಳ ಕಾಟದಿಂದ ಒಂದು ಕಡೆಯಿಂದ ಒಂದು ಕಡೆಗೆ ಪ್ರತಿದಿನ ಸವೂ ಭದಲಾಯಿಸಬೇಕಾಗಿದ್ದಿತು. ಒಂದು ಸಲ, ಮೂರು ದಿನಗಳವರೆಗೂ ಯಾವ ಆಹಾರವೂ ದೊರೆಯಲಿಲ್ಲ. ನಾಲ್ಕುನೇಯ ದಿವಸ ಸ್ವಲ್ಪ ಕಾಡು

ಜೋಳವು ದೊರಕಿತು. ಲಕ್ಷ್ಮೀದೇವಿಯು ಎರಡು ರೊಟ್ಟಿಗಳನ್ನು ಮಾಡಿ ಒಂದನ್ನು ಮಕ್ಕಳಿಗೆ ಹಂಚಿ, ರಾತ್ರಿಗೋಂಸುಗ ಮತ್ತೊಂದನ್ನು ಒಂದೆಡಿಯಲ್ಲಿ ಶೈತಟ್ಟಿದ್ದಳು. ದೈವೇಜ್ಞಿಯಿಂದ ಬಾಲಕರ ರೊಟ್ಟಿಯನ್ನೂ, ತೆಗೆದಿಟ್ಟದ್ದು ರೊಟ್ಟಿಯನ್ನೂ, ಒಂದು ಕಾಡುಬೆಕ್ಕು ಅಪಹರಿಸಿಕೊಂಡುಹೋಯಿತು. ಮಕ್ಕಳಿಬ್ಬರೂ ದೀಘ್ರೋವಾಗಿ ಅಳಲಾರಂಭಿಸಿದರು. ಈ ದೃಶ್ಯವು ಉಕ್ಕಾನಂತೆ ಬಿರುಸು ಎದೆಯುಳ್ಳಂತಹ ಪ್ರತಾಪನ ಹೃದಯವನ್ನೇ ಕರಗಿಸಿತು. ದುಃಖ ದಿಂದ ನರಗಳಾಷ್ಟಿದುವು. ಬಾಯಿಂದ ವಾತು ಹೊರಡದಂತಾಯಿತು. ವಿಾವಾರಿನ ಸೂರ್ಯನ ಪಾಡು ಅರಣ್ಯರೇಂದನ ವಾಡುವ ಹಾಗಾಯಿತೇ? ಅಕಟ್ಟಬೆಕ್ಕಾ! ಜಗದೀಶ್ವರಾ! ನಮ್ಮ ಈ ಪ್ರಯಾಸವಾದ ಪ್ರವಾಸವು ಇನ್ನೂ ಎಷ್ಟು ದಿನಗಳವರಗೆ? ಮುದ್ದು ವಿಾವಾರಿನ ಮುಖವನ್ನು ನಾವು ಯಾವಾಗ ಸೋಂಡುವೆವು? ಎಂಬ ಶೋಕತರಂಗಾವಳಿಗಳು ವೀರಪತ್ನಿಯಾದ ಲಕ್ಷ್ಮೀದೇವಿಯನ್ನು ಬಾಧಿಸತ್ತೊಡಗಿದವು. ಕಡೆಗೆ ರಾಣನು ಅಕಬರನಿಗೆ ಕ್ಷಮೆಯ ಪತ್ರವೊಂದನ್ನು ಬರೆಯಲು ನಿಶ್ಚಯಿಸಿದನು. ಅಭಿಜ್ಞ ಶ್ರೀಷ್ಟನಾದ ರಾಣಾಪ್ರತಾಪಸಿಂಹನು ಅಜ್ಞರೊಡಿಯನಾದನು. ಪತ್ನೀ ಪುತ್ರರನ್ನು ಪೋಂಸಲು ತಾನು ಅಶಕ್ತನಾದೆನಲ್ಲಾ! ಎಂಬ ಚಿಂತೆಯಿಂದ ದಿನೇ ದಿನೇ ಕೃಶನಾಗುತ್ತಾ ಬಂದನು. ದುಃಖವು ರಾಣನನ್ನು ಪೂರ್ಣವಾಗಿ ವ್ಯಾಪಿಸುತ್ತ ಬಂದಿತೇ ವಿನಾ ವಾಣಿದಾಯಿತು. ಅವನು ದೈವಿಯವನ್ನು ತಾಳಿ ಸಮಾರ್ಪಿಸಿಗೆ ಶಿರಬಾಗುವ ಲೇಖನಪೋಂದನ್ನು ತನ್ನ ಪತ್ನಿಗೆ ತಿಳಿಸದಲೇ ಬರೆದನು. ಪತ್ನಿಯಾದ ಲಕ್ಷ್ಮೀದೇವಿಗೆ ಈ ವಾತೆಯು ಮುಟ್ಟಿದ್ದಲ್ಲಿ ಆಕೆಯು ನಿರಾಶಿಯಿಂದ ಬಸವಳಿದು ಕೂಡಲೇ ಪ್ರಾಣತ್ಯಾಗ ಮಾಡಿಯಾಳಿಂಬ ಸಂದೇಹದಿಂದ ರಾಣನು ಅತಿ ಪ್ರಾಮುಖ್ಯವಾದ ಈ ವಿಷಯವನ್ನು ಮರೆ ಮಾಡಿಟ್ಟಿನು. ಅಯೋಃಾ! ಇಂದಿನ ದಿನ ವಿಾವಾರಿನ ಕಳಸವು ಕಳಬಿದ್ದಿತೇ? ರಾಣಾಪ್ರತಾಪಸಿಂಹನೂ ಕೂಡ ಹೊಣರಸನ ಅಡಿಯಾಳಾದನೇ!

ಪತ್ರವು ನೇಳಿಗೆ ಸರಿಯಾಗಿ ಸಮಾರ್ಪಿಸಿ ಹಂಸ್ತವನ್ನು ಸೇರಿತು. ಶ್ರವೇ ಪಟ್ಟ ಅರಣ್ಯವನ್ನೆಲ್ಲಾ ಒಂದು, ಬೈಷಧದ ಬಳ್ಳಿಗಾಗಿ ಶೋಧಿಸುತ್ತಿರುವ ವನಿಗೆ ಅದೇ ಬಳ್ಳಿಯು ಕಾಲಿಗೆ ಒಂದು ತೊಡರಿಕೊಂಡರೆ ಎಷ್ಟು ಆನಂದ

ವುಂಟಾಗುವುದೋ ಸಮಾರ್ಪಿತ ಆಕಬರನಿಗೂ ಅದೇ ಬಗೆಯ ಆನಂದವಾಯಿತು. ಹೆನ್ನೀಯು ಇವ್ಯಾಡಿಸಿತು. ತನ್ನ ನ್ನು ಏರಿಸಿರುವವರಲ್ಲ; ಎಂಬ ಉಗ್ರದಣೆಯುಂಟಾಯಿತು. ತನ್ನ ನ್ನು ತಾನೆ ಸ್ತುತಿಸಿಕೊಂಡನು. ಈ ಆನಂದ ಸಂಭ್ರಮಕ್ಕೆಂದು ಹೊಡ್ಡ ಕೈತಣವನ್ನಾರಂಭಿಸಿದನು. ತನ್ನ ನಿಕರ ಕ್ಕೆಲ್ಲ ಮನಸ್ಸೀ ದಾನವಾಡಿದನು ರಾಣಿವಾಸದವರ ಹರ್ಷಕಾಂಗಿ 'ಖಿಸ್' ರೋಜ್ ಹಬ್ಬಿವನ್ನು ವಾಡಹೇಳಿದನು. 'ಖಿಸ್' ರೋಜ್' ಹಬ್ಬಿ ಈ ಆಕಬರನ ಅರಮನೆಯಲ್ಲಿ ವರ್ಷಂಪ್ರತಿಯಲ್ಲಿಯೂ ಆಗತಕ್ಕ ವಸ್ತು-ಪ್ರದರ್ಶನ ಮತ್ತು ಕೈತಣ. ಸಾಮುಂತ ಆರಸರ, ಮತ್ತು ಸರದಾರರ ಮನೆಯ ಸ್ತ್ರೀಯರಲ್ಲರೂ ತಾವೇ ರಚಿಸಿರತಕ್ಕ ಸಾಮಾನುಗಳನ್ನು ತಂಡು ಆಲ್ಲಿ ಪ್ರದರ್ಶಿಸುವುದು, 'ನಿಯಮವಾಗಿತ್ತು. ಸಮಾರ್ಪಿತನೂ, ಅವನ ರಾಜ್ಞಿಯರೂ ಅವುಗಳನ್ನು ನೋಡಿ ತಕ್ಕಂತೆ ಬಹುವಾನ ವಾಡುತ್ತಿದ್ದರು. ಸಮಾರ್ಪಿತನ ಬಹುವಾನದ ಚಂದವೇ ಚಂದ! ರೂಪವತಿಯಲ್ಲದ ರಮಣಿಯು ವಿಶೇಷ ನಾಜೂಕಾಗಿಯೂ ರಮ್ಮವಾಗಿಯೂ ಇರುವ ಸಾಮಾನುಗಳನ್ನು ಪ್ರದರ್ಶನಕಾಂಗಿ ತಂದಿಟ್ಟಿದ್ದರೂ ಅದರ ಕಡೆಗೆ ಸಾಮಾರ್ಪಿತನ ದೃಷ್ಟಿಯು ಎಂದೂ ಹೋಗದು. ರಂಭಿ, ಉರ್ಪತ್ತಿಯರನ್ನೇ ದುರಸುವ ರೂಪವತಿಯರಾದ ಉತ್ತಲಾಷ್ಟಿಯರು ಬಹು ವಿಕಾರವಾದ ಸಾಮಾನುಗಳನ್ನು ತಂದಿದ್ದರೂ ಅವುಗಳ ಮೆಚ್ಚಿಗೆಯೇ ಮೆಚ್ಚಿಗೆ! ಅವುಗಳಿಗೆ ಮಾಡುವ ಗೌರವ, ಬಹುವಾನಗಳೇ ಬೇರೆ! ಈ 'ಖಿಸ್' ರೋಜ್ ಸರ್ವರೂ ಬರಬೇಕೆಂದು ಸಮಾರ್ಪಿತನ ಆಜ್ಞೆ.

ಯೋಷಿಯು ಹೋಗಲೊಲ್ಲಳು; ಪೃಥ್ವಿಯು ಬಿಡಲೊಲ್ಲಾನು; ಯೋಷಿಯ ರೂಪ ಲಾವಣ್ಯಗಳಿಂದ ತನಗೇನಾದರೂ ಸಮಾರ್ಪಿತನ ವಿಶ್ವಾಸವು ಬರಲೆಂದು ಪೃಥ್ವಿಯ ಹಾರ್ಡ್‌ಕೆ! ಪರುವಿಗೆ ಮುಖ ತೋರಿಸಬೇಕಲ್ಲಾ ಎಂದು ಯೋಷಿಗೆ ಸಂಕಟ! ಯೋಷಿಯು ಆಕಬರನ ಯೋಗ್ಯತೆಯನ್ನು ಚನ್ನಾಗಿ ಬಲ್ಲವಳಾಗಿದ್ದದರಿಂದ ವಿಶೇಷ ಭಯಾನ್ವಿತಳಾಗಿದ್ದಳು. ತನ್ನ ಜಾಣ್ಯೆಯನ್ನೆಲ್ಲ ಪ್ರಯೋಗ ಮಾಡಿದಳು. ಏನು ಹೋಗಿದರೂ ಪೃಥ್ವಿಯು ಹಿಂದೆಗೆಯಾಗಲು ಕಡೆಗೆ ಅವಳು ಪತಿಯ ಸಲುವಾಗಿ 'ಖಿಸ್' ರೋಜ್', ಗೆ ಹೋಗಲು ನಿಶ್ಚಯಿಸಿದಳು.

కంబ్చుద గొందలవు ముగియితు. ఎల్లరూ తమ్మ మనే గళిగి తెరళిదరు. యోసియూ మనేగి బందళు. యోసియు బంద వేళియల్లి ఆసాధ నకవియు కవనవన్న కట్టుత్తిద్దను. యోసియు ముఖుదల్లి రమ్మవిల్ల, నగెయిల్ల, హషివిల్ల. కోర్కేధవు ఉశ్మత్తి ద్వితు. అవళు గృహక్కే బందవళు నేరవాగి తన్న కేలసక్కే హోగదే హతియ ముందే కవనవన్న ఈస్క్రైస్తత్త నింతళు.

పృథివ్—యోసి, యావాగ బందే? బా! బా! కవనద రమ్మతెయల్లి నిన్న ఆగమనవు తిళియలే ఇల్ల. యోసి! ఇందిన దిన కవనవు బకు సోగసాగి బందిదే. పూసవెల్లనూ బకెళ జెన్నాగి కొడిదే. ముఖ్య, సమార్పించు ఆడ్చుష్ట వేందే హేళబేచు.

యోసి—కవన, కవన! కవనవు సోగసల్లవే! కవనవు రమ్మవల్లవే! నివాగి నిమ్మ కవన, నిమ్మ సమార్పి, ఇవేరడే పూజ్య వస్తుగళల్లదే నిమ్మ పత్తియ ఆగాధవాద పాతివ్రత్యవు పూజ్యవాదు దల్ల! నీళ స్తుతి వాడువ నిమ్మ నాలిగియు సిఱ హోగదేకే?

పృథివ్—యోసి, ఇదేను నిన్న ఆవేళ? ఇదేను నిన్న కోప? యోసి, స్వేరణియన్న తందుకోఇ, నిధానవాగి హేళు. ఏను ఆయితు? విశేషవేను? నినగి కోప బరలు శారణవేను? ఎల్లవన్నూ నిధానవాగి హేళు?

యోసి—ఏను! స్వేరణియే! నిధానవే! స్ఫుష్టియ వాన వన్న కాపాడువ శక్తియిల్లదిరువ నపుంసకరాద నిమ్మల్లి నాను హేళతక్క ద్వేనిదే? నాను హేంగసు; ఆదిలూ నన్న మేలే జగదంబియ అనుగ్రహించి! నానే సేడన్న తీరిసికోళ్చుత్తేనే. నానే నిమ్మ సమార్పిన సామాజ్యక్రాంతిగి మాల దేవతయాగుత్తేనే.

పృథివ్—యోసి, ఏను! సమార్పిను నిన్నన్న కింసిసిదనే?

యోసి—క్రింసి పడిసికోళ్లు నానేను నిమ్మంతక షండ ఇల్ల. ఈ దిన ఈ ఛూరియు, ఈ దివ్య ఖడ్గవు, నన్న బళియల్లిల్ల

ದಿದ್ದರೆ ನಿಮ್ಮ ಹೆಂಡತಿಯು ಬಲಾತ್ಮಾರದಿಂದ ಸಮಾರ್ಟಿನ ವೇಶ್ಯೆಯರಲ್ಲಿ ಒಬ್ಬಳಾಗುತ್ತಿದ್ದಳು.

ಪೃಥ್ವಿ—ಎನಂದೆ ಯೋಷಿ !

ಯೋಷಿ—ಪ್ರಭಾ ! ಏನೂ ಇಲ್ಲ ನಿಮ್ಮಲ್ಲಿ ಪುಂಸತ್ವವೂ ಕ್ಷಮತ್ತೇಜವೂ ಎಳ್ಳಣ್ಣಾದರೂ ಇನ್ನೂ ಇದ್ದರೆ ಸಮಾರ್ಟಿನ ಮೇಲೆ ಪಣಕಟ್ಟಿ, ಪ್ರತಾಪನ ಮಂಡಹೋಗಿ, ಸಮಾರ್ಟಿನ ಕೊನೆಗಾಲವನ್ನು ಕೂಡಲೇ ತಂದು, ನಿಮ್ಮ ಹೀಂದೂಭಗಿನಿಯರ ಅಮೂಲ್ಯವಾದ ಮಾನಗಳನ್ನು ರಕ್ಷಿಸಿರಿ. ನಾನು ಶಹಿಸಲಾರೆ; ಇನ್ನೂಂದು ಕ್ಷಣಕಾಲವೂ ಶಹಿಸಲಾರೆ. ನಾನು ಸಂಭರತವಾದ ಈ ಭೂಮಿಯಲ್ಲಿ ಇನ್ನೂಂದು ಘೋಗಿಯೂ ಇರಲಾರೆ. ನನ್ನ ಕೊನೆಯ ಪ್ರಾರ್ಥನೆಯನ್ನು ನಡೆಸಿಕೊಡಿರಿ. ಸತ್ಯವಾದ ಕಾರ್ಯರಂಗಕ್ಕೆ ಇಲ್ಲದು ಪ್ರಾಣವನ್ನು ಒಪ್ಪಿಸಿದರೂ ಆಡ್ಡಿಯಿಲ್ಲ. ಪಾಮರನಾದ ಸಮಾರ್ಟಿನ ಸೇವೆಮಾಡಿ ಕುನ್ನಿಯಂತೆ ಸಾಯುವದಕ್ಕೆಂತ ! ದೇಶಕ್ಕಾಗಿ ಪ್ರಾಣ ಬಿಟ್ಟರೆ ವೀರವಲಯದಲ್ಲಿ ನಿಮಗೂಂದು ಸಾಫನಿಸಿಕ್ಕುತ್ತದೆನ್ನು ತಾತ್ತ್ವ ತನ್ನ ಹಸ್ತದಲ್ಲಿದ್ದ ಮೋಹಳ್ಳದಿಂದ ಹೃದಯವನ್ನಿರಿದುಕೊಂಡು ಪತಿಯ ಪಾದಗಳ ಮೇಲೆ ಉರುಳಿ ಪ್ರಾಣವನ್ನು ತ್ಯಜಿಸಿದಳು.

ಇ.

ಯೋಷಿಯ ಸ್ವಾತ್ಮಯುತ ಭಾಷಣಕ್ಕೆ ಬೆರಗಾಗಿ, ಆದರ್ಥ, ವಾಸ್ತು ವಿಕ ಜಗತ್ತುಗಳ ಎಂಧ್ಯೆದಲ್ಲಿ ತೂಗಾಡುತ್ತಿದ್ದ ಪೃಥ್ವಿಗೆ, ಘಟನೆಯ ವಸ್ತು ಶಿಕ್ಷಿಯು ನೊದಲು ಮನವರಿಕೆಯಾಗಲಿಲ್ಲ ಯೋಷಿಯು ಯಾತಕ್ಕಿಂತು ಉದ್ವಿಗ್ನಿಳಾಗಿದ್ದಾಗಿಂತೇ ? ಅವಳಿಗೆ ಅದಮನೆಯಲ್ಲಾದ ಅವಮಾನವಾದರೂ ಏನು ? ಸಮಾರ್ಟಿನು ನೀತಿ ಪಥವನ್ನು ಅತಿಕ್ರಮಿಸಿದನೇ ? ಎಂಬ ಯೋಚನೆಗಳು ಬರಲಾರಂಭಿಸಿದವು. ಕ್ಷಣ ಕಾಲಾನಂತರ ಅವನು ಜಂಜಡವನ್ನು ಜರಿದು, ಮಂಡಿಯಾರಿ ಕುಳಿತು, ಯೋಷಿಯನ್ನು ಮುಟ್ಟಿ, ನಿರೀಕ್ಷಿಸ ಹತ್ತಿದನು. ನಿಮಗೆಲವಾದ ಶೇಜಸ್ವಾ, ನಿದ್ರಿಸುತ್ತಿದ್ದ ದೇವಿಯ ಮುಖಕಾಂತಿಯೂ, ರಾಶಿರಾಶಿಯಾಗಿ ಬಿದ್ದಿದ್ದ ಶೇಶರಾಶಿಯೂ, ಸತ್ಯ ಆಗ್ರಹದ ಅಪೂರ್ವ ಶೋಭೆಯೂ, ಮುಖಮುಲದ ಮೇಲೆ ಅಧರದ ಅಂಚಿನಲ್ಲಿ ಮನುವಿನಂತಹ ಕೀರಿನಗೆಯೂ, ಇನೆಲ್ಲವುಗಳೂ ಯೋಷಿಯು ಮಲಗಿ

ನಿದಿಸುತ್ತಿರುವಳೇ ಎಂಬೇನಿಸುತ್ತಿತ್ತು. ಪೃಥಿವ್ಯಯು ಅವಳನ್ನು ಮತ್ತೊಮ್ಮೆಟ್ಟಿದನು. ಮುಖವನ್ನು ಮೃದುವಾಗಿ ನೇವರಿಸಿದನು. ಅದು ಶೀತಲವಾಗಿದ್ದಿತ್ತು. ಜೀವರಾಹಿತ್ಯದ ಅರಿವೇ ಅವನಿಗೆ ಇಲ್ಲ ದಿದ್ದಿತ್ತು. ಅಲುಗಿಸಿ, ಇನಿದನಿಯಿಂದ ಎಚ್ಚರಿಸಲೇಶ್ವಿಸಿದನು “ಒಲವೇ-ಕಣ್ಣಿಣಿಯೇ ಹೈದರ್ಯೇಶ್ವರಿಯೇ” ಎಂದು ಹೆಲವು ಬಗೆಯಾಗಿ ಸಂಭೋಧಿಸಿದನು. ನೀರವ. ನಿಶ್ಚಲವುಖೆ ಮುಖವಿಟ್ಟು “ದೇವಿ, ನನ್ನ ಅಪರಾಧವನ್ನು ಹೈಮಿಸು,” ಎಂದನು. ಶವವು ಉತ್ತರ ಕೊಡಬಲ್ಲಾದೇ?

ಕೊನೆಗೆ-ಕೊನೆಗೆ ಯೋಷಿಯು ತನ್ನನ್ನು ಚಿಟ್ಟು ತೆರಳಿದಳಿಂದು ಪೃಥಿವ್ಯಯು ಆರಿತನು. ತನ್ನ ಜೀವನ ಸರ್ವಸ್ವವಾದ-ತನ್ನ ಗೃಹದವುಂಗಳ ದೇವಿಯಾದ ಯೋಷಿಯು ಆನಂತವಾದ, ಪವಿತ್ರವಾದ ಹಾಗೂ ಶಾಶ್ವತವಾದ ಸ್ವರ್ಗಧಾಮಕ್ಕೆ ಹೊರಟು ಹೋದಳಿಂದು ಗ್ರಹಿಸಿದನು. ಮನೆದ ಬೆಬ್ಬಳ್ಳಿದಿಂದ ಮುಖವು ಕೆಂಪೇರಿತು. ಘೋರ-ಬಿಂದುಗಳು ಧಾರಾಕಾರವಾಗಿ ಸುರಿಯಲಾರಂಭಿಸಿದವು. ಕಂಗಳಲ್ಲಿ ಅಶ್ವಪ್ರವಾಹವು ಹರಿಯಹತ್ತಿತ್ತು. ದುಃಖದ ಪೂರ್ಣತೆಯಿಂದ ಮಾತೇ ನಿಂತುಹೋಯಿತು. “ನಾನೇ ಕೈಯಾರ ಯೋಷಿಯನ್ನು ಕೊಂಡೆನಲಾಲ್ಲ !” ಎಂದು ಅವಳ ಹಿಂದಿನ ನಡತೆಯಲ್ಲವನ್ನೂ ನೆನೆದನು. “ನನ್ನಂತಹ ಪಾಮರನಿಗೆ, ತುಳ್ಳಕ್ಕೆಮಿಗೆ, ಯೋಷಿಯಂತಹ ದೇವತೆಯು ಪತ್ತಿಯೇ ?” ಎಂದು ತನ್ನ ಆಲ್ಪತೆಯನ್ನು ನೆನೆದನು. ಯೋಷಿಯು ಏತಕ್ಕೂಸುವನ್ನು ಸಿರಿಸಿದಳಿಂದು ದೀಪರ್ವವಾಗಿ ಯೋಚಿಸಿದನು.

ಯೋಚಿಸುತ್ತೇ ಯೋಚಿಸುತ್ತೇ ಪೃಥಿವ್ಯ ಪರಿಸ್ಥಿತಿಯೇ ಬೇರೆಯಾಗುತ್ತೇ ಬಂದಿತು. ಮೈಯಲ್ಲಿ ರೋಮಾಂಚವುಂಟಾಯಿತು. ಕಂಬನಿಯಿಂದ ಕಂಗಟ್ಟಿದ್ದ ಮುಖವು ಕಳೆಗೊಂಡಿತು. ದೇಹಾಢ್ಯಂತವೂ ಕಂಪಾಯಮಾನದೊಂದಿ ಕಾದ ಕಬ್ಬಿಣಿದಂತಾಯಿತು. ಮನಸ್ಸಿನಲ್ಲಿ ಯಾವದೋ ಸಂಕಲ್ಪವಾಡಿಕೊಂಡು ಎದ್ದು ನಿಂತನು. ಅಂದಿನ ನಿಲುವಿಕೆಯ ಚಲುವೇ ಬೇರೆ. ಸಮಾರ್ಪಿಸಿದುರಿಗೆ ಕವನಗಳನ್ನು ಹಿಡಿದು ನಿಂತು, ಗಂಟೆಲನ್ನು ಶರಿಮಾಡಿಕೊಳ್ಳುತ್ತಾ ನಡುಕಟ್ಟಿನ್ನು ಬೆಗೆಸಿಕೊಳ್ಳುತ್ತಾ, ನುಡ ಬಗ್ಗಿಸಿ ನಿಂತು, ಅವನು-ಸಮಾರ್ಪಿನು, ನಕ್ಕಿರುತ್ತಾನೂ ನಗುವುದೂ. ಅವನ ಮುಖ ನೀಳ

ಮಾಡಿದರೆ ತಾನೂ ನೀಳ ಮಾಡುವುದೂ ಅಸ್ವಿಟ್ವಾಗಿ ಭಟ್ಟೊಂಗಿಯ ಮಾತ್ರ ಗಳನ್ನಾಡುತ್ತಿದ್ದುದೂ ಆತನಿಗೆ ನೇನಪಾಯಿತು. ಈಂತಾವೇಶದಿಂದ ಕೇಶ ವನ್ನು ಹಿರಿದನು. ವಸ್ತುಭಾಣಗಳನ್ನು ಹರಿದೊಗೆದನು. ಅಲಂಕಾರದ ಆಭರಣಗಳನ್ನು ಲ್ಯಾನ್ಸ್‌ಫಿನ್‌ನ್ನು ಮಾಡಿ ಉನ್ನತ್ತನಂತೆ ಬಿಸುಡಿದನು. ಸಮಾರ್ಟ್ ಟಿನ್ ತೈಲ ಚಿತ್ರಕ್ಕೆ ಧುತ್ತಾರ ಮಾಡಿ, ಆದರ ಮೇಲೆ ಪಾದವನ್ನು ನೆಟ್ಟಿನು. ಗೋಡೆಗೆ ನೇತು (ತೂಗು) ಹಾಕಿದ್ದ ಮಣಭಾರದ ಕತ್ತಿಯನ್ನು ಬರೆಯಿಂದ ಲೀಲಾಮಾತ್ರದಲ್ಲಿ ಹಿರಿದು, ಚೆಂಬಿಸಿ, ನಮಿಸಿ, ಯೋಷಿಯ ಶವದ ಮೇಲಿಂಟ್ಟು.

“ದೇವೀ, ಈ ಖಡ್ಗವು ನಿನ್ನ ಮಾನಾಪಹರಣ ಮಾಡಲೇತ್ತಿಸಿದವನ ಚಂಡಾಡಲೇತ್ತಿಸಿವುದು. ಸಾಧ್ಯವಲ್ಲಿದ್ದರೆ ನನ್ನ ಶಿರವನ್ನೇ ಚಂಡಾಡಿ ನಿನ್ನ ಚರಣತಲದಲ್ಲಿಸಿಸುವುದು” ಎಂದು ಶವಥ ಮಾಡಿದನು.”

ಪೃಥ್ವಿಯಲ್ಲಿ ಹುದುಗಿದ್ದ ವೀರರಕ್ತವು ಮೇಲಕ್ಕೆ ಉಕ್ಕೆತು. ಯೋಷಿಯ ಶವದ ಮೇಲೆ ಹಸ್ತವನ್ನಿಟ್ಟು ಪ್ರತಾಪನಿಗೆ ಸಹಾಯ ಮಾಡುವೆನೆಂದು ಪ್ರಮಾಣ ಮಾಡಿದನು. ಪ್ರಮಾಣವು ಕೂಡಲೇ ಘಲಿಷಲೆಂದು ಅಕಬರನ ಸೇವೆಗೆ ನಮಸ್ಕರಿಸಿ ಪ್ರತಾಪನೆಡಿಗೆ ಪ್ರಯಾಣ ಮಾಡಿದನು.

* * * * *

ರಾಣನ ಕುವರಿಯಾದ ತಾರೆಯು ಮೃತಳಾಗಿದ್ದಳು. ಪ್ರತಾಪನು ಪೃಥ್ವಿಗೆ ಅದರದಿಂದ ಸ್ವಾಗತವನ್ನು ಕೊಟ್ಟಿನು. ಇಬ್ಬರೂ ನೋಂದವರು. ಒಬ್ಬನು ದೇಶಕ್ಕಾಗಿ ತನ್ನ ಪತ್ತಿಯನ್ನಾಗಿ, ಮತ್ತೊಬ್ಬನು ದೇಶಕ್ಕಾಗಿ ತನ್ನ ಪತ್ರಣಪದಕವಾದ ಪ್ರಿಯ ಕುವರಿಯನ್ನೂ ಕಳೆದುಕೊಂಡಿದ್ದವರು.

ಪ್ರತಾಪ—ಪೃಥ್ವಿರಾಜರೇ, ಏನು! ತಾವಿಲ್ಲಿ ದಯವಾಡಿಸಿದುದು?

ಪೃಥ್ವಿ—ರಾಣಾಜೀ, ಅಕಬರನಿಗೆ ಶರಣಾಗತನಾಗುಸೆನೆಂದು ನೀವು ಪತ್ರವನ್ನು ಬರೆದುದು ನಿಜವೇ?

ಪ್ರತಾಪಃ—ಹೌದು? ನಾನೇ ಬರೆದೆ. ದೇವಿಗೆ ತಿಳಸದೇ ಬರೆದೆ.

ಪೃಥ್ವಿ—ರಾಣಾಜೀ, ತಮ್ಮ ಪತ್ರದ ತಾತ್ವಯವನ್ನು ಮರೆಯಿರಿ. ಹಿಂದುಸ್ತಾನವೇ ಈಗ ನಿಮ್ಮ ಕಡೆಗೆ ಪೂರ್ಣವಾಗಿ ಅಗಲಿಸಿದ ದೃಷ್ಟಿ

ಯಿಂದ ನೋಡುತ್ತಲಿದೆ. ಸನಾತನವಾದ, ಪರಮಪೂಜ್ಯವಾದ ಆಯಂ ಮಹಿಳೆಯರ ಪಾತಿಪ್ರತ್ಯಕ್ಷೇ ಕೊಡಲಿಯ ಪೆಟ್ಟು ಬೀಳಲಾರಂಭಿಸಿದೆ. ಅನೇಕ ಮಹಿಳೆಯರು ಪೆಟ್ಟು ತಿಂದು ನರಕಾತ್ಮಿರುವರು; ಆದರೆ ಯೋಃಷಿ ! ಆ ನನ್ನ ಯೋಃಷಿ ! ಯೋಃಷಿಯೊಬ್ಬಳು ಆಯಂ ಸಂಸ್ಕೃತಿಗೋಂಸ್ಕರ ವ್ಯಾಳವನೊಂದ್ದಿಂದಳು.

ಪ್ರತಾಪ—ಆರಸರೇ, ಸಿಮ್ಮೆ ನುಡಿಗಳೊಂದೂ ನನಗೆ ಆರ್ಥವಾಗಲಿಲ್ಲ. ಪೂಜ್ಯಳಾದ ಯೋಃಷಿದೇವಿಯು ಮೃತಳಾದಳೇ ?

ಪೃಥಿವ್ಯ—ಅಹುದು; ಯೋಃಷಿಯು ಮೃತಳಾದಳು. ‘ಖುಸ್ರಾರೋಜ್ಞ’ ಹೆಬ್ಬಕ್ಕೆ ನಾನೇ ಬಲವಂತನಿಂದ ಆಕೆಯನ್ನು ಕಷ್ಟಹಿಸಿದೆ. ಪ್ರೈಶಾಚಿಕ ಆಶೀ ಯಿಂದ ಸಮಾರ್ಪಣೆಯ ಯೋಃಷಿಯ ಮೇಲೆ ಕೃಹಾಕಲು, ವೋನೆಯಾದ ತನ್ನ ಚೂರಿಯಿಂದ ಅವಳು ತನ್ನ ಆಮೂರ್ತ್ಯವಾದ ಮಾನವನ್ನು ಕಾಪಾಡಿಕೊಂಡಳು. ಸಿನ್ಹೇಯ ದಿವಸ ನನಗೆ ತನ್ನ ಸಂದೇಶನ್ನಿತ್ತ ಆತ್ಮಪರಣ ಮಾಡಿ ಬಿಟ್ಟಳು.

ಪ್ರತಾಪ—ನನು ? ಆ ಪೂಜ್ಯಳು ಆತ್ಮಹತ್ಯೆ ಮಾಡಿಕೊಂಡಳೇ ! ಏನು ! ಹೀನ ಶಾರುಷ್ಯನಾದ ಆಕಬರನು ಭಾರತ ವೀರರ ಮೇಲೆ ಕೃಹಾಕುತ್ತಿದ್ದುದನ್ನು ಮುಗಿಸಿ, ಭಾರತ ರಮಣೀಯರ ಮೇಲೆ ಕೃಹಾಕ ತೊಡಗಿದನೇ ! ಇರಲಿ, ಇದರ ಶಾಸನವನ್ನು ನಾನು ಮಾಡುವೆನು. ನನ್ನ ಜನ್ಮವಿರುವವರಂಗೂ ಆಕಬರನಿಗೆ ಶರಣ ಹೋಗಿನು. ಇದಕ್ಕೆ ಲೋಕ ಮಾತೆಯಾದ ಭಾರತಾಂಬಯೇ ಸಂಪೂರ್ಣ. ಪೃಥಿವೀ ರಾಜರೇ ! ದೃಡಪಟ್ಟಿಕ್ಕಾದಿಂದ ನನಗೆ ಸಹಾಯ ಮಾಡಿರಿ. ಸಮಾರ್ಪಣ ಸಾಮಧ್ಯವನಾನ್ನಿದೂ ನೋಡುವಾ !

ಉ.

ದೃಢವಾದ ಪ್ರತಿಜ್ಞೆಯೊಂದೇ ಬೇಕಾಗಿದ್ದುದು. ದೃಡವಬಲವು ಹಿಂದೆಯೇ ಇತ್ತು. ಪ್ರತಾಪನ ಸಹೋದರನಾದ ಶಕ್ತಿಸಿಂಹನು ತನ್ನ ಭಿಲ್ಲಿರೊಡನೆ ಆಣಿಗಾಗಿ ಕಾಡಲು ನಿಧಿನಾದನು. ರಾಣನ ವ್ಯಾಧಮಂತ್ರ ಯಾದ ಭೀಮಸಿಂಹನು ತಾನು ಇದುವರೆಗೆ ಗಳಿಸಿದ್ದ ಹಣವನ್ನೆಲ್ಲ, ನಿರ್ವಂಚನೆಯಾಗಿ ರಾಣನ ಪಡಿಪಡ್ಡಿರಿ ಮೇಲಿ ಸ್ವಾದಣ್ಣ ಪೃಥಿವೀ ರಾಜನಲ್ಲಿ

ಅಳದಿದ್ದ ಕ್ವಾತ್ರಧರ್ಮ, ಕ್ವಾತ್ರತೇಂಜ ಸ್ವಗಳೆಲ್ಲ ‘ಪುನರುಜ್ಞೀವನ’ವಾಗುತ್ತು ಬಂದವು. ‘ಭಾಪು! ಭಾಪು! ಅಯಾವತ್ತೆಕ್ಕಾಗಿ ಪಾರ್ಶಾಕೊಡಲು ಸಿದ್ದ ರಾಗುವ ಏರಾಗ್ರಣಿಗಳಿಗಲ್ಲ ಸಹಾಯವು ಹೇಗೆ ಒಂದರ ಮೇಲೊಂದು ಒದಗುವುವು. ಮುಖ್ಯವಾಗಿ, “ಮಾತೆಯ ಸೇವೆಯಲ್ಲಿದ್ದ ಆ ಏರರ ಅನಿ ವರಚನೀಯವಾದ ಪ್ರೇಮವೇ ಇದಕ್ಕೆ ಕಾರಣ.” ನೆಂದು ಜನತೆಯು ಜಯಜಯಕಾರ ಮಾಡಲಾರಂಭಿಸಿತು.

ಯುದ್ಧವೂ ಕೈಗೂಡಿತು. ಕೈಚಿಟ್ಟು ಹೋಗಿದ್ದ ದುರ್ಗಗಳೆಲ್ಲಾ ಒಂದೊಂದಾಗಿ ರಾಣನ ಕೈಸೇರತೊಡಗಿದವು. ಕಮಲನೇರುವೂ ಕೈ ಸೇರಿತು, ‘ಮಹಬತ್ತಾಶಾನ್’ ನೊದಲಾದ ಸಮಾರ್ಪಣ ಕಡೆಯು ಆತಿರಧ ಮಹಾರಘರಲ್ಲರೂ ಸೇರೆ ಸಿಕ್ಕಿದರು. ‘ಹನುಬಜ್ಞಾಶಾನನ ಸೈನ್ಯವನ್ನು ರಾಣನು ಬಿರುಗಾಳಿಯಂತೆ ಎಬ್ಬಿಸಿಕೊಂಡು ಹೋದನು. ಹೇಡಿಯಾದ ಮಾನಸಿಂಹನು ಹಳದಿ ಫಟ್ಟದ ಸಮರದ ಪರಿಚಯವನ್ನು ತಂದುಕೊಂಡು ಯುದ್ಧಕ್ಕೆ ಬರದೆ ಸುಮೃನಿದ್ದನು. ದಯಾಳುವಾದ ರಾಣನು ‘ಮಹಬತ್ತ’ ನನ್ನು ಸೇರಿಯಂದ ಬಿಡಿಸಿ, ಮಾನಸಿಂಹನನ್ನು ರಣರಂಗಕ್ಕೆ ಕಳುಹುವಂತೆ ಹೇಳಿ ಕಳುಹಿಸಿದನು. ಅತ್ಯಲ್ಪ ಕಾಲದಲ್ಲಿಯೇ ಉದ್‌ಪುರು ರಾಣನ ವಶವಾಯಿತು. ಇನ್ನು ಉಳಿದಿರುವವೆಂದರೆ? ಚಿತ್ತಾರು, ಅಜವಿಾರ್, ಮಂಗಳಗಡ ಇವು ಮೂರು.

ಭಾರತೀಯರ ದುದ್ದೇವವು ಇನ್ನೂ ಬಿಟ್ಟರಲ್ಲ. ಇವ್ವರಲ್ಲಿಯೇ ರಾಣನ ಶಿಬಿರದಲ್ಲಿ ಕವ್ವಿ ನೋಡಗಳು ಕೂಡಲಾರಂಭಿಸಿದವು. ಸಮಾರ್ಪಣ ಮಗಳಾದ ‘ದೌಲತ್ತ’ ಉನ್ನೀಸ’ ಇನ್ನು ಶಕ್ತಿಸಿಂಹನು ಪ್ರೀತಿಸುತ್ತಿದ್ದನು. ಸಮರವನ್ನು ನೋಡಲು ಬಂದಿದ್ದ ದೌಲತ್ತಗಳಿಗೆ ಪಟ್ಟು ಬಿದ್ದ ಆಕೆಯು ಮೃತಳಾದಳು. ಶಕ್ತಿಸಿಂಹನ ಜೀವನ ಸರ್ವಸ್ವವೇ ಹೋದಂತಾಯಿತು. ಕಮರ್ಭ್ರಷ್ಟನಾದವನು ಕ್ಷುಲ್ಲಕವಾದ ಒಬ್ಬ ಮೋಗಲರವಳ ವ್ಯಾವೋಹ ಕ್ಕಾಗಿ ದೇಶವನ್ನೂ, ದೇಶಬಂಧುಗಳನ್ನೂ ಧಿಕ್ಕರಿಸಿ ಹೋರಟು ಹೋದನು. ರಾಣನ ಬಲ-ತೋಳು ಮುರಿದಂತಾಯಿತು. ಸುರಾಪಾನಿತನಾದ ರಾಣನ ಕುವರನಾದ ಆಮರಸಿಂಹನು ‘ಮೇಹರುನ್ನಿಸಾ’ ಎಂಬ ಬಾಲಿಕೆಯ ಮಾನಾಷಹರಣ ಮಾಡಬೇಕೆಂದಿರುವ ಹೇಳಿಗೆ ರಾಣನೂ ಮತ್ತು ಲಕ್ಷ್ಮೀ

ದೇವಿಯೂ ಅಲ್ಲಿಗೆ ಬಂದರು. ರಾಣಿಗೆ ಪರವಾಗ್ರವಾಯಿತು. ಆಮುದನ ಶಿರಚ್ಚೇದನ ಮಾಡಲು ಬೀಸಿದ ಕತ್ತಿಯು, ಮಗನನ್ನು ಕಾಪಾಡಲು ತಲೆ ಕೊಟ್ಟು ಸಾಧ್ಯೋಮಣಿಯಾದ ಲಕ್ಷ್ಮೀದೇವಿಗೆ ಬಿಡ್ಡಿತು. ಪತಿಯ ಪಾದಗಳ ಮೇಲೆ ತಲೆಯಿಟ್ಟು, ಮಗನಿಗಾಗಿ ಕ್ಷಮೆಯನ್ನು ಬೇಡಿ ವೀರ ಲಕ್ಷ್ಮೀ ದೇವಿಯು ಪರಲೋಕ ಪ್ರವಾಸಕ್ಕೆ ತೆರಳಿದಳು.

ಈ ಎರಡು ದೃಶ್ಯಗಳು ರಾಣ ನ ತೋಳುಗಳನ್ನು ಮುರಿದಂತಾದ್ವಾನು. ರಾಣಿಗೆ ಮನೋರೋಗವು ವಾಯಾಪಿಸಿತು. “ ಕಡೆಗೂ ಚಿತ್ತಾರನ್ನು ಶತ್ರುಗಳ ಕೈಯಿಂದ ಬಿಡಿಸಲಲ್ಲವಲ್ಲ ” ಎಂಬ ಚಿಂತೆಯು ಕವಿಯಿತು. ಸನ್ನುತ ವ್ಯೇದ್ಯರಲ್ಲರೂ ತಮ್ಮ ವಿಶ್ವಪ್ರಯತ್ನಗಳನ್ನು ಮಾಡಿದರು. ರಾಣಿಗಾಗಿ ತಮ್ಮ ದೇಹಗಳನ್ನು ಮೃತ್ಯುದೇವಿಗೆ ಬಲಿಕೊಡಲು ಸಿದ್ಧರಾದರು. ತಮ್ಮ ಒಡೆಯನನ್ನು ಉಸುಲು ಒಹು ಕಷ್ಟಪಟ್ಟರು. ಆದರೇನು? ಮಾನವ ಪ್ರಯತ್ನಕ್ಕಿಂತಲೂ ದೈವಪ್ರಯತ್ನವೇ ಹೆಚ್ಚಲ್ಲವೇ? ಘಲಿತಾಂಶಗಳು ಮಾನವರ ಆಧೀನವೇ?

ಒಂದು ದಿನ ಮೇವಾರಿನ್ನು ಸೂರ್ಯನು ತನ್ನ ನಕ್ಷತ್ರಮಂಡಲಕ್ಕೆ ಉಲ್ಲಾಂದು ಸಂದೇಶವನ್ನಿತ್ತ ಪರಲೋಕ ಯಾತ್ರೆಗೆ ತೆರಳಿದನು. ಮೇವಾರಿನ ಆ ದಿವ್ಯ ಜ್ಯೋತಿಯು ಸರದಾಸ್ಯದ ಬಂಧನದಲ್ಲಿ ಸಿಲುಕಿದ ಭಾರತಾಂಚಿಯು ದುಃಖವನ್ನು ಉಪಶಮನ ಮಾಡುವುದಕ್ಕಾಗಿ ತೆರಳಿತು. ಆ ಅಪೂರ್ವ ವ್ಯಕ್ತಿಯ ದಿವ್ಯ ಸಂದೇಶವು ಇಂದಿಗೂ ಪ್ರತಿಯೊಬ್ಬು ಆಯಾರವರ್ತದ ನಿಜಪುತ್ರ, ಪುತ್ರಿಯರ ಹೃದಯದಲ್ಲಿಯೂ ಇರತಕ್ಕೂ ದಾಗಿದೆ.

“ ನನ್ನ ಜೀವನಯಾತ್ರೆಯ ಕಾರ್ಯವನ್ನು ಸಂಪೂರ್ಣವಾಗಿ ಮಾಡಲಿಲ್ಲವೆಂಬುದೇ ನನ್ನ ದುಃಖ. ಅಯ್ಯೋ! ಮಾತೆಯ ಮಾನವನ್ನು ಕಾಪಾಡಲಾರದಂತಹ ಅಶಕ್ತ ಮಗನನ್ನು, ಹಿಂದು ಬಿಟ್ಟು ಹೋಗುತ್ತೆನಲ್ಲಾ ಎಂಬುದೇ ನನ್ನ ಪರಿತಾಪ. ವೀರಸರದಾರರೇ! ಆಮರ ನನ್ನ ಕುರಿದುಬಿಸಿರಿ. ಮಾತೃಸೇವೆಯ ವಿಶಾಪಾಸವನ್ನು ಅವನಲ್ಲಿ ಖದ್ದೀಗಿಸಿರಿ, ದೇಶಕ್ಕಾಗಿಯೇ ಸಾಯಂತ್ರೀನೆಂದು ನಿರ್ಧರ ಮಾಡಿಕೊಳ್ಳಿ. ಸಿಮ್ಮೆ ನಿಮ್ಮ ವಂಶೀಯರ ಹೃದಯಗಳಲ್ಲಿ ಆಯಾರವರ್ತದ ರಕ್ತವು ಹಂಯುತ್ತಲಿರುವವರಿಗೆ ತುಳ್ಳಿಸಾದ ಆ ಹೊಣಿಗೆ ದಾಸರಾಗ

ಬೇಡಿರಿ. ಅಮೃತ ಮಾನದ ಕಡೆಗೆ ಲಕ್ಷ್ಯವಿಡಿರಿ. ಪ್ರಾಣಗಳ ಮೇಲಿನ ಅಶೇಯನ್ನು ತೊರೆಯಿರಿ. ”

* * * *

೫.

ಯುದ್ಧವು ಮುಗಿಯಿತು. ವೈಷ್ಣವರಿಗೆ ಸಂಪೂರ್ಣ ವಿಜಯವಾಯಿತು. ಮೇವಾಡಿನ ಪತನವು ಪರಮಾವಧಿಯನ್ನು ಕಂಡಿತು. ಪ್ರತಾಪ, ಶಕ್ತಿ, ಭೀಮ, ಬಲಸಿಂಹರಲ್ಲರೂ ಮಡಿದ್ದರು. ಭಾರತ ವರ್ಷವೆಲ್ಲ ತೇಜೋರೀನವಾಗಿ ಜೀವ ಶವದಂತೆ ಕಾಣುತ್ತಿದ್ದಿತು.

ಈ ವಿಜಯೋತ್ಸವವನ್ನು ನೆರವೇರಿಸಲು ಆಕಬರನು ದೊಡ್ಡ ಹಬ್ಬ ವನ್ನೇರ್ವಡಿಸಿದನು. ಮಾಲ್ಮಿ, ಮುಲ್ಲಾಗಳಿಗೆ ಯಥೇಚ್ಛವಾಗಿ ದಾನಮಾಡಿದನು. ಹಿಂದೂ ಕವಿಗಳ, ಪುರೋಹಿತರ, ಹೊಗಳಕೆಯ ಹಾಡುಗಳಿಗೆ ತಲೆದೂಗಿ ಹಿಡಿ ಹಿಡಿ ಹೊನ್ನನ್ನೆರಚಿಸಿದನು ಪ್ರತಿ ದಿನವೂ ಒಡ್ಡೋಲಗ, ವಿಧವಿಧ ನರ್ತನಗಳು, ಕಟ್ಟಿಗೊಪ್ಪವ ಸುಂದರಿಯರು, ನಾಲಿಗೆ ಮೆಚ್ಚುವ ಮದ್ಯಗಳು, ಅಲ್ಲದೆ ಸಾಕ್ಷಾತ್ ಸಮಾರ್ಪಿಸೇ ಎಲ್ಲರೊಂದಿಗೂ ಬೆರತು ವಿಜಯೋತ್ಸವದಲ್ಲಿ ಮೈಮರೆತಿದ್ದನು.

ಒಂದು ದಿನ ಒಡ್ಡೋಲಗವು ನಡೆಯುತ್ತಿದ್ದಿತು. ತಾನಸೇನನು ಸಂಗೀತವನ್ನು ಆಲಾಪಿಸುತ್ತಿದ್ದನು. ಅವನ ಕಲಾಪ್ಯಾಲಿಗೆ ಸಮಾರ್ಪಿಸೇ ಮೊದಲೋಂದೂ ಭಿಕ್ಷುಕನವರಿಗೆ ಎಲ್ಲರೂ ಮನಸ್ಸೋತಿದ್ದರು. ಅಂದು ಅವನು ಹಾಡಿದ ಹಾಗೆ ಇನ್ನೋಂದೂ ಹಾಡಿರಲಲ್ಲವೆಂದು ಏಕಕಂರವಾಗಿ ಎಲ್ಲರೂ ಆಡಿಕೊಳ್ಳತ್ತಿದ್ದರು. ತಾನಸೇನನು ಹಿಂದೋಲ ಆಲಾಪನೆಯಲ್ಲಿ ಮರೆತಿದ್ದನು. ಸಮಾರ್ಪಿನ ಕಂಗಳಿಂದ ಆನಂದಾಶ್ರಾಗಳು ಕುಣಿ ಕುಣಿಯುತ್ತೆ ಚೀಳುತ್ತಿದ್ದವು. ನಿಶ್ಚಯ ತೆಯ ಪ್ರಭೇಯು ಕ್ರಿಮಿಕೀಟಗಳನ್ನೂ ಸುಮೃಸಾಗಿಸಿದ್ದಿತು. ಆ ವೇಳೆಗೆ ಎಲ್ಲಿಂದಲೋ ಎದೆಗೆ ಗುರಿಯಿಟ್ಟು ಒಂದು ಬಾಣಪು ಸಮಾರ್ಪಿನ ಬಲ ತೋಳಿಗೆ ಬಲವಾಗಿ ಸೆಟ್ಟಿತ್ತು. ಸಭೆಯೆಲ್ಲವೂ ಅಲೋಲಕಲೋಲವಾಯಿತು. ಸೇನಾದಿ ಸರದಾರರೆಲ್ಲರೂ ಸಮಾರ್ಪಿನನ್ನು ಸುತ್ತುಗಟ್ಟಿ ನಿಂತರು. ಸಮಾರ್ಪಿನ ಬಲ ತೋಳನಿಂದ ಧಾರೆಧಾರೆಯಾಗಿ ರಕ್ತಪ್ರವಾಹ ಸುರಿಯೆಲಾರಂಭಿಸಿತು. ಈ ವೇಳೆಗೆ ಸನಾತ್ಸಿ ವೇಷಧಾರಿ ಯೋಭುನನ್ನು ಜನತೆಯು ಎಷಟಂದು ಸಮಾರ್ಪಿನ ಮುಂದೆ ನಿಲ್ಲಿಸಿತು.

. ಸನ್ಯಾಸಿಯ ಸರಳರೂಪು, ಅವನ ಶೈತ ವರ್ಣದ ದೀಪ್ರ ಕೂಚ್, (Beard) ಶುಭ್ರಕಾವಿವರ್ಣದ ಪ್ರೋಷಾಕುಗಳು ಎಲ್ಲಾದ್ಲಿಯೂ ಗೌರವ ವನ್ನು ಹುಟ್ಟಿಸುತ್ತಿದ್ದವು. ಇವನು ಕೊಲೆಗಡಿಗನೇ ಈ ಮಹಾತ್ಮನು ನೀಚ ಹೃದಯದವನೇ. ಅಲ್ಲವೆಂದು ಕೆಲವರೂ “ಹಾಗಾದರೆ, ಸವಾರ್ಪಿಣ ಕಡೆಗೆ ಬಾಣವನ್ನೇ ಕೆಸೆದನು.” ಎಂದು ಕೆಲವರೂ ಚಚಿಸಲಾರಂಭಿಸಿದರು.

ಸವಾರ್ಪಿಣಿಗೆ ಭಗವಾನ್ದಾಸಾದಿಗಳು ಶುಶೂರಣೆ ವರಾಡಿದನೆಂತರ ಸವಾರ್ಪಿಣನೇ ಆರೋಪಿತನನ್ನು ವಿಚಾರಿಸಲು ಬಯಸಿದನು. ಹಾತ್ತು ಮೂದು ವಾಗಿ ಸನ್ಯಾಸಿಯ ನಡತೆಯ ಅರ್ಥವನ್ನು ಕೇಳಿ, “ ಅಯಂತ್ರಿ ನೀನು ಮಹಾನುಭಾವನಾಗಿ ಕಾಣಿ, ಇದೇನು ಈ ಮಹಡಾತ್ಮವ ಸಮಯದಲ್ಲಿ ನನ್ನ ಜೀವಾಹಪಹರಣ ಪ್ರಯತ್ನ ” ಎಂದನು.

ಸನ್ಯಾಸಿಯ ಸಾತ್ವಿಕತೆಯು ಹರಿದು ರಾಜಸಿಕತೆಗೆ ಎಡೆ ಕೊಟ್ಟುತ್ತು. ತನ್ನ ಕೂಚ್ ವನ್ನು ಕಿತ್ತಲ್ಪಡಿಸಿದು, ಕಾವಿಯನ್ನು ಹರಿದೊಗೆದು “ ಅಧವಾ, ಕಣ್ಣತ್ವಿ ನೋಡು ನಾನು ಯಾರು ” ಯೇಂದನು.

ಸವಾರ್ಪಿಣನು ದಿಟ್ಟಿಸಿ ನೋಡಿದನು. “ ಪೃಥ್ವಿ—ಪೃಥ್ವಿ.”

“ಹೌದು-ಪೃಥ್ವಿಯೇ, ಹೌದು. ನಿನ್ನ ಪ್ರಾಣಾಪಹರಣ, ಅಧವಾ, ಯೋಷಿಯ ಮನವನ್ನು ಬಲವಂತದಿಂದ ಕದಿಯಲೆತ್ತಿಸಿದೆಯಲ್ಲಿ ಅದಕ್ಕೆ ನೇಡು. ನನ್ನ ಕೈಯಲ್ಲೇ ‘ನೀನು ಸಾಯುವೆ’ ಎಂದು ಅವಳಿಗೆ ವರಾತು ಕೊಟ್ಟಿದ್ದೆ. ಅದಕ್ಕಿಂದು ಆಚರಣೆ” ಎಂದನು.

ಸವಾರ್ಪಿಣನು ಕ್ಷಣಿಕಾಲ ದಿಟ್ಟಿಸಿ ನೋಡಿ “ ಕರೆದೊಯ್ಯಾರಿ-ಶೂಲದ ಮರಕ್ಕೆ ” ಎಂದನು.

ಪೃಥ್ವಿಯು ಧಿಕ್ಕಾರದಿಂದ ನಕ್ಕು “ ಕರೆದೊಯ್ಯಾವುದೇನು. ನಡೆಯಿರಿ ನಾನೇ ಬರುವ ” ಎಂದು ಹೊರಟಿನು.

ಹೋಗುತ್ತ ಹೋಗುತ್ತ ದಾರಿಯಲ್ಲಿ, ತಲೆಯೆತ್ತಿ ಅದಾಗಲೆ ಅಸ್ತುಮಿ ಸುತ್ತಲಿದ್ದ ಭಾಸ್ಯರನನ್ನು ನೋಡಿ “ ನೀಸಿಂದು ಆಸ್ತುಮಿಸಿ ನಾಳೆ ಇದೆ, ಇದೇ ಪಾಷಿ ಇಗತ್ತಿನಳ್ಳಿದಯಿಸುವೆ. ನಾನು ನಿನಗಿಂತ ಭಾಗ್ಯಶಾಲಿ ಭಾಸ್ಯರಂ-ಇಂದಿಲ್ಲ ಆಸ್ತುಮಿಸಿ ನಾಳೆ ವೀರ ಸ್ವರ್ಗದಲ್ಲಿ ನನ್ನ ಯೋಷಿಯ ಬಳಿಯಲ್ಲಿ ಉದಯಿಸುವೆ ” ಎಂದನು.

ಆನ್‌ಲ್ ಬಾಳು

೧.

ಮಾಧುವೋಬ್ಜು ವಿದ್ಯಾರ್ಥಿ. ಬೆಂಗಳೂರಿನಲ್ಲಿ ಬಿ. ಎ. ತರಗತಿಯಲ್ಲಿ ಓದುತ್ತಿದ್ದ. ಜಾಣಾಜರ್ನೇಸೋಸುಗವೇ ಅವನು ವಿದ್ಯಾರ್ಥಿನ ಮಾಡ ಬೇಕಾಗಿತ್ತಲ್ಲದೆ ಉದರಂಭರಣಕ್ಕುಲ್ಲ. ಯಾಕಂದರೆ ಅವನ ತಂದೆ ಶಂಕರ ರಾಯರಿಗೆ ಶಿವಗಂಗೆಯು ಒಳ ಯಂಥಿಚ್ಚುವಾದ ಕುಷ್ಣ ಜಮಿನೂ, ಶ್ರೀರಂಗಪಟ್ಟಣದಲ್ಲಿ ನಾಲೆಯ ಕೆಳಗೆ ಗೂ ಎಕರೆ ತರಿಂ ಜಮಿನು ಇದ್ದಿತು. ಪಟ್ಟಣದ ಸಮಾಪದಲ್ಲಿಯೇ ಒಂದು ಸಣ್ಣ ತೆಂಗಿನ ತೋಟವೂ ಇದ್ದಿತು. ಶಂಕರರಾಯರು ಸಕಾರಿ ಪದವಿಯಲ್ಲಿ ಆಮ್ಲವಾದರಿಯ ವರ್ವಿಗೂ ಏರಿ, ಮಾಸಾಶನ ಪಡೆದು ಹೆಚ್ಚಿಯಲ್ಲೇ ಉಳಿದುಕೊಂಡಿದ್ದರು. ಮಿಂಬಾಕ್ಷಮ್ಮೆ ನವರು ಶಂಕರರಾಯರಿಗೆ ಅನುರೂಪಳಾದ ಪತ್ತಿ. ಆಕೆಯು ಬಹು ಉತ್ತಮ ಕುಳದಿಂದ ಬಂದವಳು. ಬಡತನದಲ್ಲಿದ್ದಾಗ ಕೊರಗಲಿಲ್ಲ, ಸಿರಿ ಬಂತೆಂದು ಹಿಗ್ಗಲಿಲ್ಲ. ಗಂಡನಿಗೆ ತೋರುತ್ತಿದ್ದ ಭಕ್ತಿಯು ಎಲ್ಲರನ್ನೂ ಮುಗ್ಧರನ್ನೂ ಗಿಸುತ್ತಿದ್ದಿತು. ಬಟ್ಟವಾದ ಮುಖ, ವಿಶಾಲವಾದ ಹಣೆ, ಎಳೆ ನೇಸಾದ ಮೂಗು, ಕಾಂತಮಯವಾದ ಕಂಗಳು, ಜತಿಗೆ ಅಡ್ಡವಾಗಿಟ್ಟಿದ್ದ ಹಣೆಯ ಕುಂಕುಮ, ವಿನಮ್ರತೆಯನ್ನು ತೋರುವ ಕೆಂಪಿನ ಬೆಂಡೋಲೆ, ಮಾದರಿಯ ಪುಟ್ಟವಜ್ಜುದ ಮೂಗು ಬಟ್ಟುಗಳನ್ನು ನೋಡಿದರೆ ಸಾಕ್ಷಾತ್ ಶಂಕರ ವಲ್ಲಭೆಯೇ ಎಂಬಂತಿದ್ದರು. ಎಂತಹ ಸ್ತ್ರೀನಿಂದಕನಾದರೂ ಆಕೆಯನ್ನು ಕಂಡೊಡನೆಯೇ ಭಕ್ತಿ ಪ್ರೇಮಗಳಿಂದ ತಲೆಬಾಗಿಸಿ. ಮನಸ್ಸಿನಲ್ಲಿಯೇ ನಮಸ್ಕರಿಸುತ್ತಿದ್ದನು. ಹಣ್ಣಿಗರಿಗೋ ಆಕೆಯನ್ನು ಕಂಡರೆ ಪರಮ ಭಕ್ತಿ ಮಕ್ಕಳು ಖಾಯಿಲೆ ಬಿದ್ದರ ಮಿಂಬಾಕ್ಷಮ್ಮೆನ ಹಸ್ತಸ್ವರ್ವಾಗಬೇಕು. ಮನೆಗೆ ಸೋಸೆ ಬಂದರೆ ಮಿಂಬಾಕ್ಷಮ್ಮೆ ಹಣೆಗೆ ಕುಂಕುಮವಿಡಬೇಕು. ಗೌಡಿ ತಿಗೆ ಹೊಸ ಬೆಳ್ಳಿಯ ಡಾಬು ಬಂದರೆ ಮಿಂಬಾಕ್ಷಮ್ಮೆ ಮೊದಲು ನೋಡಿ “ ಇಂಥಾನ್ನು ನೂರು ಹಾಕಿಕೊಂಡು ಚೆನ್ನಾಗಿ ಬಾಳು ನನ್ನ ತಾಯಿಂ ”, ಎಂದು ಅಶೀವರ್ವದಿಸಬೇಕು. ಹೀಗೆ ಹೆಚ್ಚಿಗರು ಭಾವಿಸುತ್ತಿದ್ದುದ್ದೇನೂ ಆಚ್ಚು

ರಿಯಲ್. ವಿನಾನಾಕ್ಷಮ್ಮನ ಹೃದಯವೆಂದರೆ ಅವು ತದ ಕಡಲಿನಂತೆ. ನೊಂದ ದವರ ಹೃದಯಕ್ಕೆ ಆಕೆಯ ಮಾತ್ರ, ಕೈತುಂಬಿನ ದಾನಗಳು ಅಮೃತ ಬಿಂದುಗಳು. ಯಾರಿಗೇನು ದುಃಖವಾದರೂ ವಿನಾನಾಕ್ಷಮ್ಮನ ಬಳಿಯೋಮ್ಮೆ ಹೇಳಿತೆಂದರೆ ದುಃಖವು ದೂರವಾಗುತ್ತಿದ್ದರು, ಹೃದಯವು ಜಗುರವಾಗ್ರಹಿತಿದ್ದರು. ಎಲ್ಲರ ದುಃಖಕ್ಕೂ ಶಾಂತಿಯನ್ನು ಸೀದುತ್ತಿದ್ದ ಆ ತಾಯಿಯು ತನ್ನ ದುಃಖವನ್ನು ಮಾತ್ರ ಯಾರೊಬ್ಬರಲ್ಲಿಯೂ ಹೇಳಿ ಅವರ ಮನವನ್ನು ನೋಯಿಸಬು.

ಶಂಕರರಾಯ, ವಿನಾನಾಕ್ಷಮ್ಮನವರ ಕಣ್ಣಿನಬೊಂಬಿಯೆಂದರೆ ಮಾಥು. ಮಕ್ಕಳಾಗಿ ಆಗಿ ಆಗಿ ಹೋಗಿ ವಿನಾನಾಕ್ಷಮ್ಮನ ಹೃದಯವು ಬೆಂದು ಹೋಗಿದ್ದರು. ಕರುಳು ಕರಗಿ ಕರಗಿ ಸೀರಾಗಿದ್ದಿತ್ತು. ಸತ್ತ ಮಕ್ಕಳನ್ನು ಹಿಡಿದೆತ್ತಿ ಕೊಂಡು ಮುದ್ದಾಡುತ್ತಾ “ಕಂಡಾ, ಈ ಪಾಪಿಯ ಹೊಟ್ಟಿಯಲ್ಲಿ ಹುಟ್ಟಿಬಾರದಿತ್ತೇ” ಎಂದನ್ನುತ್ತಾ ಕಂಬನಿಗರೆವಳು. ಹೀಗೆ ಜೀವನದಲ್ಲಿ ಎಷ್ಟು ಬಾರಿ ಎಡರುಗಳು ಬಂದರೂ ಒಮ್ಮೆಯೂ ತನ್ನ ಭಗವದ್ದಕ್ಕಿಯು ಅಚ್ಚಿಯಲವಕಾಶಕೊಡಬು. “ಇಂತು ನಿರಪರಾದಿ ಕಂದಗಳನ್ನು ಕೊಲ್ಲು ವವನು ದೇವರೇ” ಎಂಬ ಭಾವನೆಯು ಮನಸ್ಸಿಗೆ ತೋರಿದರೂ ಕೂಡಲೇ ಯದನ್ನು ತೊಡಿದುಹಾಕಿ “ಜನ್ಮ ಕೊಟ್ಟವನವನು ನಮ್ಮ ಹಿತಾಹಿತಗಳನ್ನು ಬಲ್ಲನು” ಎಂದು ಸಮಾಧಾನವಡಿಸಿಕೊಳ್ಳುತ್ತಿದ್ದಳು. ಪತಿಯೋ ಮೈಮೈ ಅಧಿಕಾರ ದರ್ಶಾದಿಂದ ಬಡ ನೌಕರಿಗೆ ಜಲ್ಲಾನೇ, ಕೆಲಸದಿಂದ ತೆಗೆದು ಹಾಕುವುದು ಇಂತಹ ತಿಕ್ಕೆಗಳನ್ನು ವಿಧಿಸಿದರೆ ನೌಕರು ನೆಮ್ಮೆದಿಗೆ ಬರುವ ವರ್ಗಗೂ ಬೆಂಕಿಗೆ ಬಿದ್ದ ಪತಂಗದಂತೆ ಅನುಭವಿಸುತ್ತಿದ್ದು ಇತರರ ಸುಖದುಃಖಗಳ್ಲಿ ವಿಳಿನ ಹೊಂದಿ ತನ್ನ ಸುಖದುಃಖಗಳನ್ನು ಸಂಪೂರ್ಣವಾಗಿ ವರೆಯುತ್ತಿದ್ದಾರೆ. ಸಿತಾ ಸಾವಿತ್ರಿಯರ ಹಾಡುಗಳನ್ನು ಹೇಳುತ್ತ ಹೇಳುತ್ತ ಕಂಬನಿಗರೆಯುತ್ತಾ “ದೇವರೇ, ನನಗಾಭಾಗ್ಯ ಬರಬಾರದೇ” ಎಂದಂದುಕೊಳ್ಳುವಳು.

ವಾಧುವಿನಿಂದ ಕಾಗದ ಬರುವುದು ಬಂದು ದಿನ ತಡವಾದರೆ ಸಾಕು. ಅಂದು ಆಕೆಗೆ ಸಂಪೂರ್ಣ ಉಪವಾಸ ಹಾಗೂ ಜಾಗರಣ. ರಾತ್ರಿಯೆಲ್ಲಾ

ಸ್ತುರಣೆ, ಪ್ರಾಥಮಿಕೆ, ಮಾಡುವನ್ನು ವೈ ದಡವುತ್ತ ದಡವುತ್ತ ಒಮ್ಮೊ ಮೇ “ಮಾಧೂ ನಿ? ನು ಅವರ ಹಂಗೆ ಆಗಬೇಕು, ನೋಡು—ಅವರ ಶಾಂತಿ ಸಿಧಾನ, ಜನಗಳಲ್ಲಿ ವಿಶ್ವಾಸ, ಪ್ರಸ್ತುತಿಯರ ವಿಚಾರದಲ್ಲಿರುವ ಗೌರವ ಭಾವಗಳು ನಿನ್ನಲ್ಲಿರುವ ವರ್ಧಿಸಬೇಕು. ನಿನಗೆ ತಾಯಿಯಂದರೆ ನಾನೋ ಬ್ಯಳಿ ಅಭಿ—ಈ ಪ್ರಪಂಚದ ಸ್ತೀಯರಲ್ಲಾ ನಿನ್ನ ತಾಯಂದಿರೇ ನೋ .. ಎಂದನ್ನು ವಳು. ಶಂಕರರಾಯರು ಹೆಂಡತಿಗೇ ನಾದರೂ ಸೀರೆ ಕುಪ್ಪಸು, ಒಡವೆವಸ್ತುಗಳ ವಿಚಾರವಾಗಿ ಉಪಚಾರ ಮಾಡಿದರೆ “ನನಗೇಕೆ ಕೇಳಿ ನಾಳಿ ಮಾಧೂ ಹೆಂಡತಿಗೆ ಎಲ್ಲಾ ಆಗಲಿ-ಕಣ್ಣಾ ತುಂಬ ನೋಡಿ ಸಂತೋಷ ಪಡುತ್ತೀನೆ, ಆ ನನ್ನ ಗೃಹಲಕ್ಷ್ಮೀನ” ಎಂದು ವಿನಯದಿಂದ ನಿರಾಕರಿಸಿ ಬಿಡುವಳು.

ಮಾಡುವೂ ತಾಯಿ ತಂದೆಗಳಿಗೆ ತಕ್ಕುಮಗ. ಒಮ್ಮೊಯಾದರೂ ಅವರ ಇಚ್ಛಿಗೆ ವಿರೋದವಾಗಿ ನಡೆಯಿಲು. ವಿನೋದಕ್ಕಾಗಿ ಕೂಡ ದುಷ್ಟಾತ್ಮಕಗಳಿಗೆ ಕೈಹಾಕಣು. ಸಿಗರೇಟ್ ಸೇದಲು ಯಾರಾದರೂ ಗೆಳೆಯರು ಒತ್ತಾಯ ಪಡಿಸಿ, ಹಳೆಯಕಾಲದ ಗೊಡ್ಡೆ ಎಂದು ಪರಿಹಾಸ್ಯ ಮಾಡಿದರೂ ಕಾಡ “ತಾಯಿಯೇ ನಂದ್ಯಾಕೊಳ್ಳುವಳು. ನಾನು ಸಿಗರೇಟ್ ಸೇದಿದರೆ” ಎಂದು ನೇನೆಡು ಆದದ್ವಾಗಿಯೇಂದು ಒಲ್ಲೆ ನಿನ್ನವನು. ಅನೇಕ ವಿಚಾರಗಳಲ್ಲಿ ತಂಡಿಗಿಂತಲೂ ತಾಯಿಯನ್ನೇ ಮಾಡುವು ಹೆಚ್ಚು ಹೋಲುತ್ತಿದ್ದನು. ತಂದೆಯು “ಅಸಿಸ್ಟೆಂಟ್ ಕಮೀಷನರ್” ಆದರ್ಥಕ್ಕಿಂತಲೂ ತಾಯಿಯ “ಬಡವರ ಬಂಧು” ಆದರ್ಥವೇ ಅವನ ಮನಸ್ಸಿಗೆ ಹೆಚ್ಚು ಒಪ್ಪುತ್ತಿದ್ದಿತು.

ಮಾಡುವು ಬೆಂಗಳಾರು ಸೇರಿ ಸುಮಾರು ಎರಡು ವರ್ಷಗಳ ಮೇಲಾಗಿದ್ದಿತು. ಬಸವನಗುಡಿಯಲ್ಲಿನ ಒಂದು ಬಂಗಲೆಯ ಉಪಮನೆ (Out-House)ಯು ಒಂದು ಕೋಣೆಯಲ್ಲಿ ವಾಸಿಸುತ್ತಿದ್ದನು. ವ್ಯಾಸಂಗಕ್ಕನ ಕೂಲವಾಗಿ ಪ್ರದೇಶವು ಆವರಣ ಗೋಡೆಯಿಂದಲೂ, ಮುದ್ದಾದ ಉಪವನದಿಂದೀಂ ಅಲಂಕೃತವಾಗಿದ್ದ ದರಿಂದ, ಹೊಟೆಲಿನ ಗಡಿಬಿಡಿಯ ವಾಸಕ್ಕಿಂತಲೂ ಇದೇ ಉತ್ತಮವೆಂದಿದ್ದಿನು. ಬಂಗಲೆಯು ಯಾರೋ ದೊಡ್ಡ ಮನುಷ್ಯಿಗೆ ಬಾಡಿಗೆಗೆ ಕೂಡಲ್ಪಟ್ಟಿದ್ದಿತು. ಸೇವಕರೂ, ನೋಟಾರು ಈ ಆಡಂಬರಗಳನ್ನು ಮಾತ್ರ ಕಂಡಿದ್ದನೇ ವಿನಾ ‘ಆ ದೊಡ್ಡ ಮನುಷ್ಯರು

ಯಾರು ಎಂದು ವಿಚಾರಿಸುವ ಗೋಚಿಗೆ ವಾಧುವು ಎಂದೂ ಹೋಗಿರಲಿಲ್ಲ. ಇದು ವಾಧುವಿನ ಸ್ವೇಹಿತರಿಗೆ ಬಹುನಗೆಯನ್ನು ಉಂಟುವಾಡಿದ್ದಿತು. ಇತರರ ನಡೆನ್ನಾಡಿ ನಿಂತಿಗಳಿಗೆ ವ್ಯಧಾಮನಗೊಡುವುದೂ, ಅವರ ಒಗ್ಗೆ ವ್ಯಧರ್ ಟೀಕೆವಾಡಿ ಕಲಹವಾಪುವುದೂ ವಾಧುವಿಗೆ ಸೀರದ ವಿಷಯಗಳು. ಹೀಗಾಗಿ ವಾಧುವಿನ ಬಳಿ ರೆಚ್ಚು ವಾಂದಿ ಸುಳಿಯುತ್ತಲೇ ಇರಲಿಲ್ಲ. ಆದ ರವನ ಅದ್ವಷ್ಟ. ಇದ್ದ ಒಬ್ಬಿಬ್ಬಿರು ಸ್ವೇಹಿತರು ಚಿನ್ನದಂತಹವರು-ಸ್ವಾಣಕ್ಕೆ ಪ್ರಾಣ ಕೊಡಲು ಹಿಂಜರಿಯವರು.

೭.

ಒಂದು ಕೃಷ್ಣಪನ್ನದ ರಾತ್ರಿ. ಕತ್ತಲೆಯಾ ಎಲ್ಲೆಲ್ಲಿಯಾ ಆವರಿಸಿದ್ದಿತು. ಅಲ್ಲಿ ಈಲ್ಲಿ ವಿನುಗುತ್ತಿದ್ದ ವಿದ್ಯುದ್ದಿಪಗಳು ತಮ್ಮ ಶಕ್ತಿಹೀನತೆಯನ್ನು ಕಂಡು ನಾಚುತ್ತಿದ್ದವು. ಎಲ್ಲೆಲ್ಲಿಯಾ ನೀರವ. ಶ್ರೀವಿಕೆಂಟಗಳೂ ಕೂಡ ಆ ಗಾಢ ಕತ್ತಲೆಗೆ ಬೆದರಿ ಗಟ್ಟಿಯಾಗಿ ಚಿಲಿಸಿಲಿ. ನಾವವಾಡದೆ ಒಳಗೊಳಗೆ ಪಿಸುಗುಟ್ಟಿಕೊಳ್ಳುತ್ತಿದ್ದವು. ಒಂದೊಂದು ಸಲ ನಾಯಿಯೊಂದು ಭಯಂಕರ ವಾಗಿ ಬೀರಿಕೊಳ್ಳುತ್ತಿದ್ದಿತು. ಆಕಾಶದಲ್ಲಿನ ನಕ್ಷತ್ರಗಳು ಕೂಡ ಆ ಗಾಢ ತೆಗೆ ಬೆದರಿ ವಿಷ್ಣೀಣಿಕೆಯಲ್ಲಿ ಕಣ್ಣಾತೆಯಿರುವುದು ಮುಚ್ಚಿತ್ತಿದ್ದವು. ಮೇಲ್ಲಿ ಮೇಲ್ಲಿನೆ ವೆಳಿಯ ಹನಿಗಳು. ತಣ್ಣಿನೆಯಾಗಳಿ ಇವೆಲ್ಲವೂ ಕತ್ತಲೆಯ ಆದಿ ಪತ್ಯಕ್ಕೆ ತಕ್ಕ ಘನತೆಯನ್ನು ಕೊಟ್ಟಿನ್ನದ್ದವು.

ಆ ರಾತ್ರಿ ವಾಧುವು ಮಹಾದೀಪ್ಯಾರ ದಿವ್ಯಗ್ರಂಥವಾದ ಕೊರಾನಿನ ಭಾಷಾಂತರವನ್ನು ಓದುತ್ತಾ “ಸ್ವರ್ಗವು ಸ್ತ್ರೀಯರ ಪದತಲದಲ್ಲಿದೆ” ಎಂಬ ಹಂತೀಯನ್ನು ಕಂಡು ಅದನ್ನೇ ಚಿಂತಿಸುತ್ತೆ ಬಹುಕಾಲ ಕುಳಿತಿದ್ದನು. ಹೈಯ್ಯಹೈಲಿನ ಪ್ರಜ್ಞೆಯೇ ಮರೆತು ಹೋಗಿದಿತು. ಹೀಗೆ ಪ್ರಾಯ ಹೊತ್ತು ಕುಳಿತಿದ್ದನೋ ಗೋತ್ತಿಲ್ಲ; ಸುಮಾರು ಒಂದು ಘಂಟೆಯ ವೇಳೆಗೆ ಗಡಿಯಾ ರವ ಎಚ್ಚರಗಂಟೆ(Alarm) ಬಡಿಮಕೊಳ್ಳಲು ಕುಳಿತಿದ್ದನನು ಭೂತಿಯಿಂದೆದ್ದು ಗಂಟೆಯನ್ನು ನಿಶ್ಚಯಿಸಿ ಹೊರಬಂದು ಸ್ವಲ್ಪಿ ಹೊತ್ತು ಆತ್ಮತ ಮೇಲ್ಲಿನೆ ತಿರುಗಾಡಿದನು. ಇದ್ವಕ್ಕಿಗೆ ಒಂಗಳೆಯ, ಬಾಗಿಲು ತೆರೆಯು ಲ್ಪಟ್ಟು ಇಬ್ಬರು ಹೊರಗೆ ಬಂದರು. ಅವರಲ್ಲಿಯೊಬ್ಬನು ಪುರುಷನೆಂದು ಇಂಜವಾಯಿತು. ಆವನು ಬಂಗಲೆಯೊಂದು ಕಡೆ, ಯಾರನ್ನೈ ಹುಡುಕು

ವಂತೆ ಹೊಡುಕಿ, ಮತ್ತೊಂದು ವೃಕ್ಷ, (ಸ್ತ್ರೀಯ) ಅಂತೆ ಕಂಡು ಬಂದಿತು.) ಇದ್ದೆಡಿಗೆ ಹೋಗಿ ಏನನ್ನೊ ಮೆಲ್ಲಿಗೆ ಪಿಸುಗುಟ್ಟಿದನು. ಸ್ತ್ರೀ ವೃಕ್ಷ ಯು ಹೊರಬಂದು, ಹಾಗೆಯೇ ಸ್ವಲ್ಪಹೊತ್ತು ಹುಡುಕಿ ಪುರುಷನಿದ್ದೆಡಿಗೆ ಹೋಗಿ ಏನನ್ನೊ ಪಿಸುಗುಟ್ಟಿತು. ಇಬ್ಬರೂ ಒಳಗೆ ನೋಡರು. ಬಾಗಿಲು ಹಾಕ ಲ್ಪಟ್ಟಿತು. ಮಾಧವನಿಗೆ ಎದೆಯು ರುಳ್ಳೆಂದಿತು. ಸಂಶಯವು ಮನದಲ್ಲಿ ಉಂಟಿತು. ಮುಂದೇ ನಾಗುತ್ತದೆಂಬುದನ್ನು ನೋಡಲು ಸಮಾಪದಲ್ಲಿದ್ದ ಮರವನ್ನೊರ್ಗಿ ನಿಂತನು. ಸ್ವಲ್ಪಕಾಲಾನಂತರ ಪುನಃ ಬಾಗಿಲು ತೆರೆಯು ಲ್ಪಟ್ಟ ಸ್ತ್ರೀವೃಕ್ಷ ಯೋಂದೇ ಹೊರಬಿದ್ದಿತು. ಅದೇ ಬಾಗಿಲು ಹಾಕಿಕೊಂಡು ಅವಸರವಸರದಿಂದ ಹೊರಬಾಗಿಲಿನ ಸುತ್ತುಲೂ ನೋಡಲಾರಂಭಿಸಿತು. ಪುನಃ ಮನೆಯ ಬಳಗೆ ಹೋಯಿತು. ಆಂತೂ, ಚರ್ಚೆಯಿಂದ ವೃಕ್ಷ ಯು ಮನಸ್ಸು ಯಾವದೋ ಕಾರಣಕ್ಕೆ ತಳಮಳ ಗೊಳ್ಳುತ್ತಿದ್ದಿಂದು ಮಾಧವನಿಗೆ ಭಾಸವಾಯಿತು “ವಿಚಾರಿಸಿ ನೋಡುವ” ಎಂಬ ಕುತೂಹಲ ಹೊಂದು ಕಡೆ “ ಯಾರೋ, ಏನೋ, ಮನೆಯ ಹೆಂಗಸೇ ಆಗಿರಬಹುದು ” ಎಂಬ ಸಂದೇಹ ಹೊಮ್ಮೆ ಕಡೆ “ಮನೆಯ ಹೆಂಗಸಾದರೆ ಈ ವಿಶರಿತ ವರ್ತನವೇಕೆ. ಈ ಅವೇಳೆಯಲ್ಲಿ ಯಾರಿಗೆ ಕಾಯುವುದು ” ಎಂಬ ಸಂಶಯ ಮತ್ತೊಂದುಕಡೆ ಹೀಗೆ ತನ್ನೊಳಗೇ ಅಳಿದು ಸುರಿಯಲಾರಂಭಿಸಿದನು. ಎಷ್ಟು ಹೊತ್ತುದರೂ ಬಗೆಹರಿಯಲಿಲ್ಲ. ಧೈರ್ಯವನಾಡಿ “ವಿಚಾರಿಸಿದೇ ಬಿಡುವ ” ಎಂದು ಮುಂದುವರಿದನು. ಮನಸ್ಸು ಹಿಂದೆಗೆಯಿತು. ಯಾವಳೋ “ ವೇಳ್ಳಿಯಾರಬಹುದು. ನಾನು ತುಂಬ, ಇದು ಅವೇಳೆ. ನನಗೇ ತಕ್ಕೆ ಚಿಂತೆ ” ಎಂದು ತನ್ನ ಕಿರುಮನೆಯ ಕಡೆಗೆ ಹೆಚ್ಚೆಯಿಟ್ಟಿನು. ಪುನಃ ಮನಸ್ಸು “ಹೆಂಗಸೊಳ್ಳಬ್ಬಳು, ಇಮ ಅವೇಳೆ ” ಎಂದು ಎಚ್ಚರಿಸಿತು. ನಿಂತಲ್ಲಿಯೇ ನಿಂತನು. ಏನು ವಾಡಲಿಕ್ಕೂ ತೋಚದೆ ಹೋಯಿತು. ತಕ್ಕಣವೇ ಆ ನೀರವತೆಯಲ್ಲಿ ತಾಯಿಯ ಜ್ವಾಲ್ಳಾಪಕಬಂದಿತು. “ಮನಸೊಂದು ಚೆನ್ನಾಗಿದ್ದರೆ, ಯಾವ ಕೆಲಸಕ್ಕೂ ಹೆವರಬೇಡ ಮಾಧ್ವಾ ” ಎಂದಾಕೆ ಅಂದಂಥಾ ಮಾತುಗಳು ಈಗ ಹೇಳದಹಾಗಾಯಿತು. ಮಾಧುವಿನಲ್ಲಿ ಹೊಸ ಶಕ್ತಿ ಹುಟ್ಟಿತು. ಆಗಂತುಕಳಿದ್ಲಿಗೆ ಹೋಗಿ ನಿಂತ. ಆಕೆಯು ಭಯಗ್ರಹಣಾಗಿ “ ಯಾಕೆ ಇಷ್ಟು ಹೊತ್ತು ” ಎಂದಳು.

“ನನ್ನನ್ನ ಯಾರೆಂದು ಭಾವಿಸಿದೆ ತಾಯಿ.”

ಆಗಂತುಕಳು ಬೆದರಿದಳು. ಕಣ್ಣಗಳಲ್ಲಿ ನೀರು ತುಂಬಿತು. ನಿರುತ್ತ. ರಳಾದಳು.

“ನೀನು ಯಾಡು ತಾಯಿ— ಈ ಹೊತ್ತಿನಲ್ಲಿ ಒಳಗಿನಿಂದ ಹೊರಗೇ ಕೆಂದೆ— ಯಾರಿಗಾಗಿ ಕಾಯುತ್ತಿರುವೆ ?”

ಆಗಂತುಕಳು ಮಾತನಾಡಲೇ ಇಲ್ಲ. ಮಾಧುವಿನ ಸಂಶಯ ಹೆಚ್ಚುತ್ತು

“ಹಾಗಾದರ ಬಾಗಲು ತೆಗೆಯಿಸಲೇ, ಹನಿಯು ಹೆಚ್ಚುತ್ತಿದೆ. ನೀನಿನ್ನು ಚಿಕ್ಕವಳಿಂದು ತೋರುತ್ತದೆ— ಇಲ್ಲಿ ನಿಂತಿರುವುದು ಸರಿಯಲ್ಲ.”
ಆಗಂತುಕಳಿಗೆ ಜ್ಞಾನೋದಯವಾಯಿತು

“ಚೇಡಿ ಬಾಗಿಲು ತೆಗೆಯಿಸಬೇಡಿ-ನಾನು.....”

“ಹೇಳು ತಾಯಿ ಭಯವಡಬೇಡ-ನಾನು, ಯಾರೆಂದು ಅರಿಯುವಿ. ನೀನು ಯಾರೇ ಆಗು ನಿನ್ನಲ್ಲಿ ಗೌರವ ಭಕ್ತಿ ನನಗುಂಟು. ಹೇಳು ನಿಭಿರ್ತಿಯಿಂದ ಹೇಳು.”

“ಹಾಗಾದರ ನಿರಿರಾವದಲ್ಲೀ”

“ಇಲ್ಲಿಯೇ ಉಪನ್ಯಾಸೆಯ ಬಂದು ಕೋಣೆಯಲ್ಲಿ.”

“ನಡೆಯಿರಿ— ಅಲ್ಲಿಗೇ ಬರುವೆ”

ಇಬ್ಬರೂ ಕೋಣೆಗೆ ಬಂದರು. ಆಗಂತುಕಳು ಕೋಣೆಯ ಭವ್ಯವಾತಾ ವರಣವನ್ನು ನೋಡಿ ಚಿಕಿತ್ಖಾದಳು. ಮಾಧುವು ಆಗಂತುಕಳನ್ನು ನೋಡಿ ಚಮಕಿತನಾದನು. ಸುಂದರವಾದ ವದನ, ರಮ್ಯವಾದ ಕಾಂತಿ, ಮಲ್ಲಿಗೆ ಯಂತಹ ದಂತ ಶ್ರೀಣಿ, ತಾರುಬಿಗೆ ಮುಡಿಸಿದ ಹೂವಿನಂತಿದ್ದ ತುಟಿಗಳು. ಸೌಂದರ್ಯವನ್ನು ಹೊರ ಚಲ್ಲಿತ್ತಿದ್ದ ಕೆರಿವಯಸ್ಸು— ಇ-ಇಂಕ್ಕೆ ವಿಾರಿರ ಲಾರದು. ಆ ಸೌಂದರ್ಯ ಸುಧಿಯನ್ನು ಸವಿಯುತ್ತ ಮಾಧವನಿಗೆ “ಭಿ !” ಎಂದೆನಿಸಿತು. “ಯಾವ ಮನೆಯ ಮಂಗಳ ಮೂರುತಿಯೋ ಇದು. ಯಾವ ಭಾಗ್ಯವಂತನ ಹೃದಯ ಕಮಲವೋ ಇದು. ನಾನೆಂತಹ ನೀಂಚ, ನನ್ನದ ಲ್ಲಿದ ವಸ್ತುವನ್ನು ಭೋಗಿಸುತ್ತಿರುವೆನು” ಎಂದಂದುಕೊಂಡು ದೃಷ್ಟಿಯನ್ನು ವದವದಿಂದ ಪಾದಕ್ಕಳಿಸಿದನು. ಅಲ್ಲಿಯೂ ಅದೇ ಸೌಂದರ್ಯ— ಅದೇ ಕಾಂತಿ “ಜಗತ್ತಿನ ಜೀವ ಜೀವಾಳವೇ ನಾರಿಯರ ಚರಣತಲದ

◀ ಗೂಗು

ಫ್ಲಿದೆ” ಎಂದಂದ ಮಹಾ ಪುರುಷನ ವಚನವು ಜ್ಯಾಪಕಕ್ಕೆ ಬಂದಿತು. ಆ ಬೆಳ್ಳಿಯ ಕಾಲಂದುಗೆಯನ್ನು ಕಂಡು ತನ್ನ ತಾಯಿಯನ್ನು ನೇನೆಡನು ‘ಅಮ್ಮಾ, ಇದು ನನ್ನ ವಿಷಮ ಸಮಯ. ಸೈದ್ಯವನ್ನು ಪವಿತ್ರವಾಗಿ ರಿಸು’ ಎಂದು ದೈನ್ಯದಿಂದ ಬೇಡಿಕೊಂಡನು. ನೀರವತೆಯು ವಿವಿಧ ಭಾವನೆಗಳಿಗೆ ಜನ್ಮ ಕೊಡುಪಡೆಂಬುದನ್ನು ನುಭವಿಸಿ.

“ಅಮ್ಮಾ, ನೀನಾರು. ಏನೇಇರಲಿ ನಿಸ್ಟಂಕೋಚವಾಗಿ ಹೇಳು. ನಿನ್ನ ಹಿತಚಿಂತಕರಲ್ಲಿ ನಾನೂ ಒಬ್ಬನೆಂದು ಭಾವಿಸಿಕೊಂಡು.”

“ನಾನು-ಯಾರೆಂದು ಹೇಳಲಿ-ಯಾತಕ್ಕೆ ಬಂದೆನೆಂದು ಹೇಳಲಿ”— ಗಂಟು ಲಬ್ಧಿ ಬಂದಿತು-ಕಣ್ಣಿಗಳಲ್ಲಿ ನೀರು ತುಂಬಿಬಂದಿತು

“ದುಃಖವೇತಕ್ಕೆ ? ನಿನಗಾದ ಅನ್ಯಾಯವೇನು-ಹೇಳಲಿಜ್ಞಿಯಿಲ್ಲವೋ ? ಬೇಡ—ಆವರೆ ದುಃಖಿಸಬೇಡ — ಇರುವ ಸ್ಥಳಹೇಳು ಕರೆದೊಯ್ದು ಬಿಟ್ಟು ಬರುವೇನು.”

ಮಾಧವನ ದೈನ್ಯತೆಯಾ ಕರುಣಾದ್ರತೆಯಾ, ಅವನ ಶಿರುಮನೆಯಲ್ಲಿದ್ದ ಭವ್ಯಭಾಸ್ತಾದ್ವೀಪಕ ಚಿತ್ರಗಳಾ ಆಗಂತುಕಳ ಮನಸ್ಸಿನ ಭಾವವನ್ನು ಬದಲಾಯಿಸಿದುವು.

“ನನ್ನ ಹೆಸರು ಕಮಲಾ, ನಾನಿರುವುದು ಪಕ್ಕದ ಬೀದಿಯಲ್ಲ.”

“ಹಾಗಾದರೆ ಇಲ್ಲಿ ಈ ವೇಳಿಗೆ ಬರಲು ಕಾರಣ...”

“ಕಾರಣ, ಪತಿಸೇವೆ....”

“ನಿನ್ನ ಪತಿಯು ಇಲ್ಲಿರುವನೇ-ಅವೇಳಿಯಲ್ಲೇಕೆ ಹೊರಬಂದೆ ?”

“ಅಯ್ಯೋ ! ಹೇಳಲಾರೆ ಹೇಳದಿರಲಾರೆ-ನೀವೇ ಅರಿಯಲಾರಿಂಥಾ !”

“ಇಲ್ಲ ತಾಯಿ, ನಾನು ಕೇವಲ ವಿದ್ಯಾರ್ಥಿ. ಏನನ್ನೂಕಾಣ. ಎಲ್ಲವನ್ನೂ ನೀನೇ ತಿಳಿಸು. ನಿನ್ನ ಪತಿಯಾರು ?”

“ಆವರೊಳ್ಳಿರು. ಒಂದು ಕಳ್ಳೀರಿಯ ಗುಮಾಸ್ತರು.....”

“ಹಾಗಾದರೆ-ನೀನಿಲ್ಲಿಗೆ ಬಂದುದು ?”

“ಆವರಿಗೆ...ಸಂಬಳ...ಹೆಚ್ಚಿಗೆ ಗಲೆಂನುಗ್ರೇಡುಬರಲೆಂದು !!”

ಮಾಧವನ ಕಣ್ಣಿಗಳಿಂದ ಧಾರೆಧಾರೆಯಾಗಿ ದುಃಖಶ್ರಾಗಳು ದುರಿದವು. ಮೇಜನ ಮೇಲಿದ್ದ ಲೋಟಿದ ನೀರನ್ನು ಬಂದೇ ಬಾರಿಗೆ ಕುಡಿ

ದನು. ಮುಖದ ನೇಲೆ ಹರಿಯುತ್ತಿದ್ದ ಬೆವರು! ನೀರನ್ನು ಒರಸಿಕೊಂಡನು. ದೇಹಾದ್ಯಂತವೂ ಉರಿಯಂದ ಕಾವೆದ್ದಂತಾಯಿತು. ರಟ್ಟೊಂದರಿಂದ ಬೀಸಿ ಕೊಂಡು, ಪುನಃ ನೀರು ಕುಡಿದನು. ಪ್ರಯತ್ನ ಪೂರ್ವಕವಾಗಿ ಕಣ್ಣೀರು ಕಾಲುವೆಗೆ ಅಣಿಕಟ್ಟಿನ್ನು ಹಾಕಲೆತ್ತಿಸಿದನು, ಸಾಧ್ಯವಾಗಲಿಲ್ಲ. “ಹೆಂಗಸಿ ನೆದುರಿಗೆ ಅಳುವುದೇ” ಎಂದಂದುಕೊಂಡು ತನ್ನನ್ನೇ ತಾನು ನಿಂದಿಸಿ ಕೊಟ್ಟುವನು— ಎಲ್ಲವೂ ನಿರಘರ್ಕ. “ ಯಾರಿಗಾಗಿಯೋ ನಾನೇತಕ್ಕ ಚಿಂತಿಸಬೇಕು. ನನಗಾದ ನಷ್ಟವೇನು” ಎಂದು ಅಪ್ಪುವ್ಯಸ್ತವಾದ ಹೃದಯಕ್ಕೆ ಉಪದೇಶಿಸಲು ತ್ವರೆಗೊಂಡನು “ಧಿಕ್” ಎಂದಿತದು. ಹೇಗೋಂ ಧೈಯರೂ ಮಾಡಿ.

“ ಚಿಂತಿಯಿಲ್ಲವರ್ತು— ಕಮಲಾ— ತಂಗೀ— ”

ಮುಂದೆ ಏನೋ ಹೇಳಬೇಕೆಂದಿದ್ದ ಗಂಟುಕಟ್ಟಿ ಬಂದು ಮಾತೇ ನಿಂತು ಹೋಯಿತು.

ಕಮಲೆಯೂ ಕಂಬನಿಗರೆಯುತ್ತಲೇ ಇದ್ದಳು. “ತಂಗೀ” ಎಂದೊಡನೆಯೇ ರೋಮಾಂಚನೆಯನ್ನು ಪಡೆದು ಎದ್ದು ನಿಂತಳು ಮಾಧುವಿನ ಕೈಗೂಡಿದು.

“ ಅಣ್ಣಾ— ನೀನು ಯಾವ ಜನ್ಮದ ಬಂಧು ” ಎಂದಳ್ಳ.

“ ಕಮಲಾ, ಇದು ಹೊತ್ತಲ್ಲ— ಮತ್ತೆ ಯಾವಾಗಲಾದರೂ ಸಿಕ್ಕುವಿಯಾ— ಎಲ್ಲವನ್ನೂ ಮಾತನಾಡುವ. ”

“ ಆಗಲಿ, ನಾಳೆಯ ಮಧ್ಯಾಹ್ನ— ನಮ್ಮ ಮನೆಗೆ..... ”

“ ನಮ್ಮ ಮನೆಗೆ— ” ಬಾರಿ ಬಾರಿಗೆ ತಾನೇ ಉಚ್ಚರಿಸಿಕೊಂಡನು ‘ನಮ್ಮ’ ಆಹಾ! “ನಮ್ಮ..... ”

ಕಮಲೆಯೆದ್ದಳು, ಮಾಧುವೂ ಎಷ್ಟನು. ಕೋಣೆಯು ದಿಂಪವನ್ನಾರಿಸಿ ಅವಳೊಂದಿಗೆ ಹೊರಟಿನು. ಪಕ್ಕದ ಬೀದಿಯು ಬಂದು ಮನೆಗೆ ಬರುವ ವರಿಗೂ ಯಾರೂ ಮಾತನಾಡಲಿಲ್ಲ. ಕಮಲೆಯು ಕುಪ್ಪಸದ ಕಸೆಯಿಂದ ಬೀಗದಕ್ಕೆಯೊಂದನ್ನು ತೆಗೆದಳು.

“ ನಿಮ್ಮ ವಿಳಾಸವೇನು? ”

“ ಮಾಧವ— ಸೂರ್ಯಾಶ್ರಮ. ಬಸವನಗುಡಿ.”

“ ನಾಳೆ ಬರುವಿರಾ ? ”

“ ಬಾರೆಂದರೆ ಬರುವೆನು. ”

“ ದಯವಾಡಿ ಬಸ್ತಿ. ”

“ ಇನ್ನು ಸಾನು ಹೊರಡಲೇ. ”

“ ಹೊರಡುವಿರಾ... ”

“ ಹೊರಡಲೇ ಚೇಕು—ನಾಳೆ ಬರುವೆನು. ”

“ ಜಿತ್ತು ” ಎಂದಳು.

ವಾಧುವು ಹೊರಟಿನು. ದುಃಖಪರಿಸ್ಥಿತಿಯಿಂದ ದೇಹವು ಬಹು ಭಾರವಾಗಿತ್ತು. ಕಾಲೆಳಿದುಕೊಂಡು ಮನೆಗೆ ಬಂದು ಸೇರಿದನು. ಮಾರು ಘಂಟೆ ಹೊಡೆಯಿತು ಪ್ರಪಂಚದಲ್ಲಿ ಏನಾದರೇನು ಕಾಲನೇನೋ ತನ್ನ ಕೆಲಸವನ್ನು ತಾನು ಕ್ರಮವಾಗಿ ವಾಡುತ್ತೇಲೇ ಇರುತ್ತಾನೆ ಎಂದಂದು ಕೊಳ್ಳುತ್ತಾ ಹೋಗಿ ಮಲಗಿಕೊಂಡನು.

ಎನ್ನು ಹೊತ್ತಾದರೂ ನಿದ್ರೆಯೇ ಬಾರದು. ಚಿಂತೆಯನ್ನು ಮನಸ್ಸಿನಿಂದ ಹೊರದೂಡಬೇಕೆಂದೆತ್ತಿಸಿದನು. ಸಾಧ್ಯವಾಗಲಿಲ್ಲ. ಎದ್ದು ಕುಳಿತು “ ಭಗವದ್ವೀತೀ ” ಯನ್ನು ತೆರೆದು ಓದಲಾರಂಭಿಸಿದನು. ಅಕ್ಷರಗಳ ಪರನ ವಾಯಿತೇ ವಿನಾ ಮನಸ್ಸಿಗೊಂದೂ ಹತ್ತಿಲಿಲ್ಲ. ಸ್ವಲ್ಪ ಹೊತ್ತಿಗೆ ಮುಂಜಿ ನಡೆದಿದ್ದ ದೃಶ್ಯವೇ ಪುನಃ ಪುನಃ ಎದುರಿಗೆ ಬಂದು ನಿಲ್ಲುತ್ತಿದ್ದಿತು. ಗೀತೆ ಯನ್ನು ಬಿಸುಡಿ, ಎದ್ದು ತಾಯಿಯ ಭಾವಚಿತ್ರವನ್ನು ದಿಟ್ಟಿಸಿ ನೋಡಿದನು. ಆ ಮುಗುಳ್ಳಿಗೇ!! ಶಾಂತಿಯ ಪವಿತ್ರಗಾಳಿಯು ಬೇಸಿತು. ಪಟವ ಸ್ನೇತ್ತಿ ಹಿಡಿದು, ಅಪ್ಪಿ ಚುಂಬಿಸಿದನು. “ ಅಮ್ಮಾ, ನೀನೆಲ್ಲಿರುವೆ—ಚೇಗ ಬಾ—ನನಗೊಂದು ಜೋಗುಳ ಹೇಳು ” ಎಂದನ್ನು ತ್ವಾ ಮಲಗಿದನು. ಸುಖವಾದ ನಿದ್ರೆ ಹತ್ತಿತು.

ಇ

ಕಮಲೆಯ ಮುಖದಲ್ಲಂದು ಕಳೆಯಿರಲಿಲ್ಲ. ಆ ಗುಂಗುರು ಮುಂಗುರಳನ್ನು ಸರಿವಾಡಿಕೊಳ್ಳುತ್ತಾ ಓರನೊಂಟಿದ ಬಿನಾತ್ವಾಣದಿಂದ “ ಜೆನಾತ್ವಾಗಿ ದ್ವಿರಾ ” ಎನ್ನುವ ಹಸನ್ನು ಖವಿದ್ದಿಲ್ಲ. ಬಾಯಿತುಂಬ ಎಲೆಡಿಕೆಯನ್ನು ಸವಿದು ಅಮೃತಬಿಂದುವಿನಂತೆ ಅಧರದಂಚಿನಲ್ಲಿ ಹರಿಯುತ್ತಿದ್ದ ಕೆಂಪು

ಹನಿಯನ್ನು ಒರಸಿಕೊಳ್ಳುತ್ತಾ, ಯಾರಾದರೂ ಕಂಡರೆ ನೀರಿಗೆ ನಸು ನಗುತ್ತಾ ಕೈನೀಡುವ ತುಂಟತನವಿರಲಿಲ್ಲ. ಎದ್ದೂಡನೇಯೇ ತಲೆಬಾಚಿ ಕೊಂಡು, ಯಾವನತೆಯ ಭಾರದಿಂದ ಜಗ್ಗತ್ತಿದ್ದ ದೇಹವನ್ನು ಹಿಡಿದೆತ್ತಿ ದಂತೆ ಬಿಗುವಾದ ಕುಪ್ಪಸವನ್ನು ತೊಡಿಸಿ, ಕುಪ್ಪಸದ ಬಣ್ಣಕೊಳ್ಳುವುವ ಸೀರೆಯಾನ್ನುಟ್ಟು ನಿಲುಗನ್ನುಡಿಯಲ್ಲಿ ತನ್ನ ರೂಹನ್ನೇ ಸೋಡಿ ಹಿಗಿ ಕೊಂಡು ಸಂಪೂರ್ಣ ಆತ್ಮನಂಬಿಕೆಯಿಂದ ಒಂದು ತೆರನ ಧೀಮೃಭಾವದಲ್ಲಿಕೈಯಾ ಡಿಸುವ ಲವಲವಿಕೆಯಿದ್ದಿಲ್ಲ. ಕಣ್ಣಗಳೆರಡೂ ಕೆಂಪಗೆ ಕೆಂಡದಂತೆ ಕಾದು ರಕ್ತವನ್ನು ಸುರಿಸುತ್ತಿದ್ದಂತಿದ್ದವು. ಮುಖ ಕಮಲವು ಬಾಡಿತ್ತು: ರಾಶಿ ರಾಶಿಯಾದ ಕೇಶವು ಧಿಕ್ಕಾರತನದ ಹೊಡಿತಕ್ಕೆ ಸಿಲುಕೆ ಜೀವ ಹಾರಿದ ಹಕ್ಕಿಯಂತೆ ಬೆಸ್ಸಿನ ಮೇಲೆ ಜಿದ್ದಿತ್ತು. ಯಾವಡೋ ಒಂದು ಚಿಂತೆಯು ಕಮಲೆಯನ್ನು ಸಂಪೂರ್ಣವಾಗಿ ಅವರಿಸಿದ್ದಿತ್ತು. ಯಥಾವಿದಿ ಯಂತೆ ಗಂಡನು ಗಂಟಿಗೆ ಮನೆಗೆ ಬಂದನು. ನಗುನಗುತ್ತ ಮುದ್ದಾದ ಕಮಲೆಯ ಕೈಗಳನ್ನು ಹಿಡಿಯಲು ಹೋದನು. ಅಸಹ್ಯದಿಂದ ಅವಳದನ್ನು ಕೊಡಹಿಡಕು. ನಿರಾಶಿವಡಿಯದೆ “ ಕಮಲಾ, ಹೋದ ಶೆಲಸವೇನಾ ಯಿತ್ತು” ಎಂವನು. ಕಮಲೆಯ ಮುಖದಲ್ಲಿ ಹೋವದ ಬೆಂಕಿಯು ಪ್ರಜ್ಞಲಿಸುತ್ತಿದ್ದಿತ್ತು. ನಿದ್ರೆಯಿಂದೆನ್ನ ಫಣಿಯಂತೆ “ಆಯಿತು, ನಿಮಗನುಕೂಲವಾಗಿಯೇ ಆಯಿತು” ಎಂದಂದು ಹೋರಟು ಹೋದಕು. ವಿಶ್ವನಾಥನ ಮುಖವರಳಿತ್ತು. ತನ್ನ ಪಾಡಿಗೆ ತಾನೂಟವಾಡಿ ಎಂಬಿನಂತೆ ಕಳೇರಿಗೆ ತೆರಳಿದನು.

ಸ್ವಾನಂಶಾಡಿ ಕಮಲೆಯು ಉಂಟಕ್ಕೆ ಕುಳಿತಳು, ಒಳಗೊಂದು ತುತ್ತೊಂದು ಹೋಗು. ಕಣ್ಣಿನಲ್ಲಿ ನೀರುಮಾತ್ರ ನಿಲ್ಲದೆ ಬರುತ್ತಿದ್ದಿತ್ತು. “ಹಾಯ್!” ಎಂದು ನಿಟ್ಟುಸಿರುಬಿಡುತ್ತಿದ್ದಳು. ಉಂಟದ ನೇವವಾದನಂತರ ಕಿರು ಮನೆಗೆ ತೆರಳಿ ಕನ್ನಡಿಯಲ್ಲಿ ಮುಖನೋಡಿಕೊಂಡಳು. ಮುಖವೆಲ್ಲವೂ ವಿಕಾರವಾಗಿದ್ದಂತೆಯೂ, ತುಟಿಯಮೇಲೆ ಅಸಹ್ಯ ಚಿನ್ನಗಳಿದ್ದಂತೆಯೂ, ದೇಹದ ಅಂಗಾಂಗವೆಲ್ಲಾ ಕುಸ್ತಿಹಿಡಿದಂತೆ ಕಾಣಬಂದಿತ್ತು. ಭಯದಿಂದ ಚಿಟ್ಟು ಸೆಚ್ಚಿರಿದಕು. ಅಡಿಗೆಯ ನಾಗನ್ನು ಬಂದು “ ಯಾಕೆ ತಾಯಿ, ಕೂಗಿ ಕೊಂಡೆ ” ಎಂದಳು. ಕಮಲೆಯು ಭಯದಿಂದ ನಡುಗುತ್ತಲೇ “ ರೋಗ, ಕೆಟ್ಟರೋಗ—ದೇಹವೆಲ್ಲವೂ ಕುಸ್ತು ” ಎನಲು ನಾಗಮ್ಮೆನು ಮೈಮೇಲೆ

ಕ್ರಿಯಾತ್ಮಿಕ, ಕರ್ಮಾಂಶ ಕೈಗಿಡಿದು ಹಾಸಿಗೆಯ ಒಳಕರತಂದು “ಭಯವ ತ್ವಿದ್ವಿರಪ್ಪೇ. ಸೀವು ಭಾಗ್ಯಲಕ್ಷ್ಯ. ಹೋಗವೆಲ್ಲಿಂದ ಬಂತು” ಎಂದು ಸಮಾಧಾನಹೇಳಿ ಹೊರಟುಹೊಡಳು. ಕರ್ಮಾಂಶ ಮಲಗಲು ಮನಸ್ಸೊಪ್ಪಲಿಲ್ಲ. ಎದ್ದು ಕುಳತು “ಈ ಸೌಂದರ್ಯವು ಮಾರಾಟಕ್ಕಾಯಿತೇ” ಎಂದಂದು ಕೊಂಡು, ಕೊಣೆಯಲ್ಲಿದ್ದ ಧೂಮ್ರವಣಾಸಕ್ತಾಗಿದ್ದ ಪಾರ್ಚ್ ಶಯುವ ತಿಯ ಭಾವಚಿತ್ರವನ್ನೊಳಗೊಂಡ ಕ್ಷಮೆಂಡರನ್ನು ನೋಡಿ “ನಾನೂ ನೀನೂ ಒಂದೇ—ಆಕ್ಷತಂಗಿಯರು” ಎಂದಳು. ಅನಂತರ ವಿಕಟವಾಗಿ ನಕ್ಷ್ಯಾ; ಎದ್ದು ಕನ್ನಡಿಯ ಮುಂದೆಕುಳತು ತಲೆಯನ್ನು ಲಂಕರಿಸಿಕೊಂಡಳು ಅಂದವಾದ ಕುಪ್ಪಸವನ್ನು ತೊಟ್ಟು ಪುನಃ ಕನ್ನಡಿಯನ್ನು ನೋಡಿಕೊಂಡಳು ಹಿಡಿಸಲಾರದಪ್ಪು ದುಃಖಂದಿತು ತಡೆಯಲಾರದಪ್ಪು ಕೋಪ ಬಂದಿತು. ಹಿಡಿಹಿಡಿಯಲ್ಲಿ ಕೂದಲನ್ನು ಹಿರಿದುಹಾಕಿ ಹೆರಳನ್ನು ಬಿಟ್ಟು, ಮೇಜಿನ ಮೇಲಿದ್ದ ಮುಖದ ಪ್ರಡಿಯನ್ನು ಮನಸ್ಸೀಬಳಿದುಕೊಂಡು, ಮಸಿಯನ್ನು ಕಲ್ಪಿರುವೇಂಳಿ ಸುರಿದುಕೊಂಡು ಉನ್ನಾದ ಪ್ರಶಾಚಿಯಂತಾದಿದಳು. ಸ್ವಲ್ಪ ಕಾಳಾನಂತರ ಜ್ಞಾನೋದಯವಾಯಿತು. ಶುಭ್ರವಾಗಿ ಮುಖ ತಲೆಗಳನ್ನು ತೊಳೆದುಕೊಂಡು ಬಂದು, ಕುಳತು ಯೋಚಿಸಲಾರಂಭಿಸಿದಳು. ‘‘ಮುಂದ ನನಗೇನುಗತಿ. ಷಂಡನಾದಿ ಗಂಡನೋಂದಿಗೆ ಬಾಳುವುದೆಂತು. ಎಲ್ಲಿಗಾದರೂ ಹೊರಟುಹೋಗಲೇ... ಹೋಗುವುದೆಲ್ಲಿಗೆ? ಮಾನಗೆಟ್ಟುವಳಿಗೆ ಆಶ್ರಯ ಕೊಡುವರಾಗುರು.’’ ಎಂದು ಯೋಚಿಸುತ್ತಿದ್ದಂತೆ ಗಡಿಯಾದ ಫಂಟೆಯು ಏರಡನ್ನು ಹೊಡಿಯಿತು. ಹಿಂದಿನ ರಾಸ್ತೀಯ ನೆನಪುಂಟಾಯಿತು “ಮಾಡುವಿಗ ಬರುವನು. ಅವನಿಗೆಂತು ಮುಖವನ್ನು ತೋರಿಸಲಿ, ಸುಟ್ಟು ಈ ಹಾಳು ಹೋರಿಯನ್ನು. ಒಂದು, ಅವನು ಬರದಂತೆ ಮಾಡುವ’ ಎಂದು ಲೋಖನಿಯನ್ನು ಹಿಡಿದು ಬಂದು ಕಾಗದ ಬರೆದಳು.

ಇಣ್ಣಾ,

ನಿನ್ನೆ ನಡೆದುದನ್ನು ಮರೆಯಲಾರೆ. ಅಭಾಗ್ಯ ಇನ್ನುವಿದು ದಿಕ್ಕಿಲ್ಲದ ಉಡವಾರಾಟದ ವಸ್ತುವಾದೆ. ಹಣ್ಣಾ ಇನ್ನು ಕ್ಕೆ ಸರ್ವಸ್ವವು ಆದ ಮಾನವನ್ನು ಮಾರಿದೆ. ಇನ್ನು ಜೀವಿಸಿರಲೇ ನಬಾಗ್ಯ ನಿನ್ನ ದಯೆಯನ್ನು— ಕರುಣೆಯನ್ನು ಮರೆಯಲಾರೆ. ಕ್ಕೆಣಾಕಾಲವಾದರೂ ನಿನ್ನ ಜಡೆಯಲ್ಲಿದ್ದ ನನಗೆ

ಹೊಸಜನ್ತು ಬಂದಿತು. ನನ್ನನ್ನ ಮರಿತುಬಿಡು ಈ ಪ್ರಪಂಚದಲ್ಲಿ ಇಂತಹ ಸಾಮಿಪ್ಯಾಳಿಯು ಹೆಚ್ಚೆತ್ತೋಂಬುದನ್ನು ಪುನಃ ಸ್ಥಿರಿಸಿಕೊಳ್ಳಲೂ ಬೇಡ ಕೊಂಡಿ.

ಪತ್ರವನ್ನು ಬರೆದು, ಸಮಯಕ್ಕೆ ಸೇಯಾಗಿಬಂದ ಅಂಚೆಯಾಳಿ ಸೊಂದಿಗೆ ಮಾಧುವಿಗೆ ಕಳುಹಿಸಿದಳು. ಕಾಗದವೇನೋ ಕಳುಹಿಸಿದುದಾಯಿತು ಹೋಗುವುದೆಲ್ಲಿಗೆ—ಸಾಧ್ಯವಾದಲ್ಲಿಗೆ” ಎಂದು ಬಟ್ಟೆಬರೆಗಳನ್ನು ಒಂದು ಕೈಪೆಟ್ಟಿಗೆಗೆ ಹಾಕಿಕೊಂಡು ಸಮಾಪದಲ್ಲಿ ಹೋಗುತ್ತಿದ್ದ ಕುದುರೆಗಾಡಿಯನ್ನು ಕರೆದುಕುಳಿತು ಹೊರಟಳು. ‘‘ದ್ವಿಲ್ಪೇ ಸ್ವೀಷನ್ನಿಗೆ ಹೊಡಿ’’ಯೆಂದು ಗಾಡಿಯವನಿಗೇನೋ ಆಜ್ಞಾಪಿಸಿದ್ದ ಈ “ಆದರೆ ಹೋಗುವುದಾವ ಉರಿಗೆ? ಉರಿಗೆಯಾತಕ್ಕ ಹೋಗಬೇಕು. ದ್ವೇಲು ಬರುವಹೊತ್ತಿಗೆ, ಕಾಲುಜಾರಿ” ಎಂದು ಭಾವಿಸಿಕೊಂಡು ರೋಮಾಂಚನೆಯನ್ನು ಪಡೆದಳು—“ಕೊನೆಗೂ ಭಂಡಬಳು ಹೀಗಾಯಿತೇ—ಭೀ! ಸಾಯವುದು ಸುಲಭ—ಆದರೆ ಶುದ್ಧಿ ಹುಟ್ಟುತ್ತನ—ಈನಬೇಕು ಇದ್ದು ಜಯಿಸಬೇಕು” ಎಂದು ನಿಧರಿಸಿ ಕೊಂಡು ಸ್ವೀಷನ್ನಿಗೆ ಬಾದು ಇಂದಳು. ಸದ್ಯಃಕ್ಕೆ ಯಾವ ದ್ವೇಲು ಹೊರಟು ನಿಂತಿದೆಯೆಂದು ಕೇಳಿ ಬಾರೆಂದು ಗಾಡಿಯವನಿಗೆ ಆಜ್ಞಾಪಿಸಿ ತಾನು ಒಂದೆಡೆ ಸ್ವಂತಳು ಮನರಾಸಿನ ದ್ವೇಲು ಹೊರಡುವುದರಲ್ಲಿತ್ತು ಮೊದಲನೆಯು ಗಂಟೆಯೂ ಆಗಿತ್ತು. ಮದರಾಷಿಗೇ ಒಂದು ಟಿಕೆಂಟನ್ನು ಕೊಂಡು ಗಾಡಿಯಲ್ಲಿ ಕುಳಿತು ಹೊರಟಳು. ಒಂದೆರಡು ನಿಲ್ಲಾಣಿಗಳಾದವು “ಆಯ್ಯೇ, ಯಾತಕ್ಕ ಬಂದೆ. ಹಿಂದಕ್ಕೆ ಹೋಗಿಬಿಡಲೆ— ಯಾರೂ ತಿಳಿಯಿದರುವ ಜಾಗ—ಏನು ಗತಿ” ಎಂದು, ಭೀತಿಯಾಯಿತು. “ಭೀ! ಇಷ್ಟ ಆದಮೇಲೆ ಹಿಂದಕ್ಕೆ ಹೋಗಬುದೇ, ನಾಚಿಕೆಕೇಡು” ಎಂದು ತನ್ನನ್ನೇ ತಾನು ನಿಂದಿಸಿಕೊಂಡು ನುವ್ವು ನಾದಳು.

ಇ

ಮಾಧವನಿಗೇನೋ ಸಾಲಕ್ಕೆ ಕಾಗದ ತಲುಪಿತು. ಕೂಡಲೆಯೋಡಿ ಕಮಲೆಯ ಮನೆಯಬಳಿಗೆ ಬಂದನು. ಯಾರೂ ಇರಲಿಲ್ಲ. ಬಾಗಿಲಿಗೆ ಬೀಗ ಹಾಕಿದ್ದಿತು. ಕದಗಳಮಧ್ಯ ಒಂದು ಕಾಗದದ ಚೂರು. ಆದನ್ನೇಳಿದು ಓದಿದನು— ಮುಖವು ವಿಷಣ್ವಾಯಿತು—“ಕೊನೆಗೂ ಗಂಡನೇ ಕೊಲೆಗೇಡಿ ಯಾದನೇ? ” ಒಂದು ಬೀರೆ ಇಂಟ್‌ಇಂಟ್ ಹೆಚ್ಚೆ ಒಂದು ಬೀರೆ ಒಂದು ವರನ್ನೆ ಲಳ್ಳಿ

“ ಕಮಲೀಯನ್ನು ಕಂಡಿರಾ, ಕಂಡಿರಾ” ಎಂದು ಕೇಳಿದನು. ಸದ್ಯತ್ತೇ ವೆಲ್ಲಿಂದಲೂ ಬರಲಿಲ್ಲ. ಚಿಂತೆಯಿಂದ ನಿರ್ವಿಷ್ಟನಾದನು. “ನನಗೆ ತನ್ನ ಕಢಿಗೊತ್ತಾಯಿತೆಂಬ ವ್ಯಸನದಿಂದ ಕಮಲೀಯು ದೇಹವರಿತಾಗ ಮಾಡಿದಳು,” ಎಂಬು ಭಾವನೆಯು ಬಲವತ್ತರವಾಗಿ ಮೂಡಿತು ದುಃಖವು ಹೋಮ ರೋಮ ದಿಂದಲೂ ಚಿಮ್ಮಿಬರುತ್ತಿದ್ದಿತು. “ಆಯ್ಯೋ” ನಾನೇಕೆ ಅಂತು ಉತ್ತರ ಕತೆಯಿಂದ ಆವಳ ಬೇದಾಂತ ಕಥೆಯನ್ನು ಕೇಳಿದೆ. ಆವಳ ಬಾಯಿಂದಲೇ ಹೊರಡಿಸಿದೆ. ‘ಹೆಂಗಸರೆಂದರೆ ಎಲ್ಲರೂ ನಿನ್ನ ತಾಯಿಂದಿರು’ ಎಂದ ತಾಯಿಯು ಹೇಳಿದಮಾತು ಜ್ಞಾಪಕಕ್ಕೆಬಂದಿತು. “ಆಂತಹ ತಾಯಿಯೊಬ್ಳಳಿನ್ನು ಕೊಂಡೆನಲ್ಲಾ, ನಾನೇ ಕೈಯಾಡಿಕೊಂಡೆನಲ್ಲಾ” ಎಂದು ಹಲುಚಿದನು. ಉನ್ನಾದನಂತೆ ಉರಿನಲ್ಲಿ ಲ್ಲಾ ಸುತ್ತಾಡಿದನು. ಎಲ್ಲಾ ಕೆರೆಕಟ್ಟಿಗಳನ್ನು ಶೋಧಿಸಿದನು. ಜನರಲ್ಲಿಲ್ಲ ಸೇರುವರೋ ಅಲ್ಲಿ ಲ್ಲಾ ಹುಡುಕಿದನು. ಕೊಣೆಯಲ್ಲಿ ಕುಳಿತ್ತಿದ್ದಂತೆಯೇ ತಕ್ಷಣ ವೇ ಎದ್ದು ಬಾಗಿಲಿಗೆ ಹೋಗುವನು, “ಇಲ್ಲ ಬರಲಿಲ್ಲ” ವೆಂದು ನಿರುತ್ತಾಹಗೊಳ್ಳುತ್ತಿದ್ದನು. ಗಾಳಿಯು ಬಂದು ಕದವನ್ನು ತಟ್ಟಿದರೆ ಆವಳೇ ಬಂದಳಿಂದು ಮಾಡುತ್ತಿದ್ದ ಕೆಲಸವನ್ನು ಬಿಟ್ಟಿದ್ದುಹೋಗುವನು. ರಾತ್ರಿಯಾದೊಡನೆಯೇ ಬೇಸರವಿಲ್ಲದೆ ಮರಷ್ಟೊರಿಗಿಯೇ ನಿಂತಿದ್ದು ಪುನಃ ಆವಳು ಆ ಬಂಗಲೆಯಿಂದಲೇ ಬರುವಳೇನೋ ಎಂದು ಸಿರಿಂಷ್ಟಿಸುವನು. ಆದರವಳಿಂದಬರಬೇಕು? ಮನಸ್ಸಿನಲ್ಲಿ ದುಃಖವೋಂದಿ ಬೇರಾರಿನಿಂತರೆ ವಿವೇಚನೆಗೆ ಸ್ಥಳಕೊಡುತ್ತದೆಯೇ! ಹೀಗಾಗ ಮಾಧುವು ಕೃಶಾಗುತ್ತಬಂದನು. ಈ ವೇಳೆಗೆ ಪರೀಕ್ಷೆಯಾಗಿ ಸಮೀಪಿಸುತ್ತ ಬಂದಿತು

“ಪರೀಕ್ಷೆಯು ಹಾಳಾಗಿ ಹೋದರೆ ಹೋಗಲಿ” ಎಂದು ಪುಸ್ತಕಗಳನ್ನು ಕೆಲದಿವಸಗಳು ಮುಟ್ಟಿಲೇ ಇಲ್ಲ. ಆದರೆ ಸೆನಪುಬಂದಿತು. ಜೂಲೈ ತಿಂಗಳಲ್ಲಿ ಉರು ಬಿಟ್ಟುಬರುವಾಗ ತಾಯಿಗೆ ನಮಸ್ಕರಿಸಿದಾಗ ಆಕೆಯು ತನ್ನನ್ನೆಬ್ಬಿಸಿ, ಮುಖವನ್ನು ಪು “ಮಾಧೂ ಈಸಲ ನೀನು ಬಿ.ಎ. ಮಾಡುವೆನನ್ನನ್ನು ಹಿಡಿಯುವವರುಂಟೇ” ಎಂದಂದದ್ದು ಜ್ಞಾಪಕಕ್ಕೆ ಬಂದಿತು “ತಾನೀಸಲ ಪರೀಕ್ಷೆಯಲ್ಲಿ ತೇಗ್ರಡೆ ಹೊಂದದಿದ್ದರೆ ತಾಯಿಯೇನಂದ ಕೊಳ್ಳಬೇಕು ತನಗಾಗಿ ಎಪ್ಪುನೊಂದು ಕೊಳ್ಳಬೇಕು. ಎಪ್ಪುಮರುಗುವಳು.” ಎಂದಂದುಕೊಂಡು ಹಗಲೂ ರಾತ್ರಿ ಪಾಠಶ್ರವಣಕಷ್ಟರಂಭಿಸಿದನು. ಕವಲೆಯ ಸೆನಪು ಮರೆತು ಹೋಗಲೇಂದೇ ಸುಮ್ಮನೆ ಹೀ ಕಡಿಯುವುದು-ನಿದಾ

ಹಾರಗಳನ್ನು ಬಿಟ್ಟು ಒದುವುದು. ಗೆಳೆಯರು “ ಬೇಡಬೇಡ ” ವೆಂದರೂ ಕೇಳಿನು. ಸಂಜೆಯವೇಳೆಯಲ್ಲಿ ಮನೆಬಿಟ್ಟು ಹೊರಗಿ ಹೋಗನು. “ ಪರೀಕ್ಷೆಯೊಂದು ಮುಗಿದು ಹೋದರೆ— ಈ ಹಾಳು ಉರನ್ನೇ ಬಿಟ್ಟು ಹೊರಟು ಹೋಗುವೆನು ” ಎಂದು ನಿರ್ಧರಿಸಿಕೊಂಡು. ಎಲ್ಲವನ್ನೂ ಅದಕ್ಕಾಗಿ ತೊರದನು. ಎಷ್ಟೋ ವೇಳೆಗಳಲ್ಲಿ ಓದಿದ್ದಲ್ಲಿನೂ ನಿರಧರಿಸಬಾಗುತ್ತಲೇ ಇದ್ದಿತ್ತ. ಒಂದೂ ಜ್ಞಾವಕವೇ ಇದುತ್ತಿರಲಿಲ್ಲ ಆ ವೇಳೆಯಲ್ಲಿದ್ದ ಕೂಡಿಯು ನೀರಿನಿಂದ ತಲೆಯನ್ನು ನೆನಸಿಕೊಂಡು ಪುನಃ ಓದಲಾರಂಭಿಸುವನು. ಹೀಗಾಗಿ ಪರೀಕ್ಷೆ ಮುಗಿಯು ನುಡಿತೊಳಗಾಗಿ ದೇಹದಂಡನೆಯೊಂದುಕಡೆ ಮನೋದಂಡನೆಯೊಂದು ಕಡೆ-ಮಾಧುವು ನಾಲ್ಕುರಲ್ಲಿ ಒಂದಾಗಿದ್ದನು. ಕಣ್ಣಗಳು ಗುಣಿಬಿದ್ದವು. ದೇಹವು ಶ್ವರವಾಗಿ ಎಲುಬುಗೂಡು ಹೊರಕಾಣಾತ್ಮಿದ್ದಿತ್ತ. ಕೆನ್ನೆಗಳಲ್ಲಿದ್ದ ಕಾಂತಿಯು ಅಳಿಯಿತ್ತು. ಸಾಲದುದಕ್ಕೆ ಮಧ್ಯಮಧ್ಯೆ ಬಾಯಿ ಮೂರುಗಳೆಂದ ರಕ್ತಬುರ್ತಿದ್ದಿತ್ತ.

ಪರೀಕ್ಷೆಯೂ ಬಂದತ್ತು. ನೆಲ್ಕೆದು ದಿವಸಗಳು ನಡೆದು ಮುಗಿಯಿತ್ತು. ಮಾಧುವಿನ ತಲೆಯಿಂದ ದೊಡ್ಡ ಭಾರವನ್ನಿಂಬುದಂತಾಯಿತ್ತು. ‘ತಾಯ್ತಂದೆಗಳನ್ನೂ ಕಾಣಬೇನಲ್ಲಾ. ಪುನಃ ನನ್ನ ಪವಿತ್ರಗ್ರಹಕ್ಕೆ ಹೋಗುವೆನಲ್ಲಾ ’ ಎಂದು ಅವನ ಮನಸ್ಸು ಭಾವನೆಯೇಬಿ ಹಬ್ಬಿದೂಟದಲ್ಲಿ ಹಿಗ್ಗಿತ್ತು. ಗೆಳೆಯರಿಂದ ಬೀಳೊಷ್ಟಂಡು ನಿಸರ್ಗಮಾತೆಯ ಶ್ರೀಡಾವನಾದಂತಿದ್ದ ತನ್ನ ಸ್ವಗ್ರಾಮಕ್ಕೆ ತೆರಳಿದನು.

* * * * *

ಮಾಧುವಿನಲ್ಲಾಗಿದ್ದ ದೇಹ, ಮನಸ್ಸುಗಳ ಮಾರ್ಪಾಟಿ ತಾಯಿಗೆ ಕಾಣದೆ ಹೋಗಲಿಲ್ಲ. ಯಾವ ಕೆಲಸಕ್ಕೂ ಅವನು ತೋರುತ್ತಿದ್ದ ಉತ್ತಾಪ ವೀಗ ನಿರುತ್ತಾಹಕಕ್ಕೆ ಎಡಕ್ಕೊಟ್ಟೆತ್ತು-ಹೆಲವು ವೇಳೆ ತಾಯಿಯು ಬಹು ಆಕ್ಷರಿಯಿಂದ ಕಾರಣವನ್ನು ಕೇಳುತ್ತಿದ್ದಳು. ಹೆಂಗಸಿಗೆ ಸಂಬಂಧಪಟ್ಟ ಘೋವಹಾರ ವೆಂಮು ಮಾಧುವು ಹೇಳಲು ಹೀಂಜರಿಯುತ್ತಿದ್ದನು. “ ದೇವತೆಯಂತಹ ತಾಯಿಗೆ ಈಗ ವಂಚಿಸಬೇಕಲ್ಲ ” ಎಂದು ಮನಸ್ಸು ಸಂತಾಪಗೊಳ್ಳುತ್ತಿತ್ತು ಆದರೂ ವಿಧಿಯಲ್ಲ. ಇದನ್ನು ರಿತರೆ ಆಕೆಯು ಹೆಚ್ಚಿ ಸಂಕಟಪಡಬಹುದು ಎಂದು ಸುವ್ಯಾಂತಾದನು. ತಾಯಿಯು ಉಪಚಾರ ಆರ್ಥಿಕೆಗಳಿಂದ ನುಗನ

ಮನಸ್ಸನ್ನು ರಮಿಸಲೆತ್ತಿ ಸುತ್ತಿದ್ದಳು. ಆದರೆ ಚಿಂತಿಗೆ ಮೀಸಲಾದ ಮನದ ಮೇಲೆ ಯಾವ ಪರಿಣಾಮವಾನೆ ಆದೀತು?

ಮಗನು ವಯಸ್ಸು, ಆದ್ದರಿಂದ ತಾಯಿಯಲ್ಲೂ ಹೇಳಬಾರದ ಚಿಂತೆಗಳು ಮನಸ್ಸಿಗೆ ಬರುವುವು, ಆದ್ದರಿಂದ ಅನುರೂಪಳಾದ ಬಾಲಿಕೆಯನ್ನು ತಂದು ಮದುವೆ ಮಾಡಿದಲ್ಲಿ ಇದರ ಪರಿಹಾರವಾಗುವುದೆಂದು ಮಾಧುವಿನ ತಾಯಿ ತಂದೆಗಳು ನಂ ಚಿದರು. ಮಾಧುವನ್ನು ಒಪ್ಪಿಸಿದ ಹೊರತೂ, ಆವನು ಸಂತೋಷವಾಗಿ ಒಪ್ಪಿದಹೊರತೂ, ಇತರ ಮುಖ ತಾಯಿ ತಂದೆಗಳಂತೆ ಬಿಳವಂತವಿಂದ ವದುವೆ ವಾಜಿಬಿಂಜವು ಆವಂಗಿ ಸರಿಯಾಗಿ ಸುತ್ತಿರಲಿಲ್ಲ. ಮೀನಾಕ್ಷಿಮೃಂತವರು ತಮ್ಮ ಬುದ್ಧಿಯನ್ನೆಲ್ಲಾ ವ್ಯಯಮಾಡಿದರು. ಸ್ತ್ರೀತಿಯಿಂದ ಹೇಳಿದರು— ಕನಲಿ ಹೇಳಿದರು— ಅಂಗಲಾಚಿದರು— ಕಂಬನಿಗರೆದರು— “ಮನೆಗಿರುವನು ಸೀನೊಣಿನೇ ನೀನೂ ಹೀಗೆ ಸನ್ಯಾಸತೀಗೆದು ಕೊಂಡು ಕುಳಿತೆನುಗತಿ ಮಾಡೂ” ಎಂದು ತಾಯಿಯ ಕರುಳನ್ನು ತೋರಿ ಹೇಳಿದರು. ಮಾಧುವು ಕಲ್ಲುಕಂಬದಂತೆ ಹೇಳುತ್ತಿದ್ದ ದೀಲ್ಲವನ್ನೂ ಕೇಳಿ “ ಅವನ್ನು ನಿನ್ನ ಮನಸ್ಸಿಗೆ ವಿಡ್ಡಾಧವಾಗಿ ನಾನು ಎಂದಿಗೂ ನಡೆಯುವುದಿಲ್ಲ. ಈಗ್ಗಬೇಡ. ಹೀಗೂ ಈ ವರ್ಷ ಬಿ. ಎ. ಆದರೆ ಮುಂದೆ ಬೊಂಬಾಯಿಗೋ ಮದರಾಸಿಗೋ ಹೋಂಗಲೇಬೇಕು. ಆದೂ ಎರಡೇವರ್ಷ— ಲಾಪರೀಕ್ಕೆ ಮಾಡಿಬಂದು ಮದುವೆಯಾಗುತ್ತೇನೆ ” ಎಂದನ್ನು ತ್ವಿದ್ದನು. ತಾಯಿಯು ವಿಧಿಯಾಲ್ಲದೆ ಸುಮೃಂತಿದ್ದಳು.

ಅಂತೂ ಇಂತೂ ಬೇಸಿಗಬುನ್ನು ಮಾಧುವು ಉರಿನಲ್ಲೇ ಕಳೆದನು ಪರೀಕ್ಕೆಯಲ್ಲಿ ತೇಗಿಡಿಯಾದ ಸುದ್ದಿಯು ಬಂದು ಮನದ ದುಗುಡವನ್ನು ಸ್ವಲ್ಪಿಸಿದಿತ್ತು. ಮುಂದೆ ಎಲ್ಲಿಗೆ ಹೋಂಗುವುದೆಂದು ಭಚ್ಚಿಮಾಡಿಮಾಡಿಕೊನೆಗೆ ಮದರಾಸನ್ನೇ ಗೂತ್ತುಮಾಡಿದ್ದನು. ಬೊಂಬಾಯಿಗೆ ಹೋಗಿ ಜೀಕೆಂದು ಮಾಧುವಿನಾನೆ, “ ಉಂಗೆ ಮದರಾಸೆ ಹತ್ತಿರ, ಬೆಂಗಳೂರಿಗೆ ಆರೇ ಫಂಟಿಗಳ ಪ್ರಯಾಣ ಅಲ್ಲಿಗೆ ಹೋಗು ” ಎಂದು ಶಂಕರರಾಯರ ಸಲಹೆ, “ ಎಲ್ಲಿಗೂ ಬೇಡ ಮಾಧು—ಹಾಳು ದೂರದೇಶ! ಖಾಯಿಲೆ ಕಸಾಲೆ ಬಿದ್ದರೆ ನೋಡಿಕೊಳ್ಳುವವರು ಯಾರು ” ಎಂದು ತಾಯಿಯ ಅಭಿಸ್ತಾಯ ಹಾಗೂ ಹೀಗೂ ಮದರಾಸೇ ನಿಶ್ಚಯವಾಗಿಹೋಯಿತು.

ಇ.

ಮಾಧುವಿಗೆ ಮದರಾಸು ವಾಸವು ಅಂದಮಾನಿನ ಪ್ರವಾಸಕ್ಕೊಂತಲೂ ಸುಖರವಾಗಿಯೇ ಇದ್ದಿತು. ವಿಧಿಯಿಲ್ಲದುದಕ್ಕೆ ಅನಿವಾರಹಕವಾದ ದುಂಡುವೆಚ್ಚೆವನ್ನೂ ಸಹಿಸಿಕೊಂಡು ಬ್ರಾಹ್ಮಣೀಯಲ್ಲದ್ದ ಒಂದು ಕ್ಷಬ್ಬನಲ್ಲಿದ್ದನು. ಇವನ ಶುಧ್ಧಭಾವನೆಗಳು, ಉಚ್ಛವಂಭಾವಣೆಗಳು ನ್ಯಾಯಜ್ಞಾನಾ ಧೀಗಳಿಗೆ ಸಹಜವಾಗಿ ರುಚಿಸುತ್ತಿರಲಿಲ್ಲ. ತದ್ದರಿಂದಲ್ಲಿಯೂ ಮಾಧುವು ಅಥಾರ್ತ ಅಕ್ಷರಶಃ ಏಕಾಂಗಿ.

ಒಂದು ದಿವಸ ಸಂಧ್ಯಾಕಾಲ. ಬಿಸಿಲಿನ ಬೇಗಿಯು ಕಡಿಮೆಯೂ ಗಿತ್ತು. ಮಾಧುವು ಯಾವದೋ ಕಾರ್ಯಾರ್ಥಿಯಾಗಿ ‘ಸ್ವಾಮಿಪಿಳ್ಳಿ’ ಬೀದಿಯಲ್ಲಿ ಹೊರಟಿನು. ಆ ಬೀದಿಯು ಗಣಕೆಯರ ವಸಂತೋದ್ಯಾಸ ವೆಂಬುದನ್ನು ರಿತಿದ್ದು ಆದನ್ನು ತ್ಯಾಜ್ಯವೇ ಮಾಡಿದ್ದನು. ಆದರಿಂದು ಕೆಂಸ ಗೌರವವು, ಗಮ್ಯಸ್ಥಾನಕ್ಕೆ ಹೀಗೆ ಪ್ರವಾಗಿ ಒಯ್ಯುತ್ತಿದ್ದ ಆ ಬೀದಿಯಲ್ಲಿ ಮಾಧು ವನ್ನೇ ಹೀಯಿತು. ಸೆತ್ತಿಬಗ್ಗಿಸಿಯೇ ಹೊರಟರೂ ಸ್ವಭಾವಚಾಪಲ್ಯದಿಂದ ಆಗಾಗ್ಗೆ ತಲೆಯೆತ್ತಿ ನೋಡುತ್ತಿದ್ದನು. ಸುಂದರವದನದ ಇಂದು ಮುಖಿಯರ ರೂಪುತ್ತಾಳಿದ್ದ ಮೃತ್ಯುವು ಆಹ್ವಾನಿಸುತ್ತಿತ್ತು. ಭವಿಷ್ಯತ್ವರಿಣಾಮಗಳನ್ನು ನೇನೆಡು ತಲೆಬಾಗಿ ಮುಂದೆ ನಡೆಯುತ್ತಿದ್ದನು. ಮನಸ್ಸು ಹರಿಣಾಕ್ಷಯರ ಕಡಿಗೆ ಹರಣೆಯಂತೆ ಹಾರುತ್ತಿದ್ದರೂ ಸ್ಥಿರಾಸನದಲ್ಲಿ ತಪ್ಪೋಂಷಿತ್ವೇಯಿಂದ ಕುಳಿರುವ ಮುನಿಯು ವಿಶೋಭನೆಗಳನ್ನಿರಿವಂತೆ ಮಾಧುವು ಮದನನೋಂದಿಗೆ ಕದನವಾಡುತ್ತ ಮುಂದೆ ತೆರಳುತ್ತಿದ್ದನು. ಗಣಕೆಯರ ಹಾವಭಾವ ವಿಲಾಸಗಳ ಹಿಂದಿದ್ದ ಕಪಟಭಾವನೆಗಳನ್ನು ಸ್ತುರಣೆಗೆ ತಂದುಕೊಂಡು ಕೊರ್ಕೆದವಿಂದ ಉಜ್ಜವಲವಾಗುತ್ತಿದ್ದನು; ಮರುಕ್ಕಣವೇ ಆವರನ್ನು ಆ ಆಕ್ಷೇತ್ರಕ್ರಿಯದ ಸ್ಥಿತಿಗೆ ನೂಕಿದ ಸಮಾಜವನ್ನು ಶಿಷಿಸುವನು. ನಾರಿಯು ಜಾರಿಣಿಯಾದಳಿಂದು ಸಮಾಜ ಸೋಷಾನದಿಂದಾಕೆಯನ್ನು ತಳ್ಳುವವರು ಜಾರರ ಪ್ರೀತ್ಯಾಹವಿಲ್ಲದೆ ಜಾರಯರು ಅಭಿವಧಿಸಲುರರೆಂಬುದನ್ನೇ ತಕ್ಕು ಮರೆಯುವರು? -ಹಳಿಯುವ ಹಕ್ಕಿದಯೆಂದರಿಯುವವರು ಕೊಳೆಯುತ್ತಿರುವ ವರನ್ನು ಉಳಿಸಲೇಕೆತ್ತಿಸರು; ಬಾಲ್ಯದ ಅಜ್ಞಾನವನ್ನು ಸ್ವಕಾರ್ಯಸಾಧನೆಗೆ ಉಪಯೋಗಿಸಿಕೊಂಡು ಮೂಡಿ ರೂಧಿಯಾಚರಣೆಗಳ ಮಡುಲಿಗೆ ಮಕ್ಕು

ಇನ್ನು ತಲ್ಲಿ ಅವರ ಜೀವಿತಗಳನ್ನು ಹಾಳುವೊಡುವ ಮಾತ್ರ ಕುಂಟಿಗಿಯ ರನ್ನು ಶಾಸನಮಾಡರೇ ಕೆ?—ಎಂಬುದೇ ಭಾವನೆಗಳು ಅವನ ಹೃದಯವನ್ನು ಅಂಡಲೀಯ ಸಾಗರದೊಳು ವಿಾಯಿಸಿದವು. ಭಾವನೆಗಳು ಹೃದಯದಲ್ಲಿ ಬೇಯತ್ತೆ ಬೇಯತ್ತೆ ವೊಧುವನ್ನು ಮತ್ತೆನಂತೆ ಮಾಡಿದ್ದವು. ಗಾಡಿ ವೋಟಾರುಗಳು ಬರುವಿಕೆಯೇ ಆವನಿಗೆ ಗೋಚರವಾಗುತ್ತಿರಲಿಲ್ಲ. ಇಂತು ನಿಜೀವಯಂತ್ರದಂತೆ ಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ಮೈಮೇಲೆ ಭಾಟೆಯ ಏಟುಬಿದ್ದ ವೊಧುವನ್ನೆಚ್ಚಿರಿಸಿತು. ವೊಧುವುಕೆರಳಿ ಗಾಡಿಯವನನ್ನು ನಿಂದಿಸಲು, ಒಳಗಿನಿಂದ ಸವಯಾವನದ ಭಾರದಿಂದ ಜಗ್ಗಿತ್ತಿದ್ದ ಸುಂದರಿಯೊಬ್ಬಳು ಹೋರಗೆ ಇಳಿಯುತ್ತು—ಮಾಧುವನ್ನು ನೋಡಿ ಸ್ತಂಭೀ ಭೂತಳಾಗಿ-ನಚ್ಚಿತ್ತವಚಂತೆ ಎಚ್ಚಿತ್ತ ಗಾಡಿಯವನಾವರ್ತನವನ್ನು ಖಂಡಿಸಿದ್ದು. ಆಕೆಯನ್ನು ನೋಡಿ ಮಾಧುವೂ ಶಿಲಾಸ್ತಂಭದಂತೆ ನಿಂತು ಬಿಟ್ಟನು-ಭಡಿಯಪೆಟ್ಟು ಮರೆತು ಹೋಯಿತು.—ತೆರದಾಲಿಗಳು ಹಾಗೆಯೇ ನಿಂತವು-ಅವನ ಬಾಯಿಂದ ಅಸ್ವಷ್ಟಮಾತುಗಳು,

“ಕಮಲಾ-ನೀನಿಲ್ಲಿ....”

ಆಕೆಯು ಮಾತನಾಡ ಬೇಡವೆಂದೂ ಜೊತೆಯಲ್ಲಿಯೇ ಬಾಳಿಂದು ಕೈನನ್ನುವರಾಡಿ ಪಕ್ಕದಲ್ಲಿದ್ದ ಒಂದು ಮನೆಯನ್ನು ಹೊಕ್ಕಳು. ಮಾಧುವು ಮರುಮಾತನಾಡದೆ ಹಿಂಬಾಲಿಸಿದನು.

ಸೌಧದ ಎರಡನೆಯ ಉಪ್ಪರಿಗೆಯಲ್ಲಿ ಸುಂದರಿಯವಾಸ. ಅಲ್ಲಿಗೆ ಮಾಧುವನ್ನು ಕರೆದೊಯ್ದ ಉಪಚರಿಸಿ ಕುಳಿರಿಸಿದ್ದು. ಅನುನಯದ ಒಂದೆ ರದು ಮಾತುಗಳನ್ನಾಡಿ ಪಕ್ಕದಕೋಣಗೆ ಹೊದಳು. ಮಾಧುವು ತನ್ನನ್ನು ಸಂಬಂಧಂತಾದನು. ಆಕೆಯ ವರ್ತನವೂ, ತನ್ನ ದೌರ್ಬಲ್ಯ ಪ್ರದರ್ಶನವೂ ಅವನಿಗೇ ಅತ್ಯಾಶ್ಚಯವನ್ನುಂಟುಮಾಡಿತು. ಸುತ್ತಲೂ ಎವೆಯಿಕ್ಕೆದೆ ನೋಡಿದನು-ಸೃಶ್ಚತ್ಯಯುವತಿಯರಬಗಿಯ ನಗ್ನಚಿತ್ತಗಳು; ಕಿಟಕಿ-ಬಾಗಲುಗಳಿಗೆ ಮಣಿಯ ತೀರಗಳು—ನೆಲಕ್ಕೆ ಬೆಲೆಬಾಳುವ ರತ್ನಗಂಬಳ, ಜಂಕೆ, ಹುಲಿಗಳ ಚಮರಿಗಳು,—ಎಲ್ಲಾಲ್ಲಿಯೂ ಶ್ರೀಮಂತಿಕೆಯ ಲೀಲೆ, ವಿಧವಿಧ ವಾದನಗಳು. ಇವುಗಳನ್ನು ಕಂಡು ಬೆಕ್ಕಸ ಬೆರಗಾಗಿ ತನ್ನ ಕೊನೆಗಾಲನೇ ಇದೆಂದು ನೆನೆದು ಹೋರಡಲನುಮಾಡನು. ಸುಂದರಿಯು ತಟ್ಟು

ಯೆಂದರಲ್ಲಿ ಬಗೆಬಗೆಯ ತಿನಿಸುಗಳನ್ನೂ, ಶೀಫೆ ಗ್ಲಾಸುಗಳನ್ನೂ ಇಟ್ಟು ಕೊಂಡು, ಹಿಡಿದು ನಿಂತಿದ್ದಳು. ವೂಧುವು ನಿರುಪಾಯದಿಂದ ಕುಳಿತನು.

ಸುಂವರಿಯು ವೂತನಾಡದೆ ತಿನಿಸುಗಳ ತಟ್ಟಿಯನ್ನು ವೂಧುವಿನ ಕೈಗಿತ್ತು, ಎರಡು ಗ್ಲಾಸುಗಳಿಗೆ ಕೆಂಪನೆಯ ಪಾನಿಯವನ್ನು ಹಾಕಿ— ಒಂದನ್ನು ವೂಧುವಿಗೆ ಕೊಡುತ್ತು, ಮತ್ತೊಂದನ್ನು ತನ್ನ ಕೈಯಲ್ಲಿ ಹಿಡಿದು “ತೆಗೆದುಕೊಳ್ಳಿ-ವೂಧುರಾಯ್-ಅಪರೂಪವಾದ ಪದಾರ್ಥ-ಷಣ್ಣಂಪೇನ್” (champagne) ”

ವೂಧುವು ಒಲ್ಲೆ ನೆಂದು ಹೇಳಿ ಸೀರನ್ನು ವೂತ್ತು ಕುಡಿದು ಕುಳಿತನು. ವೂಧುವಿನ ಭಾಗದ ಪಾನಿಯವನ್ನೂ ಸುಂವರಿಯೇ ಪೂರ್ಣಿಸಿದಳು. ಎಲ್ಲ ವನ್ನೂ ಈಕ್ಕಿಸುತ್ತೆ ಲಿದ್ದ ವೂಧುವು ತಾನು ಯಾರು-ಎಲ್ಲಿರಾವೆನೆಂಬುದನ್ನು ನೆನೆದು ಢ್ಯುಯ್ ತಾಳಿ...

“ಕಮಲಾ, ಇದು ಎಂದಿನಿಂದ?”

“ಮಹನೀಯರಾದ ಕೆಲವು ಪುರುಷರ ಸಹವಾಸ ಚೆಳೆಸಿದಂದಿನಿಂದ.”

“ಅಂದರೆ...”

“ಅಂದರೇನು-ಗೊತ್ತಾಗುವುದಿಲ್ಲವೇ—ನೀವು ಯಾರ ಮನೆಗೆ ಒಂದಿರುವಿರೆಂಬುದು! ”

“ಇಲ್ಲ. ದಿಗ್ನಿಸುವೆಯಿಂದ ನನ್ನ ಯೋಚನಾಶಕ್ತಿಯು ಕುಂದಿದೆ.”

“ಮದರಾಸಿನ (De-luxe) ಡಿಲಕ್ಸ್ ವೇಶ್ವ ಕಮಲಾಂಬಾ ಮನೆಯಲ್ಲಿ-ಈಗಲಾದರೂ ತಿಳಿಯಿತೇ?”

“ಕಮಲಾಂಬಾ-ವೇಶ್ವ-ಕಮಲಾ, ಕಮಲಾ-ನೀನು ಸೂಳಿ ವೃತ್ತಿಗಳಿಂದೆಯಾ?”

“ಹೌದು-ಇಂದಿ-ಹಸಿವಿನ ಬಾಧೆ ತಾಳಲಾರದೆ..”

“ಅಂದೇಕೆ, ಚೀಟಿ ಬರೆದಿಟ್ಟು ಇಲ್ಲಿಗೆ ಬಂದುಬಿಟ್ಟು.”

ಪೂರ್ವಸ್ಥರಣೆಯು ಆಕೆಯ ಅಂತಃಕರಣವನ್ನು ಕಲಿಸಿತು. ವೇಶ್ವಾ ಸಹಜವಾದ ನಗೆಯು ದು:ವಿದಲೆಗಳಲ್ಲಿ ಅಂತಧಾರಾನ್ ಹೊಂದಿತು. ತಲೆಬಗ್ಗಿಸಿ, ಸೀರಯ ಕೊನೆಯಿಂದ ಕಂಬನಿಗಳನ್ನೂ ರಸಿಕೊಂಡು.

“ನೀವೇಕೆ ಬಂದಿರಿ-ಇಲ್ಲಿಗೆ—ಈ ಪಾಸಿ...”

“ ಕಮಲಾ, ನೀನು ಪಾಸಿಯೆಲ್ಲ. ನೀನು ಪಾಸಿನಿಯಾಗಲಾಡಿ-
ಹೇಳು-ನೇನ್ನಲ್ಲಿ ಹೇಳು-ಇಲ್ಲಿಗೆ ಹೇಗೆ ಬಂದೆ ? ”

“ ಕೇಳಿ, ಜೀವನದಲ್ಲಿ ಆವಶ್ಯಕ ಬೇಸರ ಬಂದು ಪ್ರಾಣ ಕಳೆಮಕೊಳ್ಳು
ಲೆತ್ತಿಷ್ಟನೆ-ಅದಕ್ಕೆ ಧೈರ್ಯ ಸಾಲದೆ ಹೋಯಿತು. ತಕ್ಷಣವೇ ನನ್ನ
ಸಂಬಂಧಿಯೊಬ್ಬನು ಮದರಾಸಿನಲ್ಲಿ ಕೆಲಸದಲ್ಲಿದ್ದದ್ದು ಜ್ಞಾಪಕಕೆ
ಬಂದಿತು. ಆತನು ವೊದಲಿನಿಂದಲೂ ನನ್ನಲ್ಲಿ ಪುತ್ರೀವಾತ್ಸಲ್ಯವನ್ನಿಟ್ಟೆ
ದ್ದುದರಿಂದ, ಅವನು ನನ್ನನನ್ನ ಈ ಪಾಸಿ ಗಂಡನಿಂದ ಉದಾರ ಮಾಡಬ
ಹುದೆಂದು ಭಾವಿಸಿ, ಮದರಾಸಿಗೆ ಬಂದೆ. ಇಂತಹ ದೊಡ್ಡ ಉರಿನಲ್ಲಿ
ನನ್ನನನ್ನ ಶೇಖುವರಾರು ? ಅಲೆದಲೆದು ಕೊನೆಗೆ ಆತನಿಗೆ ಕೊಯಮತ್ತಾರಿಗೆ
ವರ್ಗವಾಯಿತೆಂಬುದನ್ನು ರಿತಿ. ಏನು ಮಾಡಲಿ ! ನನಗ್ಯಾರು ದಿಕ್ಕು
ಎಂದು ಚಿಂತಿಸುತ್ತಿರುವಲ್ಲಿ ನಮ್ಮೊಂದಿನವನೊಬ್ಬನು ಸಂಧಿಸಿ ತನ್ನ ಮನೆಗೆ
ಕರೆದೆಂಬ್ದುನು. ಕೆಲ ದಿವಸಗಳು ಸಹೋದರಿಯಂತೇ ಸೋಷಣ ಸೆಡಿ
ಯಿತು. ಅನಂತರ ಕಲಹಕ್ಕಾರಂಭ. ಬಾಧೀಯನ್ನು ತಾಳಲಾರದೆ ಮನ
ಸ್ವನ್ನ ಹಿರಿದಗಲಿಸಿದೆ. ಆ ಒಣ ಕಾಮದ ಬಯಕೆಯೂ ಅವನಿಗೆ ಬೇಗ
ಮುಗಿದುಹೋಯಿತು. ಈ ವೇಳೆಗೆ ನನ್ನ ಸೌಂದರ್ಯದ ಖ್ಯಾತಿ ಬೆಳ್ಳಿ
ಯಿತು. ಸೋಷಣರು ಹೆಚ್ಚಾದರು. ಕೆಲ ಹೊನ ಹೆಂಗಸರು ಗೇತಿಯ
ರಾದರು ಸರಿ ! ಮುಂದಿನಬಂತ್ತು ವಿವರಿಸಲೇ ತಕ್ಕೆ—ಜವಿಾನುದಾರರು,
ರಾವ್ ಬಹದ್ದೂರರು, ಈಗ ಸರ್ ಸಾಹೇಬರುಗಳು, ಈ ಮನೆಯೂ ಆವ
ರಲ್ಲಿ ಒಬ್ಬರದು ನಾನು ರಾಣಿ ಆವರು ರಾಜರು. ವಿಧಿಯಂತೂ ನೀತಿ
ಪಥದಲ್ಲಿ ನನ್ನನನ್ನ ಬಾಳಗೊಡುವುದಿಲ್ಲ; ಇರುವ ತನಕ ಸುಖವಾದರೂ
ಪರ್ಮಿಬಿಡುವ ಎಂದು ನಿರ್ಧರಿಸಿ ಬಾವಟವನ್ನೇ ಹಾರಿಸಿಬಿಟ್ಟು. ”

“ ಈ ಬಾಳಿನಲ್ಲಿ ಸುಖವೇ ? ”

“ ನಿನ್ನ ದೃಷ್ಟಿಯಲ್ಲಿ. ನೀವು ಸ್ವಗ್ರಾದಲ್ಲಿರಲು ಯೋಗ್ಯರು. ನಮ್ಮ
ಬೋಳಗದೆಲ್ಲಿ ಸಾಧ್ಯ. ನಾನು ನೀತಿಮಾರ್ಗವನ್ನು ಅರಸುತ್ತ ಹೋದರೂ
ಯಾರಾದರೂ ಬಂದು ಬೇರೆಯ ಮಾರ್ಗಕ್ಕೆ ಎಳೆದೊಯ್ಯುತ್ತಾರೆ. ತನ್ನ
ಯಾರದು. ಅಬಲೆಯಾದ ನನ್ನದೇ ? ”

“ನೀನು ಅಬಲೆಯಲ್ಲ ಸಬಲೆ. ಆದರೆ ಮನೋದಾಢ್ಯಾ ಮಾತ್ರ ಏಲ್ಲ. ಅದೊಂದಿದ್ದರೆ ಭಾರತ ಮಾನಿನಿಯರ ಮಕುಟಮಣಿವಾಗುತ್ತಿದ್ದೆ.”

“ಆದು ನಿನ್ನ ಹುಚ್ಚು” ಎಂದಂದು ಗಹಗಹಿಸಿ ನಕ್ಕಳು ಆಹಾ! ಆದರ ಹಿಂದೆಂತಹ ದುಃಖಜ್ಞಾಲೆಗಳು !! ಮಾಧುವಿಗೆ ಆ ಜಾಗೆಯು ಆಸಕ ನೀಯವಾಗುತ್ತೇ ಬಂದಿತು. ಕಮಲೆಯಿಂದ ಬೀಳಿಶ್ವಂಡು ಹೊರಟಿನು.

“ಮತ್ತೆ ದಶ ನವನ್ನು ಯಾವಾಗ ಕೊಡುವಿರಿ.”

“ಈ ಜನ್ಮದಲ್ಲಿ.”

ಎಂದು ಹೇಳಿ ಮುಂದುವರಿದ. ಆನ್ನೆಷ್ಟಿ ಕವಾಗಿ ಕೆಣ್ಣು ಗಳು ಹಿಂತಿರು ಗಿದವು. ಚಂಡಮಾರುತನ ಹೊಡಿತಕ್ಕೆ ಬಾಡಿ ಸೊರಗಿ ಬೀಳುತ್ತಿದ್ದ ಲತೆ ಯುಂತೆ ಕಮಲೆಯು ಕನ್ನಡಿಯ ಶಿಟ್ಟಕೆ ಹಿಂದೆ ದೈಸ್ಯ ನೋಟಿದಿಂದ ನಿಂತಿದ್ದಳು. ಮನಸ್ಸಿನಲ್ಲಿ ಕಾರುಣ್ಯವು ಕಿರಣ ಚಿಮ್ಮಿತು. ಆಗಲೇ ಹಿಂತಿರಳಿ ಆವಳನ್ನು ಸಂತ್ಪೇಶವ ಎಂದೆನಿಸಿತು. ಮರುಕ್ಕಣವೇ, ಹ್ಯಾದಯವು ಸಂಸ್ಕಾರವಾಗಿಲ್ಲ, ಆದು ಈಗ ಪ್ರಬಲ ಅಗ್ನಿಜ್ಞಾಲೆ. ನಾನೂ ಒಂದು ಪತಂಗವಾದರೆ, ಎಂದು ಶಂಕೆಯಾಯಿತು....ಕಾಲೆಳಿದುಕೊಂಡು ಹೊರಟಿ.

* * * *

ಅಂದು ಹೊಡಲನೆಯ ದಿವಸ ಕಮಲೆಯನ್ನು ಕಂಡಾಗ ನಡೆದ ಮನೋವಾಸಾರವೇ ಪುನಃ ಆರಂಭವಾಯಿತು. ನೀತಿಮಾರ್ಗವನ್ನು ಹುಡುಕುತ್ತ ಹೊರಟಿದ್ದವಳನ್ನು ವಿಧಿಯೇ ಅನ್ನಿತಿ ಪಥಕ್ಕೆ ನೂಕಿರುವಾಗ ಮನಸ್ಯನೇನು ಮಾಡಲು ಸಾಧ್ಯ ಎಂದು ಮನಸ್ಸಿಗೆ ಸಮಾಧಾನ ಹೇಳಲು ದ್ಯುಕ್ತನಾದ. ವಿಧಿಯಲ್ಲಿಂದ ಬಂತು? ಆಕೆಯನ್ನು ಒಂದು ಮೆಟ್ಟಲಿನಿಂದ ಇನ್ನೊಂದು ಮೆಟ್ಟಲಿಗೆ ಇಳಿಸುತ್ತ ವಾಪಕೂಪಕೊಳ್ಳಯ್ಯಾತ್ತಿರುವವರು ಸಾಪ್ತಾಂಧ ಪುರುಷರೇ ಆಗಿರುವಾಗ ಎಂದು ವಿವೇಚನೆಯು ಮರುನುಡಿಯಿತು. ಕಮಲೆಯಲ್ಲಿ ಒಂದು ತೆರನ ನಿಷ್ಣಾಮ ಪ್ರೇಮವು ಅವನಲ್ಲಿ ಉದಯಿಸಿತ್ತು. ಆದಶ ಸ್ವರೂಪದಲ್ಲಿ ಸ್ತ್ರೀಯನ್ನು ಕಾಣಬಲ್ಲ ಹಾಗೂ ಆ ಸ್ವರೂಪದಿಂದ ವ್ಯಕ್ತಿಯು ಮುಕ್ತಿಯನ್ನು ಸಂಧಿಸಬಲ್ಲ ಸತ್ಯವೇ ಆವನ ಕರಗತವಾಗಿತ್ತೇನೋ ಎನ್ನ ವಂತಿತ್ತು. ಆದರೆ ಇಂದಿನ ನೋಟವು ಆ ಆಸೆಯನ್ನು ಮುರಿಯಿತು. ತನ್ನನ್ನು ಸಂಧಿಸಿಯೂ ಆಕೆಯು ಸಾಧಾರಿ

ತಳಾಗಲಿಲ್ಲವಲ್ಲ - ದೋಷವು ನನ್ನದೋ? ಸಾಕಷ್ಟು ಆತ್ಮಬಲವು ತನ್ನಲ್ಲಿ ಲ್ಲದಿದ್ದ ದರಂದ ಆಕೆಯ ಮನವನ್ನು ನನ್ನದೇಗೆ ತಿರುಗಿಸಲಾಗಲಿಲ್ಲವೆಂಬ ನಿಧಾರಕ್ಕೆ ಬಂದನು. ಮುಂದೇನು ವಾಡಲಿ. ಈ ಸಮಸ್ಯೆ ಪೂರಣ ವಾಗುವವರಿಗೆ ಮನವು ಶಾಂತಿಯನ್ನು ಹೊಂದಲಾರದು. ಆಕೆಯನ್ನೇ ಇನ್ನೊನ್ನೆ ನೋಡಲೇ! ಅರಳಿದ್ದ ತಾಯ್ತನದ ಕರುಳನ್ನು ಕೆರಳಿ ಜೀವ ನದಾರ್ಥದ ಹೆಬ್ಬಾಗಿನ ಕಡೆ ನೋಡುವಂತೆ ವಾಡಲೇ ಎಂಬೀ ತರಂಗ ತರಂಗವಾದ ಭಾವನೀಗಳಿಂದ ಮನಸ್ಸು ಗಡಿಯಾರದ ತಾಗು ತಟ್ಟ (Pendulum) ಯಂತೆ ಅತ್ಯಂದಿತ್ತ ಉಯ್ಯಾಲೆಯಾಡಹ್ತಿತು. ಒಮ್ಮ ಕಾಲ ಚಿಂತಿಸಿದ ಬಗೆಹರಿಯದಾಯಿತು. ಕೊನೆಗೆ, 'ಈಶ್ವರೇಚ್ಚೆಯಿದ್ದು ತಾಗಲಿ' ಎಂದು ಕೋಟನ್ನು ಧರಿಸಿ ಕಮಲೆಯ ಮನೆ ಕಡೆ ಹೊರಟ್.

ಆಗ ಸಮಾರು ರಾತ್ರಿ ಗಂ ಘಂಟೆಯಿರಬಹುದು. ಬೀದಿಯಲ್ಲಿ ಜನ ಗಳ ಗಲಾಟಿಗೆಕಡಿಮೇಯೇನಿರಲಿಲ್ಲ. ದೋಡ್ಡ ಪಟ್ಟಣಗಳ ಈ ತೊಂದರೆಯನ್ನು ದೂಡಿಸುತ್ತ ಕಮಲಾಂಬಾ ಗೃಹದ ಬಳಿಗೆ ಬಂದು ನಿಂತು ಬಾಗಿ ಲನ್ನು ತಟ್ಟಿದನು. ಒಳಗಿನಿಂದ ಒಬ್ಬ ಮುದುಕಿ, ಪ್ರಾಯಶಃ ಮನೆಯ ಕೆಲಸಗಾತಿಯಿರಬಹುದು. ಪ್ರಯಾಸ ಪೂರ್ವಕವಾಗಿ ಬಂದು, ವಾಧು ಕೇಳಿದ ಪ್ರಶ್ನೆಗೆ "ಆವರು ಈ ಮನೆ ಬಿಟ್ಟುಬಿಟ್ಟರು. ಎಲ್ಲಿಗೆ ಹೋದರೋ ಗೊತ್ತಿಲ್ಲ" ನೆಂದರು. ವಾಧುವಿನ ಮಿಕ್ಕೆಲ್ಲ ಪ್ರಶ್ನೆಗಳಿಗೂ ಬಂದುದಿಷ್ಟೇ ಉತ್ತರ. ಆಶ್ಚರ್ಯವೂಂದು ಕಡೆ. ಕೆಲಸಗಾತಿಯು ಸುಳ್ಳಿ ಹೇಳುತ್ತಿರ್ದ ವಳೇ ಎಂಬ ಶಂಕೆಯೊಂದು ಕಡೆ. ನೋಸಗಾತಿಯಾದಳಲ್ಲ ಕಮಲಾ ಎಂಬ ಕೋರ್ಡಫ್ರೋಂದು ಕಡೆ. ಈ ಮಿಶ್ರಭಾವನೆಗಳಲ್ಲ ಮುಳುಗಿತೇಲುತ್ತ ಕೆಬ್ಬನ್ನು ಸೇರಿದನು.

೬

ವಾಧುವರಾವ್, ಬಿ. ಎ., ಬಿ ಎಲ್. ಹ್ಯಾಕೋಟ್.F ಅಡೊಪ್ರೇಸ್, ಯವರ ಕೇಶ್ತಿಯು ದಿನೇ ದಿನೇ ಶುಕ್ಕಪಕ್ಕದ ಚಂದ್ರನಂತೆ ವೃದ್ಧಿಯಾಗಿತ್ತಲಿತ್ತು. ಕೇಶ್ತಿಯು ಚೆಳಿದಂತೆ, ಹಣವು ಕೈಸೇರಿದಂತೆ, ವಾಧುವಿನ ತಲೆಯೂ ತಿರುಗಹತ್ತಲಿಲ್ಲ ನಿದಾನಾರ್ಥ ದೇಸೆಯಲ್ಲಿನ ಆದರ್ಶ ಜೀವನದ ಭಾವನೀಗಳೇ ಬಲಗೊಂಡು, ಬಂದೊಂದಾಗಿ ಕಾರ್ಯರೂಹನ್ನು ತಾಳುತ್ತಿ

ದ್ವಿವು. ವಯಸ್ಸಿನಲ್ಲಿ ಕರಿಯುತ್ತಾದರೂ ವಕ್ಷೇಲಿಯಲ್ಲಿ ಗಟ್ಟಿಗನೆಂದು ಹೆಸರು ಪಡೆದಿದ್ದುನು. ಯಾವ ಸಾರ್ವಜನಿಕ ಸಂಸ್ಥೆ, ಸಭೆ ಚೆಳುವಳಿಯಲ್ಲಿಯೂ ವಾಧುವೇ ಮುಂದಾಳು. ಸ್ತ್ರೀಯರ ಅಭ್ಯಾಸದಯವನ್ನು ತ್ರಿಕರಣ ಪೂರ್ವ ಕವಾಗಿ ಆಶೀಸಿ ಆವರ ಪ್ರಯತ್ನಗಳಿಗೆ ಸಾಂತಃಕರಣದಿಂದ ಸಹಾಯ ವಾಡುತ್ತಿದ್ದವನೆಂದರೆ ವಾಧುವೆಂದು ಪ್ರಸಿದ್ಧಿಯಾಗಿದ್ದಿತು. ಒಂದು ದಿನಸೆ, ಎಂಬಿನೆಂತೆ ಸಜ್ಜಿತನಾಗಿ, ಕೇಸಿನ ದಷ್ಟರೆಗಳನ್ನು ಹಿಡಿದು ವಾಧುವು ಕೋಟೀಗೆ ಹೊರಟಿ ಅದು ಅವನ ಜೀವನದ ಹೆಮ್ಮೆಯ ದಿನಸೆ. ಖಂತಿ ಆಪಾದಿತನೆಂಬುದು ವಕ್ಷೇಲಿ ವಾಡಿ ಅವನನ್ನು ನಿರ್ದೋಃ ಷಿಯೆಂಮು ಪ್ರವಾಣ ಪೂರ್ವಕವಾಗಿ ತೋರಿಸಿದ್ದ ದರ ಸಿಧರದ ವಿಜಯ ವೂಲೆಯು ಆವನ ಕೋರಳಿಗೆ ಬೀಳತಕ್ಕದಿದ್ದಿತು. ವೇಷಭಾಷಿತನಾಗಿ ತಾಯಿಗೆ ನಮಸ್ಕರಿಸಲು ‘ವಾಧೂ ಪ್ರಾಣದಾನ ವಾಡಿ, ಬಬ್ಬನನ್ನು ಇಸಿದೆ. ಹೀಗೆ ಸಹಸ್ರಾರು ಪ್ರಾಣಗಳನ್ನು ಇಸಿ ಕೀರ್ತಿನಂತನಾಗಿ ಬಾಳಪ್ಪಾ’ ಎಂದು ಆಶೀರ್ವದಿಸಿದ್ದಾಳು. ಆ ಆನಂದದಲ್ಲಿ ಹಿಗ್ಗುತ್ತಾ ಕೋಟೀ ಬಳಿಗೆ ಬಂದನು.

ಕೋಟೀನ ಮುಂದೆ ಜನಸಂದರ್ಭಿಯು ದಟ್ಟವಾಗಿ ನಿಂತಿತ್ತು. ವಿಚಾರಿಸುವಲ್ಲಿ ಒಬ್ಬ ಹೆಂಗಸು, ತಾನು ಕೆಲಸ ವಾಡುತ್ತಿದ್ದ ವರ ಮನೆಯ ಮಗು ಪ್ರೊಂದನ್ನು ಭಾವಿಗೆ ತಳ್ಳಿದ್ದಳಿಂದೂ, ಅವಳನ್ನು ವಿಚಾರಣೆಗಾಗಿ ತಂದಿರು ವರೆಂದೂ ಗೊತ್ತಾಯಿತು. ವಾಧುವು ಪ್ರಯಾಸದಿಂದ ದಾರಿ ಬಿಡಿಸಿ ಕೊಂಡು ಆಪಾದಿತಳಿ ಬಳಿಗೆ ಒಂದನು. ಜೀರ್ಣವಾದ ಸೀರೆ, ಹರಕು ರವಿಕೆಯನ್ನು ಧರಿಸಿ, ತಲೆಗೆ ಮುಸುಕನ್ನು ಹೊದೆದು ಆಕೆಯು ಕುಳಿತಿದ್ದಳು ಪಕ್ಕದಲ್ಲಿ ಮೃತ ಶಿಶುವಿನ ದೇಹ. ನೀರನ್ನು ಕುಡಿದು ಕುಡಿದು ಭಯಂಕರ ರೂಪನ್ನು ತಾಳಿದ್ದಿತು. ಅದರ ಪಕ್ಕದಲ್ಲಿ ತಾಯಿತಂದೆಗಳು ದೀಪ್ತಿ ರೋದನ ವಾಡುತ್ತ ಕುಳಿತಿದ್ದರು. ವಾಧುವು ಮಗುವನ್ನು ಪರೀಕ್ಷೆ ನೋಡಿ ತಂದೆತಾಯಿಗಳನ್ನು ಸಂತ್ಪ್ರೇಷಿ ಆಪಾದಿತಳಿ ಕಡೆಗೆ ತಿರುಗಿದನು.

“ಆಮ್ಮೆ”

ಆಕೆಯು ಮುಖ ಎತ್ತಿ ನೋಡಿದಳು ತೆರೆದಾಲಿಗಳನ್ನು ಏಂಜಿ

ನಂತೆ ಮುಚ್ಚಿ ವೊದಲಿನಂತೆ ಕುಳಿತಳು. ಮಾಧುವು ಆಪಾದಿತಳ ಗುರುತು
ಹಿಡಿದನು. ಭಯಾಕ್ರಾಂತತೆಯಿಂದ ಆಕೆಯ ಬಳಿಗೆ ಸರಿದು

“ ಕಮಲಾ.... ”



ಕಮಲೆಯು ತಲೆಯೆಶ್ವಿ ನೋಡಿ

“ ಅಣ್ಣಾ, ಕೊನೆಗೆ ಬಂದೆಯಾ ” ಎಂದು ಚೇರಿ ಸ್ಟೃತಿ ತಪ್ಪಿದಳು.

ಮಾಧುವು ಕೋಟಿನ ನಾಕರರ ಸಹಾಯದಿಂದ ಆಕೆಯನ್ನು
ಬಂದು ಕೋಟಿಗೆ ಕರೆದೊಯ್ದು ಶಿಶೂರಷ್ಟೆ ಮಾಡಿ

“ ಕಮಲಾ, ಮಗುವನ ಕೊಲೆಗೆ ನೀನು ಹೇಗೆ ಕಾರಣ ”

ಕಮಲೆಯು ಕಂಬನಿದುಂಬಿ ಮೆಲ್ಲಮೆಲ್ಲನೆ

“ ಅವು ವಿಧಿಲಿಖಿತ. ನೀನವತ್ತು ಮದರಾಸಿನಲ್ಲಿ ಬಂದು ನನ್ನನ್ನ
ನೋಡಿ ಹೃದಯದಲ್ಲಿ ಜ್ಞಾನದ ದೀವಿಗೆಯನ್ನು ನೆಟ್ಟುಹೋಡಿ. ಸಂಧಾರ್ಯ
ಕಾಲದ ವೇಳಿಗೆ ಮನಸ್ಸಿನ ಸ್ಥಿತಿಯು ಬೇರೆಯಾಯಿತು. ಹತ್ತಿರವಿದು
ಹಣ ಕಾಸು ನಗನಾಣ್ಯವನ್ನೆಲ್ಲಾ ದಾನವಾಡಿ ಹೊಸ ಬಾಳನ್ನು ಆರಂಭ
ಮಾಡಲು ಮಿಲ್ಲಿನಲ್ಲಿ ಕೆಲಸಕ್ಕೆ ಸೇರಿದೆ. ಅಲ್ಲಿನ ನಾಕರರ ಕಣ್ಣಗಳು
ಬೀಳುವಂತಾಗಲು ಆ ಸ್ಥಳವನ್ನು ಬಿಟ್ಟು ಒಬ್ಬರಲ್ಲಿ ಅಡಿಗಿಗೆ ಸೇರಿ ಮೊನ್ನೆ
ಯವರೆವಿಗೂ ಇದ್ದೆ. ನನ್ನ ದುರದೃಷ್ಟಿ. ಅವರನ್ನು ವಿಧಿಯೇ ಬೆಂಗ
ಳೂರಿಗೆ ಎಳತಂದಿತು. ಆ ಮಗುವನ್ನು ನನ್ನ ಪ್ರಾಣಕ್ಕಿಂತಲೂ ಹೆಚ್ಚಿನ
ಪ್ರೀತಿಯಿಂದ ನೋಡಿಕೊಳ್ಳುತ್ತೆ ಲಿದ್ದೆ. ಇವತ್ತು ಬೆಳಿಗ್ಗಿ ಆಳಿವಾಡುತ್ತು
ವಾಡುತ್ತೆ ಭಾವಿಯ ಬಳಿಗೆ ಹೋಯಿತು. ನಾನು ಹಿಡಿದುಕೊಳ್ಳುವುದಕ್ಕೆ
ಹೋಗುವುದರಲ್ಲಿ ಒರಗಿದ್ದ ಇಟ್ಟಿಗೆಯು ಜಾರಿತು. ಮಗು ಭಾವಿಗೆ
ಬಿದ್ದಿತು. ಮುಂದೇನು ಹೇಳಲಿ ನಾನೇ ನೂಕಿದಳಿಂದು ಇವರೆಲ್ಲರೂ... ”

ಮಾಧುವು ಧೈಯರ್ ಹೇಳಿ, ಆಕೆಯ ವಕಾಲತ್ತನ್ನು ವಹಿಸಿದ್ದನು.
ವಿಚಾರಣೆಯೂ ಆಯಿತು; ಮಾಧುವು ಘಟನೆಯು ಆಕಸ್ಮಾಕವೆಂದು
ತೋರಿಸಿ, ಆಪಾದನೆಯನ್ನು ಮುರಿದ. ಆವನ ವಾದ ಸರಣಿ-ಅವರ ಹಿಂದಿನ
ಸ್ವಾತ್ಮ-ಅಂತಃಕರಣಗಳು ನಾನ್ಯಾಯಾಧೀಶ ಮೊದಲೊಂದು ವಾದಿಗಳನ್ನು
ಕೂಡ ಕಂಬನಿಯ ಕಾಲುವೆಯಲ್ಲಿ ವಿಾಯಿಸಿಬಿಟ್ಟಿವು.

ಕೇಸಿನ ಪ್ರಕರಣ ಮುಗಿಯಿತು. ಕಮಲೆಯು ಮಾಧುವಿನ ಒಳಗೆ ಬಂದು ನಿಂತಕು. ಉಕ್ಕತ್ತಿದ್ದ ಶೈತಜ್ಞ ತೆಯನ್ನು ಹೊರಹೂಡಬೇಕೆಂದು ಮನ್ನಿನ ಆವೇಗ.

“ಅಣ್ಣು” ಎಂಬಳು. ಹೆಚ್ಚಿಗೆ ವಾತ್ತು ಹೊರಡದಾಯಿತು. ಅಂತ್ಯ ತಳುತ್ತ ಕಾಲ ಒಳ ಬಿದ್ದು ಬಿಟ್ಟಿಳು. ಮಾಧುವು ಆಕೆಯನ್ನು ಗಾಡಿಯಲ್ಲಿ ಕುಕ್ಕರಿಸಿಕೊಂಡು ವಾಸೆಗೆ ಹೊರಟ್. ಹ್ಯಾಲ್ಪ ವೇಳೆಯಾದ ನಂತರ ಕಮಲೆಗೆ ಎಚ್ಚುರವಾಯಿತು. ಕಣ್ಣರೆಡಳು. ಮಾಧುವಿನ ಎದೆಯ ವೇಲೆ ತನ್ನ ತಲೆಯೊಡಗಿತ್ತು. ನಾಚಿ ಹೀಂದಕ್ಕೆ ಸರಿವಳು. ಮಾಧುವು ವೃದ್ಧವಾಗಿ ನಿಕ್ಕನು. ಕಮಲೆಯು ಮಾತನಾಡಲು ಎರಡು ವಾರು ಬಾಂ ಪ್ರಯತ್ನಿಸಿ ಹೊಸೆಗೆ ಸಾಹಸದಿಂದ.

“ನನ್ನನ್ನು ಎಲ್ಲಿಗೆ ಕಡೆದೊಯ್ಯಿತ್ತಿರುವರಿ?”

“ನಮ್ಮ ಮನೆಗೆ.”

“ನಾನಲ್ಲಿ ಬರಲು ಅರ್ಹಳ್ಳಿ. ನನ್ನ ಬಾಳು.....”

“ಅದನ್ನು ಮರಂತುಬಿಡು ಕಮಲಾ-ಹೀಂಡಿನ ಬಾಳು ಎಂದೋ ಸುಟ್ಟುಹೊಯಿತು. ಅದರ ಯೋಚನೆ ಈಗೇತಕ್ಕೆ. ಈಗ ನಿನ್ನದು ಹೊಸ ಬಾಕು.”

“ನಿಮ್ಮ ತಾಯಿಯವರು.....”

“ಅದೇನೂ ಚಿಂತಿಸಬೇಡ. ಅವರಿಗೆ ಮಾದಂಣಿನಲ್ಲಿ ನಡೆದದ್ದನ್ನು ಹೇಳಿಯೇ ಇರುವೆ. ನಿನ್ನನ್ನು ಬಿಟ್ಟುಬಂದದ್ದಕ್ಕೆ ನನ್ನ ವೇಲೆ ಕೋಟಿಸಿ ಕೊಂಡರು.”

“ಆ ತಾಯಿಯನ್ನು ನೇಂದುವ ಧ್ಯೇಯ-ಪೂ ನನಗಿಲ್ಲ?”.....

“ಎಲ್ಲಾ ಉಂಟು ಕಮಲಾ, ಪುನಃ ಪುನಃ ಅದನ್ನೇ ಚಿಂತಿಸಬೇಡ. ಅಮ್ಮನಿಗೆ ಮಗಕೊಬ್ಬಿಲ್ಲವಲ್ಲ ಎಂಬ ಕೊರತೆಂಬ ಇದ್ದಿತು. ನೀನು ಬಾದದ್ದು, ಮಗಕು ಮನೆಗೆ ಬಂದ ಹಾಗಾಯಿತು. ಅವಳೂ ಹೀಗೆಯೇ ಅವಶ್ಯ ಹೇಳಿದ್ದು.”

ಕಮಲೆಯು ಏನನ್ನೋ ಹೇಳಬೇಕೆಂದಿದ್ದಳು. ಆ ವೇಳೆಗೆ ಗಾಡಿಯು ಮಾಧುವಿನ ಮನೆಯ ಒಳ ಬಂದು ನಿಂತತು. ಮಾಧುವು ಕಮಲೆಯ

ಕೈ ಹಿಡಿದು ಒಳಕ್ಕೆ ಕರೆತಂದನು. ಬಾಗಿಲಿನ ಸಪ್ಪಳ ಕೇಳಿ ವಿಾನಾಕ್ಕೆ ಮೃನವರು ಹೊರಗೆ ಬಂದರು.

“ ಅಮೃ, ನಿನಗೊಂದು ಭಿಕ್ಕೆ ತಂದಿರುವೆನು. ಕಮಲಾ.... ”

ವಿಾನಾಕ್ಕೆಮೃನವರ ಮುಖದ ಮೇಲೆ ತಾಯಿಯ ಒಲುಮೆಯು ಚೆನ್ನಿತು. “ ಬಾ-ತಾಯಿ. ” ಎಂದು ಕೈ ನೀಡಿದರು. ಕಮಲೆಯು ತಾಯಿಯ ಕಡೆಗೆ ಹಿಂದು ಮುಂದು ಸೋಡುತ್ತೆ ಹೊಗುವ ತಪ್ಪಿತಸ್ಥಿ ಕರುವಿನಂತೆ ವಿಾನಾಕ್ಕೆಮೃನವರ ಬಳಿ ತೆರಳಿ ಅವರ ಎರಡು ಪಾದಗಳನ್ನೂ ಹಿಡಿದು ನಮಸ್ಕರಿಸಿದರು. ವಿಾನಾಕ್ಕೆಮೃನವರ ಆನಂದಕ್ಕೆ ಪಾರವೇ ಇಲ್ಲ. ಕಮಲೆಯನ್ನೀತಿ ಬಿಗಿದಪ್ಪಿ “ ಚಿಂತಿಸಬೇಡ ಕೆಂದವರ್ಮಾ-ಆದದ್ವಿ ಅಗಿಹೋಯಿತು.—ದೇವರಿದ್ದಾನೆ. ಅವನನ್ನು ನಂಬಿ ಮುಂದೆ ಸಂಯಾಗಿ ದ್ವಾರಾಬುತ್ತು. ಹೆಣ್ಣುಮಕ್ಕಳಲ್ಲಾಂತಿದ್ದೆ. ದೇವರೇ ನಿನ್ನ ಕೊಟ್ಟು ” ಎಂದನ್ನು ತ್ವಾ ಒಳಕ್ಕೆ ಕರೆದೊಯ್ದರು.

ಮಾಧುವು ಅವನ್ನೇ ದಿಟ್ಟಿಸಿ ಸೋಡುತ್ತು, ನಿಟ್ಟುಸಿರು ಬಿಟ್ಟು, “ ತಾಯಿಯಂದರೆ ಈಕೆಯೇ ತಾಯಿ. ಹೆತ್ತ ಮಕ್ಕಳಿಗೆ ಮಾತ್ರವಲ್ಲ ತಪ್ಪಿ ನಡೆದ ಮಕ್ಕಳಿಗೂ ತಾಯಿ ” ಎಂದುಕೊಂಡ.

ಮುಂದೇನು ಗತಿ.

ವಾಚಕ ಭಗಿನೀ ಬಾಂಧವರೇ, ಇದು ನನ್ನ ಆತ್ಮಕಥೆ. ಸುಶಿಲ್ಲಿತ ಇಂಗಿದ್ದರೂ ಶಿಶ್ವಣಿದ ಸತ್ಯನನ್ನರಿಯಿದ ಒಬ್ಬ ಅಭಾಗ್ಯಜ ಚರಿತ್ರೆಯಿದು. ಸೀತಾ, ಸಾವಿತ್ರಿ, ದಮಯಂತಿ ಮೊದಲಾದ ಜಗಟ್ಟನನಿಯರ ಚರಿತ್ರೆಗಳನ್ನೋದಿ ಅವುಗಳಿಂದ ಸ್ವಲ್ಪಿತ ಪಡೆದಿಂದಿರಿ. ಅಂತಹ ನಿಂವಿಂದು, ದುರ್ವಾಸಗರಪ್ರವರ್ತಕಿಯೆಸಿಕೊಂಡು, ತನ್ನ ಇಹಪರಸಾಧನ ಗಳನ್ನು ನಿಮೂಲ ಮಾಡಿಕೊಂಡ ಹತಭಾಗಿಸಿಯೋಬ್ಬಳ ಶೋಕವು ತಾತ್ತ್ವಂತವನ್ನೋದುವ ತೊಡಕಿಗೆ ಬಿದ್ದಿದ್ದೀರಿ. ಜನ್ಮಾರಭ್ಯ ಜನಗಳ ಧಿಕಾವು ರಕ್ಷಿತಾತ್ಮಳಾದ ನಾನು ಈ ನನ್ನ ಆಂತಿಮ ಕಾಲದಲ್ಲಿ ಕೂಡ ಸ್ವಮ್ಮ ಮನವನ್ನು ಕಲುಷಿತ ಮಾಡಿ ದೋಷದ ಹೊರೆಯನ್ನು ಹೆಚ್ಚಿಸಿಕೊಳ್ಳು ಬೇಕೆಂದ್ಲೂ. “ನನ್ನ ದುಷ್ಟಜೀವನವು, ದುರ್ವಾಸಗರ ತನಿಂದ ಹಾಡಿಯು ಚಷ್ಟಸುಖಗಳನ್ನು ಕನ್ನಡಿಸುವ ಕೈಮರವಾಗಲಿ, ನನ್ನ ಚರಿತ್ರೆಯಿಂದ ಎಚ್ಚಿರಗೊಂಡ ಆರ್ಯಬಂಧು ಭಗಿನಿಯರು ಸರಿಯಿಲ್ಲದ ಪಕ್ಷಕ್ಕೆ ತಮ್ಮ ಜೀವತಗಳನ್ನೂ, ನಡಿವಳಕಿಗಳನ್ನೂ ಸರಿಪಡಿಸಿಕೊಳ್ಳಲಿ” ಎಂಬ ಸದುದ್ದೀಶದಿಂದ ಈ ಆವಾಚ್ಯವಾದ ಆತ್ಮಕಥೆಗೆ ಕೈಹಾಕಿರುವೆನು.

ಭವಿಷ್ಯವನ್ನು ರಿಯುವ ಶಕ್ತಿಯನ್ನು ಪಡೆಯಿದ್ದ್ದ ನನ್ನ ಜನನಿಂದ ನಿರ್ಣಯ ಮನುತ್ಯಿಂದನಿಗೆ “ಸೀತಾ” ಯೆಂದು ಹೆಸಂಟ್ಟಿರು. ನನ್ನ ಬಾಲಲೀಲೆಗಳಿಂದ ಹಿಗ್ಗಿತ್ತಾ, ನನ್ನನ್ನಿತ್ತ ಪರವಾತ್ತನನ್ನು ನಿತ್ಯವೂ ಕೃತಜ್ಞತ್ವಿಯಿಂದ ವಂದಿಸುತ್ತ ಹರ್ವದಿಂದ ಹೊತ್ತಾಗಳಿಯುತ್ತಿದ್ದರು. ಇಂದವರು ತಮ್ಮ ಮುದ್ದೆ ಸೀತೆಯ-ತಮ್ಮ ದೃವಾಂಶಭೂತಳಾದ ಸೀತೆಯ-ತಮ್ಮ ಜೀವನ ಸರ್ವಸ್ವಳಾದ ಸೀತೆಯ ಸ್ವರಣೆಯು ಕೂಡ ಪಾಪಕರವೆಂದೆಂಬಲಾರಂಭಿಸಿದ್ದಾರೆ. ಅದಾರ ತಷ್ಟು! ನನ್ನ ಪಿತನು ಮಂಧ್ಯಮು ವಗರಕ್ಕೆ ಸೇರಿದವನಾಗಿ ನೂರು ರೂಪಾಯಿಗಳ ಮಾನಾಶನವನ್ನು ತಮತ್ತಿದ್ದನು. ಇಸ್ವತ್ತು ರೂಪಾಯಿಗಳ ಬಾಡಿಗೆ ಕೊಟ್ಟಿರೂ

ಗಣನೆಗೆ ತಾರದೆ ನಾವು ಸುಖವಾಗಿ ಬಳಳುತ್ತಿದ್ದೇನು. ನನ್ನು ತಂದೆಯು ವಿದ್ಯಾವಂತನಾಗಿದ್ದರೂ ಆಚಾರ ವ್ಯವಹಾರಗಳಲ್ಲಿ ಪೂರ್ವಜ ರಗೆ ಯಾವ ವಿಧದಲ್ಲಿಯೂ ಅಗಾರಪವರ್ನೂ ತರುತ್ತಿರಲ್ಲ. ಸ್ವಲ್ಪ ಕಟ್ಟಿ ಧರ್ಮೀಯೇ ಆಗದ್ದನೇಂದೂ ದೋಷವಿಲ್ಲ. ನನ್ನ ತಾಯಿಯು (ಡೇವಾ! ಆ ಹೆಸರನ್ನು ಚ್ಚಿರಸುವ ಯೋಗ್ಯತೆ ಕೂಡ ನನಗಿಲ್ಲವಲ್ಲ !) ನವ ನಾಗ ರಿಕ ಭಾಲಿಕೆಯಂತೆ ಪಾಶ್ಚಿಮಾಕ್ಯ ಪಂಥಿಯ ಶಿಕ್ಷಣ ಘರ್ವಣಿದಲ್ಲಿ ಸುರಿಯಾಲ್ಪಡದಿದ್ದೇನೂ, ತಕ್ಕುಮಂಟ್ಪಿಗೆ ಸಂಸ್ಕೃತವನ್ನೂ, ಮಾತ್ರಭಾಷೆಯಾದ ಸಿರಿಗನ್ನಡವನ್ನೂ ಚೆನ್ನಾಗಿ ಬಲ್ಲವಳಾಗಿದ್ದಿಂದು. ಕೈವಿಸಂತರ ಕೃತಿಗಳಲ್ಲಿ ನಾವು ಯಾವ ಆದರ್ಶವನಿತೆಯರ ಜೀವನಗಳನ್ನೊಂದಿಗೆ, ಆವಾಗ ಇನ್ನು ವಾಸೋಸಾವಾತ್ಮಕ್ಯದಲ್ಲಿ ಚಿತ್ರಿಸಲೇಶ್ವಿ ಸುತ್ತೇಂದೋಽಂತಹ ಆದರ್ಶವನಿತೆಯೇ ನನ್ನ ಜನನಿಯು. ಆಕೆಗೆ ಪತಿಯೆಂದರೆ ಸಾಕ್ಷಾತ್ ಪರಮಾತ್ಮೆ ಸ್ವರೂಪ. ಪತಿಸೇವೆಯೆಂದರೆ ಆಖಿಂಡಂಥಂದ ಸುಖ. ಇದರ ಕೀರ್ತಿಯು ನನ್ನ ಪಿತ್ರೇಂದ್ರಿಯಗೂ ಸೇರತಕ್ಕೂದ್ದೇ ಸರ್ವಜ. ಆತನು ಒಮ್ಮೆಯಾದರೂ ಪತ್ನಿಯ ವಿಚಾರದಲ್ಲಿ ಬಿರುನುಡಿಗಳನ್ನೂ ದಿದ್ದ ನ್ನು ಗೆಲ್ಲೇ, ಪತ್ನಿಯನ್ನು ಹೀನವಸ್ತುವೆಂದು ಭಾವಿಸಿ ಆಪಚರಿಸಿರುದನ್ನೂ ಗೆಲ್ಲೇ ನಾನು ಕಂಡುದ್ದಿಂಬಿ. ಪತ್ನಿಯಲ್ಲಿ ಆಮಾನುಷವಾದಂತಹ ಪ್ರೇಮವನ್ನೂ ಗೌರವವನ್ನೂ ಪ್ರೋಷಿಸುತ್ತಿದ್ದನು. ತಾಯಿಯೆಷ್ಟು ಆದರ್ಶಮೂರ್ತಿಯಾಗಿದ್ದರೂ ಆ ಆದರ್ಶ ಜೀವನದ ಮುರ್ಚವನ್ನೇ ನಗರುಹಿ, ಆವಾಗಳನ್ನು ನಾನೂ ಕಾರ್ಯರಂಗನಲ್ಲಿ ತರುವಂತೆ ಶಕ್ತಿ ಸಂಚಯನ ವಾಡುವುದನ್ನು ತಿಳಿಸದೆ ಹೊಂದಿಂಬಿ. ನನ್ನ ಆನ್ನಫ್ರ ನಾಮವನ್ನು ಸಾಥ್ಯಕ ಮಾಡಿಕೊಳ್ಳುವ ಬಗೆಯನ್ನೆಲ್ಲಾ ತಿಳಿಸಿದಳು-ಆದದೇನು? ಆದರ್ಶರಂಗಕ್ಕೂ ಸ್ನೇಜರಂಗಕ್ಕೂ ಅಂತರವುಂಟಿಲ್ಲ! ಪಿತನು ತನ್ನ ಸುಖವನ್ನು ಕೂಡ ನನಗಾಗಿ ತ್ಯಾಗವಾಡಿ ಸಂಗೀತ ಶಿಕ್ಷಕನೆಂಬುಂಟಿಗೆ ಹತ್ತು ದೂಷಾಯಿಗಳ ಮಾಸಾಶನ ವಿಂಯುತ್ತ ನನ್ನನ್ನು ಗಾನಪಟ್ಟಿವನ್ನಾಗಿ ಮಾಡಿದನು. ಯಾವ ಸತ್ಯಮಕ್ಕೂ ನನ್ನ ಆಮಾಲುವಾದ ಗಾನವಿದ್ಯೆಯನ್ನು ಹಿಂಎಗಿಸಿಕೊಳ್ಳುವೆ ಕೇವಲ ಇಂದ್ರಿಯಗಳ ಚಾವಲ್ಯ ತೃಪ್ತಿಯ ಸಲುವಾಗಿ ಆದನ್ನು ದುರುಪ ಹಿಂಎಗ ಮಾಡಿ ದೂಷಿಸಿದ ಪಾತಕಿಯು ನಾನು! ಆದು ವರ್ಷಗಳ ವರಗೆ

ವೀಣೆಯಲ್ಲಿ ಶಿಕ್ಷಣ ಪಡೆದಂತೆ ಸೆನಪುಂಟು. ಅನಂತರ ನಾಲ್ಕು ದು ವರ್ಷಗಳ ಸ್ವಯಂ ಆಭ್ಯಾಸಿಸಿದಂತೆಯೂ ಜಾಗ್ರಿ ಪಕವುಂಟು. ಅಂತೂ ವೀಣಾ ಗಾನದಲ್ಲಿ ಅಭಿಜ್ಞತೆಯನ್ನೇ ಸೋ ಪಡೆದನು ಪಾರವಾತ್ತಿಕ ವಿಚಾರಗಳನ್ನು ನಿರ್ಣಯಿಸಿ, ಸ್ತುಪಂಚಿಕ ವ್ಯವಹಾರ ಲೋಲುಪರಾಗಿದ್ದ ಗೋವಗೋಂಪಿಯರನ್ನು ಸುಧಾರಿಸಲೆಂತು ಭಗವಾಣ ಕೃಷ್ಣದೇವನು ತನ್ನ ವೇಣಾಗಾನವನ್ನೇ ಹೇಗೆ ಸಾಧನವಾಗಿ ಮಾಡಿಕೊಂಡನೋ ಹಾಗಿಯೇ ಸಾನೂ ನನ್ನ ಗೆಳತಿಯೇನ್ನು ಸುಧಾರಿಸಬಂದಾಗಿತ್ತು. ಅತ್ಯ ಪಾವಿತ್ರ್ಯತೆಯನ್ನೇ ಪಡೆಯುದ ಪಾಸಿಸಿಯಾದ ನಾನು ಇತರರನ್ನು ಸನ್ಯಾಗಾರವಲಂಬಿಗಳನ್ನಾಗಿ ಮಾಡುವುದು ಮೂರ್ಖತನವಲ್ಲವೇ? ನನಗೆ ವಯಸ್ಸಿಹನ್ನೆರಡಾಗ ಬರಲು ತಾಯ್ಯಂದಿಗಳು ವಧುವರ ವಿಕ್ರಯ ಸ್ಥಾನದಲ್ಲಿಬಹುಮರುಸಿನಿಂದ ಓಡಾಡ ಹತ್ತಿದರು. ತಮ್ಮ ಸಂಬಂಧವು ತಳಪದವಾಗಿರಲು ಪುನಾಗನಾವ ಜಿಂದ ಪತ್ತಿಗನನ್ನೇನಗೆ ಗೊತ್ತುನಾಡಲಾಷಕರಾದರು. ತಾಯಿಗೆ ಐಶ್ವರ್ಯವಂತ ಆಳಿಯ ಬೇಕು, ತಂದೆಗೆ ವಿದ್ಯಾವಂತನು ಬೇಕು. ತಾಯಿಯ ದೃಷ್ಟಿಯಲ್ಲಿ ಆಳಿಯನ ಸಂಕತ್ತೇ ಸಕಲಸುಖಕ್ಕೂ ಮೂಲಕಾರಣ, ತಂದೆಯ ದೃಷ್ಟಿಯಲ್ಲಿ ವಿಧ್ಯವೇ ಎಲ್ಲ ಹಿತಕ್ಕೂ ವಾಂತಿ. ಜೀವನ ಸಮರದ ಮುಖ್ಯಂಶವನ್ನೂ, ಈ ಕೃತ್ಯವು ರಂಗಮಂಭಿಸದಲ್ಲಿ ಪಾತ್ರಗಳನ್ನುಭಿನ್ಯಿಸುವ ನಟರ ಪ್ರಧಾನ ಗುಣಗಳನ್ನು ನಮ್ಮ ತಾಯ್ಯಂದಿಗಳು ಮುದ್ದೆತು ಅರಿಯದ ಒಡವಕ್ಕಿಗಳಾದ ನಮ್ಮನ್ನು ಯಾವಜ್ಞೀವನ್ನೂ ಖೇದಸಂಜರವಲ್ಲಿ ಹಾಕುವರಲ್ಲಿ ಅವರು ವ್ಯಾತಹ್ಯದಲ್ಲಿಗಳಲ್ಲವೇ—ಸ್ತುತಿಸಾಧಕರಾದ ಲಿಪಿತರಲ್ಲವೇ—ಸ್ತೋಮರಹಿತರಾದಕ್ಕೂರ ರಕ್ತಸರಲ್ಲವೇ? ಕೂನ್ನಗಳಿಲ್ಲವೂ ಸಾರಿಸಿಂದ ಬಿಗಿನಿ ಕಟ್ಟಲ್ಪಡಿದ್ದಲ್ಲಿ ಆವುಗಳನ್ನು ಮುಡಿಯಲಾಗುವದಿಲ್ಲವೆಂಬ ಸಣ್ಣಂಶವು ಆವರಗೋಚರಕ್ಕಿಂಬಾರದಲ್ಲ. ಪುರುಷನನ್ನಿ ದೇಹದಾಢ್ಯ, ಹೈಸಣನು ತನ್ನಕೃಪಣ ಗುಣದ ಪ್ರಭಾವವಿಂದ ಶೇಖರಿಸಿಟ್ಟಿರುವ ಧನದಂತೆ ಶೇಖರಿಸಲ್ಪಟ್ಟಿರುವ ವೀರ್ಯ-ಇತ್ಯಗಳಿಲ್ಲದ ವೇಲೆ ಆವನವಿದ್ಯಾ ಧನಗಳನ್ನೂ, ಅಂತರಂಗ ಸ್ತೋಮಲ್ಯವೆಂಬ ಸ್ತೋಂದಯುವನ್ನು ಪಡೆಯದೆ ಚೇಮಲ ರಂಗ ರಂಗಿನ ಬಾಹ್ಯ ಸ್ತೋಂದಯುವನ್ನು ಪಡೆದಿರುವ ಸ್ತೀಮು ಲಾವಾಣಿವನ್ನು

ಸರಡಬೇಕಲ್ಲದೆ ಮತ್ತೊಂದು ? ತಾಯ್ತುಂದೆಗಳೇ ಗಮನಿಸಿರಿ-ನಿನ್ನ ಅಳಿಯ ನ್ನಾಗುವವನಲ್ಲಿ ವಿದ್ಯಾ, ಧನ್ಯಾಗಿಂತಲೂ ಆವಾಳ್ಯವಾದ ಪ್ರದುಷಧನ ವಿದೆಯೇ. ಇಲ್ಲಶೋ ಗಮನಿಸಿ-ಆನಂತರ ಕುವರಿಯುರ ದಾನವನ್ನು ಆಲೋಚಿಸಿರಿ. ಹ ಗೆ ಮಾಡದೆ ಸೀಮೇ ಆವರಣ್ಣ ಭಂಂಕೆವಾದ ಕ್ರೋಕಸಣಗ ರಕ್ಕೆ ತಕ್ಕೆ ಆನಂತರ ದೂಷಿಸಬೇಡಿರಿ

“ ದೂರಕ್ಕೆ ಚಿಪ್ಪೆ ನುಣ್ಣಿಗೆ ” ಎಂಬ ನಾಣ್ಣಿಡಿಯು ಎಸ್ತೇಂದ್ರೀ ಆವತ್ತಿ ನಮ್ಮ ಆನುಭವಕ್ಕೆ ಬರುವುದು ಆದರೂ ತಿಳಿವು ಬಾರದಲ್ಲ ! ಜನಸಾಮಾನ್ಯಕ್ಕೆ ಮಾನವ ಜೀವಿಗಳ ಪ್ರತಿ ಹೆಚ್ಚೆಯೂ ಸುಖವನ್ನುವಾಗಿ ಕಂಡುಬರುತ್ತದೆ. ನಮ್ಮ ಹಿಂದೂ ಸಮಾಜೀಯರಿಗಂತೂ “ ವಿವಾಹ ” ವೆಂಬ ಗಹನವಾದ ವಿಷಯನ್ನು ಸರ್ಕಾರ ವೇದಾಂತದ ವಿಷಯವಾಗಿಯೇ ಕಂಡುಬರುತ್ತದೆ. ಆದರೂ ತತ್ವವು ನಿಭಾಗ್ಯ ಹೀತಿಯ ಜೀವನದಲ್ಲಿ ಶಾಶವಾಗಿ ಪರಿಣಮಿಸಬೇಕೇ ? ನೇಲಾಕ್ಷ್ಯ ವೆಂಬ ಆತ್ಮವೂಳ್ಯವಾದ ಪದಾರ್ಥವನ್ನು ಆಶಿಸಿದವರಿಗೆ ನಿರ್ವಂಚನೆಯಿಂದ ಕೊಡುವ ಪರಮಾತ್ಮನಿಗೆ ನನ್ನ ತಾಯ್ತುಂದೆಗಳ ಬಯಕೆಯನ್ನು ಈಡೆರಿಸುವುದು ಒಂದು ದೊಡ್ಡ ವಿಷಯವಾಗಲಿಲ್ಲ. ಇಂದ್ರ ಆಕಾಶಕ್ಕೆಯೂ ಫಲಿಸಿತು. ಇಸ್ಟ್ರಾಕ್ಟ್ ಇಷ್ಟ್ರಾಕ್ಟ್ ರದು ವರ್ಷ ವರ್ಯಸ್ವಿನ ಸ್ವಾಮಿಯು ನನಗೆ ದ್ವಾದಶ ವರ್ಷದಲ್ಲಿ ಲಭಿಸಿದನು. ವಿವಾಹವಾದ ಒಂದೆರಡು ವರ್ಷಗಳಲ್ಲಿ ನಾನು ಪೂರ್ವ ಸ್ತ್ರೀತ್ವವನ್ನು ಪಡೆದೆನು. ಕೆಲವು ಶಾಸ್ತ್ರ ವಿಧಿಗಳಾದವು. ಪತಿಗೃಹಕ್ಕೆ ನಾನು ತೆರೆಳಿದೆನು. ನಂದಗೋರುಕುಲದಂತಹ ಗೃಹ, ಪ್ರಣಯರತ್ನಾರ್ಥಿ ಎನ್ನು ವಂತಹ ಪತ್ರಿಗ, ಮಾಮತಾ ಮಾತಿಗಳೋ ಎಂದೆನಿಸುವ ಆತ್ಮವಾವಂದಿರು ಇಂತಹ ಸುಖಸಾಮಾಜ್ಯದ ಸವಿಯನ್ನು ತೋರಿಸಿ, ಅಲ್ಲಿನ ಸಾಮಾಜಿಕ ಪಟ್ಟವನ್ನು ನನಗೆ ಕಟ್ಟಿ, ಒಮ್ಮೆಲೇ ಆಳವಾದ ಕೂಪಕ್ಕೆ ನನ್ನನ್ನು ತಳ್ಳಿದ ವಿಧಿಯನ್ನೆನಿತು ದೂಷಿಸಲಿ ! ನನ್ನ ಸ್ವಾಮಿಯ ವೇವಭಾಷಣಗಳೆಲ್ಲವೂ ತೃಪ್ತಿ ಕರವಾಗಿಯೇ ಇದ್ದುವು. ಲಲಿತವಾದ ಗುಣ, ಸದಾ ನಗುವೋಗ, ಎಲ್ಲರ ವಿಷಯದಲ್ಲಿಯೂ ಅಂತಃಕರಣ. ಆದರೆ ಕಹಿಯಾದ ಸತ್ಯ ಸಂಗತಿಯೇನೆಂದರೆ ಗುಪ್ತರೋಗವೆಂಬ ವಿಷವ್ಯಕ್ತದ ಬೇರೆ ನನ್ನ ಸ್ವಾಮಿಯು. ಆವರು ವಿದ್ಯಾವಾಜ್ಞಾಸಂಗದ ಸೇಱವಾಗಿ ಮುಂಬಯಿಯಲ್ಲಿ ಮಾರು ವರ್ಷಗ

ಇದ್ದರೆಂದೂ, ಸಾಜ್ಞಲ್ಕಾರ್ನ್ ಶಸ್ತ್ರ ಚಿಕಿತ್ಸೆಯ ಪರಿಚಯವು ಹಲವು ಬಾರಿ ಯಾಗಿತ್ತೊಂತಲೂ, ಮೈದುನನು ಅಣ್ಣಿನ ಮೇಲೆ ಆಗ್ರಹಪಟ್ಟಾಗಲೆಲ್ಲಾ ಅನ್ನು ತ್ತಿದ್ದು ನನ್ನ ಕಿವಿಗಳಿಗೆ ಬೀಳದಿರುತ್ತಿರಲಿಲ್ಲ. ಆಸಿತ ವರ್ಣ ವನ್ನು ಕೂಡ ಧವಳಭಾಯೆಯೆಂದು ನಂಬಿದ್ದ ಸಾನೆಂತಹ ಮೂಢಳು! ಶೋಕ ನಗರದ ರಾಜ್ಞಿ ಯಾಗುವ ಭವಿಷ್ಯವು ನನ್ನ ಲಲಾಟದಲ್ಲಿ ಲಿಖಿತ ವಾಗಿದ್ದಾಗ ಈ ಗೃಹದಲ್ಲಿ ಇನ್ನೆಷ್ಟು ದಿನ ಎಡೆಯಿದ್ದೀತು. ಈ ಪ್ರೇಮ ನಿಕೇತನದಿಂದ ಇಂಗಡವಾಗುವ ಸಮಯವೊಷ್ಟು ಬಂದಿತು. ಸ್ವಾಮಿ ಗೃಹಕ್ಕೆ ಬಂದು ನಾಲ್ಕು ವರ್ಷಗಳು ಸರಿಯಾಗಿ ತುಂಬಿರಲಿಲ್ಲ. ಪ್ರಾಣ ಯೋವನ-ತಾರುಣ್ಯ-ದೇಹದ ಅಂಗಾಂಗಳಿಂದ ಸೂರ್ಯ ಕಿರಣಗಳಂತೆ ಹೊರಚಿಮ್ಮುತ್ತಿದ್ದ ಸೌಂದರ್ಯ-ಆಗಲೇ ನನ್ನ ಸಂಸಾರ ಸುಖದ ಸಂಧಾರ್ಯ ಕಾಲವೂ ಹರಿಯಿತು. ಒಂದು ದಿನ ಮಧ್ಯಾಹ್ನ ಎರಡು ಘಂಟೆಯ ವೇಳೆಗೆ ನನ್ನ ಸ್ವಾಮಿಯು ಇಹಲೋಕದ ವ್ಯಾಪಾರವನ್ನು ತ್ಯಜಿಸಿದನು. ಅಂದಿನಿಂದ ನಾನು ವಿಧವೆ—ಅಂದರ ರೂಪವನ್ನು ಕುರಾಪ ಮಾಡಿಕೊಂಡು ಕತ್ತಲೆಯು ಕೋಣೆಯಲ್ಲಿ ವಾಳಸಗಿತ್ತಿಯಾಗಿ ನೋಂದು ಬೆಂದು ಸರ್ವರ ಧಿಕ್ಕಾರಕ್ಕಾಗಿ ಪಾತ್ರಾಗಿ, ಸಮಾಜದ ಅಮಂಗಳದ ಕುರುಹಾಗಿ ನಿಲ್ಲಿವ ಒಂದು ಕ್ಷೇತ್ರ ಜಂತು. “ಯತ್ಸಾರ್ಯಸ್ತ ಪೂಜ್ಯಂತೇ ರಮಂತೇ ತತ್ತ್ವದೇವತಾಃ” ಎಂದು ಹಾಡಿದ ಮನುದೇವನಿಗೆ ಜನನವಿತ್ತ ಭಾರತ ವರ್ಣದಲ್ಲಿ ವಿಧವೆಯೆಂದರೆ ವಿಕರಣಣೆಯನ್ನೂ, ಅಸಹ್ಯತೆಯನ್ನೂ ಹುಟ್ಟಿಸುವ ವಸ್ತು! ಭಾರತ ಬಂಧುಗಳೇ-ಯಾವಾವ ಸೂತ್ರಗಳನ್ನು ಸೀವಾಚರಿಸಲಾರಿಯೇ, ಯಾವ ಯಾವ ಸಾಧು ಸಂತರ ಸಜ್ಜೀವನವನ್ನನು ಸರಿಸಲಾರಿಯೇ ಅವರ ಗೋತ್ರಜರೆಂದೂ ಹೇಳಿಕೊಳ್ಳಲು ನಿಮಗೆ ಯಾವ ಹಕ್ಕಿದೆ. ನೀಂಚಭಾವ ನೀಂಚನಡತೆಗಳೆಂಬ ಮಾಯಾ ವೋಹ ಜಾಲದಲ್ಲಿ ಬಿದ್ದ ಆಗ್ನಿ ತತ್ವವಾದ ಪತೆಂಗದಂತೆ ತತ್ತ್ವರಸುವ ಕ್ಲೀಬರಾದ ನೀವು ನನ್ನ ನೀತಿ ನಡವಳಿಕೆಗಳ ಮೇಲೆ ನಾಜ್ಞಯು ತೀರ್ಪಿಗೆ ಕುಳಿತುಕೊಳ್ಳುತ್ತೀರಾ! ಸ್ತ್ರೀಯರೆಂದರೆ ಉಪಭೋಗ ಮತ್ತು ಸೇವಾ ವಸ್ತುಗಳೆಂದು ಭಾವಿಸಿ, ಅವರ ಜ್ಞಾನದ ಕೆದಿಯನ್ನು ಹಿಕಾಸ ಮಾಡಿದಲ್ಲಿ ಪುರುಷರಿಗೆ ಪ್ರಥಾನ್ಯ ವೆள್ಳಿ ತಪ್ಪವುದೋ ಎಂಬ ಸ್ವಾಧ್ಯ ಧೈಯದಿಂದ ಆವೃತರಾಗಿರುವ

ನೀವು ನಮಗೆ ಧರ್ಮಕರ್ಮಗಳ ಮಾರ್ಗವನ್ನು ತೋರಿಸುವ ಗುರುಗಳೇನು ?

ನನ್ನ ಸೈಧರ್ಯ ಕಾಲದಲ್ಲನುಭವಿಸಿದ ಕಾರ್ಯ, ಮನೋಕ್ಷೇಶವನ್ನು ವಣಿಕಪಹಿತಿದರೆ ಭವಭೂತಿ ಕೊಯು ಜೀವವಂತೆ “ಅಸಿಗ್ರಾವಾವರೋದತಿ” ಎಂಬ ಉಕ್ತಿಯು ಸ್ನೇಜರಂಗದಲ್ಲಿಳಿದು ನವ್ಯನುಭವಕ್ಕೆ ಬಡು ಪ್ರದರ್ಶಿಸಂದೇಹವಿಲ್ಲ. ಚೇಡ ಚೇಡ ! ನನ್ನನ್ನೀಂತಹ ಕ್ಷೇತ್ರ ಕೂಪಕ್ಕೆ ನೂಕಿದ ಶತ್ರುಗಳಿಗೂ ಬೇಡವೀ ಚಿತ್ರಹಿಂಸೆ.....

ನನ್ನ ಪತಿಯು ಪರಿಂಬೋಚಕ್ಕೆ ಪ್ರವಾಸ ಹೊರಟ ಕೆಲವು ದಿವಸಗಳಿಗೇ ನಾನು ಮಾತೃಗೃಹಕ್ಕೆ ಪುನಃ ಪ್ರವೇಶಪಾಡಿದೆ—ಗೃಹವನ್ನು ಚೆಳಿಸುವ ಗೃಹಲಕ್ಷ್ಯ ಯಂತಲ್ಲ - ಆಮಂಗಳ ಭೂತದಂತೆ—ಕೂಡಿನ ಯಾಚಕಳಂತೆ ! ಯಾವ ಗೃಹದಲ್ಲಿ ನಾನೋಮೈ ತಾವರೆ ಕೊಳ್ಳದ ಏಕ ಮಾತ್ರ ಕರ್ಮ ಪ್ರಷ್ಪದಂತಿದ್ದಿನೋ, ಅಲ್ಲಿ ಈಗ ಕೊಳ್ಳಿಯಲ್ಲಿ ಬಿಧ್ಯಾತರ ಗೆಲೆಯೆಂತಾದೆನು. ತಾಯಿಯು ನನ್ನನ್ನು ಕಂಡೊಂಡನೆಯೇ ರಾಗರಾಗವಾಗಿ ಅಳುವುದಕ್ಕಾರಂಭಿಸುತ್ತಿದ್ದಳು. ತಂದೆಯು ನಿದ್ರಾಹಾರಗಳನ್ನು ತೊರೆಯುತ್ತ ಬಂದನು. ಈ ಸುಟ್ಟು ಮೋರೆಯ ದರ್ಶನದಿಂದ ಆವರಿಗೇಕೆದೆ. : ಖೋತ್ಸವನ್ನು ನಾಗಕೆಂದಾಲೋಚಿಸಿ ನಾನು ಕೊತಡಿಯಂದ ಹೊರಬರುವುದನ್ನೇ ಬಿಟ್ಟಿನು. ಮನಕ್ಕೆ ಶಾಂತಿದೊರೆತಾಗ ವೀಕ್ಷಣೆಯನ್ನೈತ್ತಿ ದಿವ್ಯದಾಸರಾಯರ ಮತ್ತು ಭಕ್ತಕವಿರುಲ ತ್ಯಾಗರಾಜನ ಶಿಂಠನೆಗಳನ್ನು ಬಾರಿಸುತ್ತಿದ್ದಿನು. ನೊದಲು ಯಾವ ಕೀರ್ತನೆಗಳ ಆಂತರಿಕವಾದ ಧರ್ಮವು ನನಗನವಶ್ಯಕವಾಗಿ ತೋರುತ್ತಿದ್ದಿಲ್ಲ. ಈಗವುಗಳೇ ನನ್ನಂತರ ಸ್ತಾಪವನ್ನುಡಿಗಿಸುವ ಅವ್ಯಾತ ಕುಂಭಗಳಾದವು. ನೊದಲು ಸಂಗಿತಕಾಸ್ತ್ರದ ವೇಳೆ ಹೆಚ್ಚಿಗೆ ಮನವಿಶ್ವ-ನೊದಲು ಸಂಗಿತವೇ ಸರ್ವವೂ ಆಗಿತ್ತು. ಅದೇ ಗಮನ ಸಾಧನವಾಗಿತ್ತು. ಈಗದು ಒಂದು ದಿವ್ಯವಾದ ಗುಂಟುನ್ನು ಯೋಚಿಸಿದ ಸಾಧನವಾಯಿತ್ತು. ನಾನು ವಿಂಣೆಯನ್ನು ಬಾರಿಸಿದನೆಂದರೆ ಗೃಹದವರ ಹೃದಯಗಳನ್ನು ಗರಗಸದಿಂದ ಕೊಯ್ದಂತಾಗುತ್ತಿದ್ದಿತಂತೆ ! ಹಾಯ್ ಹಾಯ್ !! ನನ್ನನಾಶ್ರಯಿಸಿದ ಗಾಯನಕ್ಕಾಗಿ ಇಂತಹ ಪರಿಣಾಮವನೇ ? ಎಷ್ಟರೂ ಮಲಗಿ ನಿದ್ರಿಸುತ್ತಿರುವಾಗ ನನ್ನ ಹೃದ

ಯದ ತ್ವರಿತೆಯನ್ನು ರಿಸಿಕೋಳ್ಳಲು ಯಶ್ವಿ ಸುತ್ತಿದೆ. ನನ್ನನ್ನು ಪ್ರೇರಿಸಿದ ಅಜ್ಞ ಯೇ ನನ್ನ ಮೇಲಿ ಕತ್ತಿಹಿರಿದು ನಿಂತಳು. “ಮದ್ದೆಯಾದ ಮೂರ್ತಿ ಷರ್ವದ್ವಾಗಿ ಗಂಡನ್ನಂಡಿಗಿಕ್ಕಿ ತಿಂದಳ್ಳತ ಹೆವ್ವಾರೀಗೆ ವೀಣೆಯೊಂದು ಕೇಂದು-ವೀಣೆ”-ಇದು ನಿತ್ಯಗಾಯ ನದ ಪಲ್ಲವಿ ನುಡಿಯಾಯಿತು. ಆಕೆಯ ಸೈದುರಿಸಲು ನನ್ನ ತಾಯಿಗೆ ಭೀತಿ-ಪತಕ್ಕೆಂದರೆ ಆತ್ಮೀಯ, ಬಗ್ಗೆ ಗೌರವ. ಕಂದಿಗಾದಲ್ಲೋ ಆಗಾಧವಾದ ವಾಕ್ಯವೇಮ-ಈ ಭೀತಿ ಭಕ್ತಿಗಳ ನಡುವೆ ನಾನು ಸಿಕ್ಕಿಕೊಂಡು ನರಳಬೇಕಾಯಿತು. ನನ್ನ ಮನದ ಉಲ್ಲಾಸ, ಉತ್ತಾಪಕಗಳು ಕ್ಷಯಿಸಿದ್ದ ಈ ನಿಕಟವೇಳೆಯಲ್ಲಿ ಕೂಡ ನನ್ನ ಧ್ವನಿಯಾಗಲೇ, ವೀಣೆಯನ್ನು ಬಾರಿಸುವ ಪಟುತ್ವವಾಗಲೇ ಕುಂದದಿದ್ದುದು ಪರ ಮಾಷ್ಟಯಾರ್ಥವೇನಿಸುತ್ತಿತ್ತು !!!

ನನ್ನ ಗಾಯನವು ಮನೆಮಂದಿಗೆಲ್ಲ ಅಸಹಸ್ರೀಯವಾಗಿದ್ದರೂ ನೇರೆ ಮನೆಯ ಒಂದು ವ್ಯಕ್ತಿಗೆ ಪರಮಾಹಾದಕರವಾಗಿದ್ದಿತು. ಉದ್ದಿಷ್ಟ ಸಾಫ ವನ್ನು ಸೇರುವೆಂಬ ಧೈಯರ್ಥಿಂದ ಹೊರಡುವ ಪ್ರಯಾಣಿಕರನ್ನು ವಂದ ಮಾರುತವು ನಿರಾಶರನ್ನಾಗಿಸಿ, ನೋಕೆಯಾನ್ನು ತುಮರು ತುಮರು ವಾಡಿ, ಒಬ್ಬೊಬ್ಬರನ್ನೊಂದೊಂದು ಕಡೆಗೊಯ್ಯುವಂತೆ, ಪ್ರಾಪಂಚಿಕ ಜೀವನ ವೆಂಬ ನೌಕೆಯಲ್ಲಿ ಪ್ರಯಾಣ ವಾಡುತ್ತಿದ್ದ ನನ್ನನ್ನು ವಿಧಿಯು ಹೋಗ ಬಾರದಂತಹ ಒಂದೆಡೆಗಿ ಕರೆದೊಯ್ದಿತು. ಹೃದಯವು ಉನ್ನತ ಭಾವಗ ಳನ್ನು ಬಹಿಪೂರಿಸಿ ತುಳ್ಳುವಾದ ಭಾವಗಳನ್ನು ಮನ್ನಿಸಲಾರಂಭಿಸಿತು. ಹೆಚ್ಚೇನು! ನೀತಿ, ಜಾತಿ, ಮಾನ, ಧನಗಳೊಂದನ್ನೂ ಪರಿಗಣಿಸದೆ ಒಬ್ಬ ಕುಜನ್ನಲ್ಲಿ ಅನುರಕ್ತಳಾದೆನು ಅವನೇ ನನ್ನ ಭವಿಷ್ಯತ್ತಾ ಮನೋವಲ್ಲಭ-ನೀರಿಮನೆಯ ರಸಿಕ. ಆತನು ಬೇಡರ ಕುಲದವನು-ಐತಿಹಾಸಿಕ ಮನೆತ ನಕ್ಕೆ ಸೇರಿದವನು-ಆಂತೇ ಇಂ ರೂಪಾಯಿಗಳ ಗೌರವ ಮಾಸಾಶನವು ಫೆನ ಸರ್ಕಾರದಿಂದ ದೊರೆಯುತ್ತಿತ್ತು. ತನ್ನ ಹೆಂಡತಿಯು ವ್ಯಾತಪಟ್ಟಳೆಂದು ಎಲ್ಲರೊಂದಿಗೂ ಹೇಳಿಕೊಳ್ಳುತ್ತಾ ತಾನೋಬ್ಬನೇ ವಾಸಿಸುತ್ತಿದ್ದನು. ಆದ ರದು ಸಟೆಯೆಂದೂ, ಹೆಂಡತಿಯು ಚಿಕ್ಕಬಳ್ಳಿಪುರದಲ್ಲಿ, ಜೀವಂತಳಾಗಿ ತಂಡಿಯ ಮನೆಯಲ್ಲಿದ್ದಾ ಲಂಡೂ ಆನಂತರ ಶಿಳಯಲ್ಪಟ್ಟಿತು. ಈ ನಾಯಕ ಪ್ರಭುಗೆ ಬರುತ್ತಿದ್ದ ನೇತನವು ಒಂದು ವಾರದ ಮೇಲು ಖಚಿ-ಗೆ ಸ್ವಾಲ್ಪ

ಶ್ರೀರಲಿಲ್ಲ. ಜೀವನ ಯಾತ್ರೆಗೂ, ದುಂದು ವೆಚ್ಚಕ್ಕೂ ಕಂಡಕಂಡೆಡೆಯ ಲ್ಲೆಲ್ಲಾ ಸಾಲ. ಪಿತಾರುಜ್ರಿತವಾದ ಅಲ್ಲ ಆಸ್ತಿಯು ಹಲವು ವ್ಯಾಪಾರಗಳಲ್ಲಿ ಹಾಳಾಯಿತು. ಮೊದಲು ಫ್ರಾನ್ಸಿನಲ್ಲಿ ಸಾಮಾನಿನ ಅಂಗಡಿಯಾಯಿತು-ಅನಂತರ ಕುದುರೆ ಗಾಡಿಯನ್ನಿಟ್ಟು ಬಾಡಿಗೆಯಿಂದ ಹಣವನ್ನು ಸಂಪಾದಿಸಿ ಯಾಯಿತು-ಮನೆಗಳ ಕಂಟ್ರಾಕ್ಟ್‌ಯಿತು-ಮುದ್ರಣಾಲಯವಾಯಿತು. ಸಂಪಾದನೆಯು ಫ್ರಾನ್ಸಿಲಿತಾಂಶವೇನಾಯಿತೆಂದರೆ ಜನ್ಮಜನ್ಮಕ್ಕೂ ತೀರಿಸಲಾಗಿದೆ ತಹ ಸಾಲದ ಹೊರೆ. ಈ ಅಂತರಂಗ ವಿಚಾರಗಳು ನನಗೆ ಮೊದಲೇ ತಿಳಿದಿದ್ದ ಪಕ್ಷಕ್ಕೆ ಈ ಆತ್ಮಕ್ಕೆ ಕಥೆಯು ರೀತಿಯೇ ಬೇರೆಯಿರುತ್ತಿತ್ತು. ಆದರೇನು ನಾಡಲಿ-ಜನರಂತೆ ನಾನೂ ಮರುಳು ಹೋದೆ-ನಾಯಕನ ಸುಂದರಾಕೃತಿ; ರಸಿಕತನದ ಪರಕಾಷ್ಟ ದೇಸೆಯನ್ನು ಶೂಸುತ್ತಿದ್ದ ಹಾವಭಾವ ವಿಲಾಸಗಳು. ರೂಪಿಗೊಪ್ಪವ ವೇವಭೂಷಣಗಳು, ಒಮ್ಮತಾರ್ಥಕರವಾದ ಮಾತುಗಳು. ನನ್ನ ಶೋಕಕಾಂಗಿ ಅಂತಃಕರಣ ಪೂರಿತವಾಗಿ ತೋರುತ್ತಿದ್ದ ವಿಷಾದತೆಗಳಿಗೆ ಮನಸೋತ್ತಮೆ.

ನನ್ನ ಸಂಗೀತವು ಈತನಿಗೆ ಪರಮಾದರಣೀಯವಾಗಿತ್ತೇಂದು ಕಾಣುತ್ತದೆ. ನಡು ರಾತ್ರಿಯಾಗಲೀ ಚಿತ್ತೈಕಾಗ್ರತೆಗೆ ಭಂಗ ತರುತ್ತಿರಲಿಲ್ಲ. ನಾನು ಹಾಡದಿದ್ದ ಮಾರನೆಯ ದಿನ ಆತನ ಮುಖವು ಕಾಂತಹೀನವಾಗಿರುತ್ತತ್ತು. ದೈನಿಕಾಧಿಕಾರವು ಬಂದು ಕಂಗಳನ್ನು ಆವರಿಸುತ್ತಿತ್ತು. ಈ ವರ್ತನೆಯು ಮಾನವನು ಮಾನವನಿಗಾಗಿ ಪಡತಕ್ಕ ನಿಷ್ಣಾಮಪ್ರೇಮದ ಫಲವಲ್ಲ; ಪರರ ದುಃಖದಲ್ಲಿ ಭಾಗಿಯಾಗಿ, ದುಃಖ ನಿವಾರಣೆಗಾಗಿ ಪ್ರಯತ್ನಿಸುವ ಸದುದ್ದೀಶವಲ್ಲ; ಪರರುಮ್ಮೆ ಇರ್ಗಳಿಗೆ ಉಪಶಮನವನ್ನು ಸೂಚಿಸಿ ಈತನಿಗಾಗಿ ಅವರನ್ನು ಹೆಚ್ಚಿತ್ತರನ್ನಾಗಿಸಬೇಕೆಂಬೂ ದಿವ್ಯ ಆಕಾಂಕ್ಷೆಯಲ್ಲ.—ಮತ್ತೆ—ನನ್ನ ರೂಪ. ಅವನ ಸವಾರಂಗಗಳಲ್ಲಿ ತುಂಬಿದ್ದ ನೀಂಜತಮವಾದ ಕಾಮೇಂಜ್ಬಿ!!-ಹೆಚ್ಚೇನು-ವಿವರವು ವಿಷಾದತ್ವಯನ್ನೇ ಸೇರಿತು-ನಮ್ಮ ಹೃದಯಗಳು ಒಂದಾದುವು-ಕೌಶಲದಿಂದ ಬರೆದ ಚಿತ್ರವು ಮಸಿಯ ಸಾಲಾಯಿತು-ಹಿಂಡೂಧಮ್ಮದ ಸುವರ್ಚಾಶ್ಚಂಬಲಿಗಳನ್ನು ಕಿತ್ತಿತ್ತಿಗೆದು, ಹೃದಯದಲ್ಲಿರುವಾಗಿದ್ದ ಪತಿಪತ್ನಿಯ ಆದರ್ಶ ಭಾವಕ್ಕೆ ದಹನ ಸಂಸ್ಕಾರವನ್ನು ಮಾಡಿದೆ. ಹಿಂಡೂ ಉತ್ತರಾಷ್ಟ್ರಿಯರ

ಪಾತಿವ್ರತ್ಯವೆಂಬ ಕಲ್ಪನೆಯ ಮಾಡ್ಯವನ್ನು ಹೊರ ತೋರಿದೆ. ಸಮಾಜವೇ, ಇದಕ್ಕಾಗಿ ನೀನು ನನ್ನನ್ನು ಶಪಿಸುವಿಯಲ್ಲವೇ-ಶಪಿಸು, ಶಪಿಸು. ನಿನ್ನ ಶಾಪದಲ್ಲಿಯೇ ನೀನು ಹಾಳಾಗುವಿ !!

ನೇರಿಯವನೆಂದು ನಾನಿದುವರೆಗೆ ಯಾವನನ್ನು ಸಂಭೋಧಿಸುತ್ತಿದೆ ನೋ ಅವನನ್ನು ಇನ್ನು ಮುಂದೆ “ಪ್ರಿಯ” ನೆಂದು ಸಂಭೋಧಿಸುವೇನು. ನನ್ನ ಸಾಮಾಜಿಕ ಬಂಧನದ ಪರಿಸ್ಥಿತಿಯು ಪ್ರಿಯನೋಂದಿಗೆ ಸರಸ ಸಲಾಹುಗಳನ್ನಾಡಿ, ಕೆಲಕಾಲವಾದರೂ ನಲಿಯಲು ಅನುಕೂಲವಾಗುತ್ತಿರಲಿಲ್ಲ. ನನ್ನ ಮನದ ದುಗುಡವನ್ನು ನಿವಾರಿಸಲು ಪ್ರಿಯನೋಂದು ದಿನ “ಸೀತೂ, ನನ್ನರಿಗಣ, ವಾಂಡಿಚೆರಿಯಲ್ಲಿ ನಾವಿಭ್ಯರೂ ಸಂಸಾರ ಹೂಡೋಣ ಬರುವೆಯಾ” ಎಂದನು. ನನಗೆ ಸುಖ ಸ್ವರ್ಗದ ಹಾದಿಯು ಪುನಃ ತೆರೆಯಿತೆಂದು ಭಾವಿಸಿದೆನು. ಪ್ರಿಯನ ಸ್ವಾಧ್ಯತ್ವಾಗ ಬುದ್ಧಿಗೆ ಮನದಣಿಯ ಮಣಿ ದೇನು. ತನಗೆ ಹತ್ತು ಸಹಸ್ರ ರೂಪಾಯಿಗಳಿಗೆ ಕವ್ಯ ಯಿಲ್ಲದ ಆಷ್ಟಿಯಿರುವುದೆಂಬಭಿಪ್ರಾಯವನ್ನು ಮನದಲ್ಲಿ ಮೂಡಿದ್ದನು. ಜೊತೆಗೆ ಸುಭಾಧರಕವಾಗಿ ಇದ್ದ ಸ್ಫಳಕ್ಕೆ ಬರುವ ತೋಂಬತ್ತು ರೂಪಾಯಿಗಳ ಮಾಸಾಶನ-ಇನ್ನೇನು? ಮುಂದೆಲ್ಲಾ ಸುಖ-ಆನಂದ-ಸ್ವರ್ಗ ! ಹಾ ! ಆದರದು ಕೇವಲಭ್ರಾಂತಿಯಾಗಬಹುದೇ-ನೀರ್ದೂ ದುರೀಯಾಗಬಹುದೇ ?

ನಮ್ಮ ನಿಣಿಯವು ಘರಕಾರಿಯಾಯಿತು. ಹತ್ತಾಗಿನಿಯಾದ ನಾನು ನನ್ನ ಸುಖವೇ ಹಿರಿದೆಂದು ನಂಬಿ, ನನಗಾಗಿ ತಮ್ಮ ಸರ್ವಸ್ವವನ್ನಾ ಧಾರೆಯೆದಿದ್ದ ದೈವತಾ ಮೂರ್ತಿಗಳಾದ ತಾಯ್ಯಂದೆಗಳನ್ನು ಧಿಕ್ಕರಿಸಿ ಪಾಪ ಕೂಪದಲ್ಲಿ ಧ್ವನಿಕ್ಕೆದೆ. ಪ್ರಿಯನೋಂದಿಗೆ ವಾಂಡಿಚೆಗೆ ತೆರಳಿದೆ. ಸಂಸಾರ ಮಾಡತೋಡಿದ ಒಂದು ವರ್ಷಕ್ಕೇ ಪಾಪಿನಿಯರಗ್ರಜಭಾದ ನನ್ನ ಗಭರ್ವಿಂದ ಪಾಪರಹಿತವಾದ ಶಿಶುರತ್ನವೊಂದು ಜನಿಸಿತು. ದೇವಾ ! ಶಿಶುವೇನಿನಗೆ ಶೂಲದಿರಿತಪೋ-ಸದ್ಗುರಪ್ರೇ. ನನ್ನ ಪಾಪ ನಡೆವಳಕೆಯೇ ಶಿಶುರಾವವನ್ನು ತಾಳಿ ಜಗತ್ತಿಗೆ ಬಂದಿತೋ. ನನ್ನ ನಡತೆಯ ಶಿಕ್ಷೆಯನ್ನು ನುಭವಿಸಲು ಕರಿಣಾತ್ಕೃ ಈ ಪ್ರಪಂಚಕ್ಕೆ ನಿವರ್ಲವಾದ ಈ ಕಂದಮ್ಮುನನ್ನ ಟ್ಟಿದೆಯಲ್ಲ ! ನೀನು ಕರುಣಾಮಯನೇ, ನಿಷ್ಪಕ್ಷಪಾತ್ರಾಯಾದೀಶನೇ. ಹಾಗಾದರೆ ನನ್ನ ವಿಚಾರದಲ್ಲೀತಕೇ ಪಕ್ಷಪಾತ ?

ಕಾಲಕ್ರಮೇಣ ನನ್ನ ಸ್ತ್ರಿಯನ ವಿಚಾರಗಳೆಲ್ಲ ಒಂದೊಂದಾಗಿ ಚೀಕೆಗೆ ಬರಲಾರಂಭಿಸಿತು. ಆವನು ಹಾಂಡಿಚೆರಿಗೆ ಬಂದದ್ದು ಸಿವಿಲ್ ತರಂಗಗಳನ್ನು ತಪ್ಪಿಸಿಕೊಳ್ಳಲಿಕ್ಕೇಂದು ನನಗೆ ತಿಳಿಯದಿರಲಿಲ್ಲ. ಕನಸಿನ ಜಗತ್ತಿನಲ್ಲಿ ಸುಖಮಯವಾದ ಭಾವನಾ ತರಂಗಗಳಿಗೆ ಸಿಲುಕೆ ಜಲಕೇಳ ಯನ್ನಾಡುವ ನವವಧುವರರಂತಿದ್ದ ನಮ್ಮ ಮನಸ್ಸಿಗೆ ಎಲ್ಲವೂ ಹಷಟಮಯ ವಾಗಿಯೇ ಇದ್ದಿತು. ಆನರೆ ವಾಸ್ತಾವಿಕ ಪ್ರಪಂಚದ ಕ್ರಾರಾಂಬುಗಳ ಪರಿಚಯವಾಗಲಾರಂಭಿಸಿದ ಮೇಲೆ ಅಭಿಪೂರ್ಯಗಳು ಪರಿವರ್ತನ ಹೊಂದುತ್ತ ಬಂದುವು. ಸ್ತ್ರಿಯನು ಪುನಃ ವಾಘಾರಕಾರ್ಥಾರಂಭಿಸಿದನು-ಈಗಲದ ಸುಯೋಗವು ಕೂಡಿ ಕಳೆಯುವ ಯಂತ್ರಗಳಿಗೂದಗಿತು-ಸ್ತ್ರಿಯನೇ ಮುಖ್ಯ ಪ್ರತಿನಿಧಿ. ಸಮಯಕ್ಕೆ ತಕ್ಕ ಸಾಲವೂ ಒದಗಿ ಬಂದಿತು-ವಾಘಾರವೂ ಆರಂಭವಾಯಿತು. ಆದರೆ ವಿಕ್ರಯ ಕ್ಷೇತ್ರ ಮಾತ್ರ ಸಿದ್ಧವಾಗಲಿಲ್ಲ. ತೀರಿ ಸಲಾಗದ ಸಾಲದೊಂದಿಗೆ ಕೈಯಲ್ಲಿದ ಅಲ್ಲ ಸ್ವಲ್ಪ ಹಣ, ನನ್ನ ಕೆಲವು ಸುವಳಾರ್ಥಿರಣಗಳು ವಾಯವಾದವು. ಉರಿನಲ್ಲಿ ಪ್ರತಿಯೋಭ್ಯರ ಹತ್ತಿರ ವೂ ಸಾಲ. ಹಾಲು ನೋಸರಿನವರೊಂದಿಗೆ ಸಾಲ, ಆಕ್ಷ್ಯ ಬೇಳೆಯವರೊಂದಿಗೆ ಸಾಲ, ಬಟ್ಟಿಯಂಗಡಿಯಲ್ಲಿ ಸಾಲ, ಮನೆಬಾಡಿಗೆ ಕೊಡಲಿಲ್ಲ ಹೀಗೆಯೇ ನೂರಾರು. ನಿರಶನವುತ್ಕಾರ್ಥಾರಂಭವಾಯಿತು. ಬಂಗಾಳದ ಏರಕ್ಕುಮನನ್ನು ವಿನಾರಿಸುವಂತಹ ಕ್ಷಮೆಯನ್ನು ಸುಲೈಯಲಾರಂಭಿಸಿತು. ಜೊತೆಗೆ ದೋಗಾದಿಗಳ ಬಾಧೆ ಕಂಡನಿಗೆ ಶಿರಿದು ತಂದ ಹಾಲು. ಒಮ್ಮೆಯಾದರೂ, ಒಂದು ದಿವಸವಾದರೂ ದಿವಂಗತನಾದ ನನ್ನ ಸಾಪ್ತಮಿಯ ಆತ್ಮ ಶಾಂತಿಗಾಗಿ ಉಪವಾಸಮಾಡಿ ಪರಮಾತ್ಮೆ ನನ್ನ ಪ್ರಾರ್ಥಿಸಿದ್ದರೇ

* * * * *

ವಾಚಕರೇ, ವಿಷಾದ ವೃತ್ತಾಂತವಿದು. ವಿಸ್ತಾರವಾದುದಕ್ಕೆ ನನ್ನನ್ನು ಮನ್ನಿಸಿ. ಮುಂದಿನ ವೃತ್ತಾಂತವು ಬಹು ಸಂಕ್ಷೇಪ. ಯಾವ ವೃಕ್ಷಕ್ಕಿಯ ಮಾರ್ಯಾಪಂಶಕ್ಕೆ ನಾನು ಬಿದ್ದೇನೋ ವಿಧಿಯವನ ವಿಷಯದಲ್ಲಿ ಬಹು ಕ್ರಾರವಾಯಿತು. ಸಾಲಗಾರರ ವೇಧನೆಯು ಅಧಿಕವಾಗುತ್ತಾ ಸ್ತ್ರಿಯನ ಸಹನಗುಣವು ಕ್ಷಯಿಸುತ್ತಾ ಬಂದಿತು. ಕೆಲವರಿಗೆ ಮಾನಹೋಗುವಣ್ಣ

ದುರುಕ್ಕಿಗಳ ಪ್ರಯೋಗವಾಯಿತು--ಮತ್ತೆ ಕೆಲವರಿಗೆ ಕ್ಷಾಪ್ತಹಾರವಾಯಿತು-ಇನ್ನು ಕೆಲವರಿಗೆ ಪಾದರಕ್ವಸೇವೆಯೂ ಆಯಿತು. ಮಾನವ ಪ್ರೀತಾಚಿಕ ಗುಣವು ಪ್ರತಿಕಾರಕಾಗಿ ಅವರನ್ನು ಪ್ರೇರೇ ಪಿಸುತ್ತಿತ್ತು. ಏಡು ವರ್ವ ಕೊನ್ನಿಂದ ನಡೆಯುವ ನಗರಾಧಿಕಾರಿಯ ಚುನಾವಣೆಯಲ್ಲಿ ಸಕಾರ ರವೇ ಜನರಕ್ಕೆಗೆ ನ್ಯಾಯಾನ್ಯಾಯ ವಿಮರ್ಶೆಯನ್ನು ಕೊಡುತ್ತದೆ. ಅಂದೇ ಪ್ರತೀಕಾರಿಗಳಿಗೆ ಹೆಬ್ಬಿದ ದಿನ. ನಿಭಾಗಗ್ರಾಮ ನನ್ನ ಜೀವನವನ್ನು ಮತ್ತೂ ವಿನಮಯಮಾಡಲಿಕ್ಕೆ ಅಂತಹ ದಿನನ್ನೊನ್ನೆ ಬಂದಿತು. ಹಣವೇ, ನಿಂಜ ಹಣವೇ ! ಮಧ್ಯಾನ್ನು. ಬಿಸಿಲಿನ ಬೇಗೆಯು ಸಹಿಸಲಶಕ್ಯವಾಗಿದೆ. ಆ ವೇಳೆಯಲ್ಲಿ ಕೆಲವು ಪುಣ್ಯತ್ವರು ನನ್ನ ಪ್ರಿಯನ ವ್ಯತ ಕಳೀಬರವನ್ನು ತಂದು ಮನೆಗೆ ಹಾಕಿದರು. ಇದು ಪ್ರತಿಕ್ರಿಯೆಯ ಪರಮಾವಧಿ. ನನ್ನ ಪಾಪಕ್ಕೆ ಕ್ಷಯದಂತೆ. ನನಗೆ ಮರಣದ ಆಹ್ವಾನ.

ಕೊನೆಯ ಮಾತುಗಳು ಮಾತ್ರ ಉಳಿದಿವೆ. ನಿನ್ನ ಪ್ರಿಯ ಕಂಡನನ್ನು ಹೆಚ್ಚಿಯ ಸೇವಕನೊಂದಿಗೆ ತಾಯಿಯ ಬಳಿಗೆ ಕಳುಹಿಸಿದೆ ನನಗೂ ಜಗತ್ತಿಗೂ ಇದ್ದ ಸಂಬಂಧವು ಆ ಕಂದನ ನಿಷ್ಪತ್ತಮಣದಿಂದ ಮುಗಿಯಿತು. ನನಗಿನ್ನು ಈ ಜಗತ್ತಿನಲ್ಲಿ ಸ್ಥಳವಿಲ್ಲ ಕೆಟ್ಟ ಕಢಿಯು ಬಿನ್ನಪದಿಂದ ನಿನ್ನ ಮನವನ್ನು ಕಲುಷಿತ ಮಾಡಿದ ಈ ಕಳಂಕಿನಿಯನ್ನು ಕ್ಷಮಿಸಿ. ನಿನ್ನ ವ್ಯಾದು ನುಡಿಯೇ ನನಗೆ ಅಮೃತವಾಕಾಸ್ಕಾಗುವುದು.

ಬಂಧು ಭಗಿನಿಯರೇ, ಪ್ರತಿಯೊಂದು ಮತದ ಆನುಯಾಯಿಗಳೂ ವ್ಯತ್ಯಾಸಿಯಲ್ಲಿರುವವರ ಅಂತಿಮ ಅಪೇಕ್ಷೆಯನ್ನು ಅತ್ಯಂತ ಗೌರವ ದಿಂದ ಆದರಿಸುವರು. ನನ್ನ ಈ ಬಂದು ಬಿನ್ನಪವನ್ನು ಆದರಿಸುವಿರಾ:- ಕಾಲ ಪರಿಸ್ಥಿತಿಯನ್ನು ರಿಯದ ಸಮಾಜ ಮುಖಂಡರನಿಸಿಕೊಂಡು ಮರೆಯುವ ಮುಡಿಯರ ಮಾತಿಗೆ ಮರುಳಾಗಬೇಡಿರಿ. ನನ್ನಂತೆ ವಿಧವೆಯರಾಗುವ ನಿಮ್ಮ ಕುವಾರಿಯರನ್ನು ವೈಧವ್ಯವೆಂಬ ಕಾರಾಗಾರದಲ್ಲಿ ಹಾಕಿ, ಅವರು ಕುಟೀಲೋಪಾಯಗಳಿಂದ ತಮ್ಮ ನಿವೃತ್ತಮಾರ್ಗವನ್ನೂ, ಆಶಾಸಂಪಲ್ಯವಾಗ್ರವನ್ನು ಆರಸುತ್ತ ಹೋಗುವಂತೆ ಮಾಡಬೇಡಿರಿ. ನೀವೇ ಮನಃಪೂರ್ವಕವಾಗಿ ಅವರನ್ನು ಶೀವರಿಸಿ ಆನುರೂಪನಾದ ದೃಢಾಂಗ ಸಾದ ತರುಣಿಗಿತ್ತು ವಿವಾಹ ಮಾಡಿ. ನಿಮಗೂ, ನಿಮ್ಮನ್ನೇ ನಂಬಿರುವ

ಒಡಬಾಲಿಕೆಯರಿಗೂ ಇದರಿಂದ ಕೆಲಸ್ಯಾಣವುಂಟಾಗುವುದು. ಇದಕ್ಕೆ ವಿಷ್ಣು ಕಾರಿಯಾಗಿರುವ ದಗುವ ರೂಢಿಯಾಚರಣೆ, ಜಾತಿ ಮತಗಳ ಪ್ರತಿಬಂಧ, ಶತ್ರುಭಾವಗಳೊಂದನ್ನೂ ಗಣನೆಗೆ ತಂದುಕೊಳ್ಳಲಿದೆ ನಿಮ್ಮ ನಂಬಿಕೆಯನ್ನು ಕಾಯ್ದರಂಗದಲ್ಲಿ ತೋರಿಸಿ. ಸಭೆ ಸಮ್ಮೇಳನಗಳಲ್ಲಿ ವಿಧವಾ ವಿವಾಹದ ಮಹತ್ವವನ್ನು ಬೀರಿ ಬೋಗಳು ಸನ್ನಿ ಹಿಡಿದವರಂತೆ ಕಾಣಿಸಿಕೊಳ್ಳಲಿವುದ ಕ್ಷೇತ್ರಲೂ ಸ್ವೀಕೃತ ಸುಧಾರಣೆಯ ಮೂಲಕ ಲೋಕಕ್ಕೆ ಮೇಲ್ಪುಂಕ್ತಿಯಾಗುವುದೇ ವೇಲು.

ಇನ್ನು ನನ್ನ ಅನಂತ ಪ್ರಕಾಮಗಳು. ಭೋಗರೆಯುತ್ತಾನ್ನನ್ನು ಒಂದೇ ತುತ್ತಿಗೆ ಭಕ್ತಿಸಲು ಸಿದ್ಧವಾಗಿರುವ ಸಮಂದರ್ಶಿಗೆ ಸಿಮ್ಮಿಂದ ಬೀಳೊಳ್ಳಂಡು ಇದೋ ತೆರಣವೇನು.

పరిణామ.



‘ఆణ్ణో !’

వత్తు యోంవిగి పగడియున్నాడుత్తిద్ద వీరనరసింహేను చెకితను దను. “ఆరసెంబ మయాఁ దెయున్న కించిత్తా దరూ తోరిసదే ఏఁగిన్నన్న సంచోధిశువవరారు ? ఎందందుకోండు “యారదు ? ”

“నానణ్ణ, ఆటిహూడిరువేయో ? సం ; నినగి సింలు సిద్ధ ! ఆత్తిగమ్మనవర మేలే సింను గెల్లుపుదెందరేనణ్ణ ! సూయఁను పళ్ళిమధల్ల హుట్టువ హాగే !

“తో ! కృష్ణ, నినగి సమయాసమయగళు గొత్తిల్ల ; ఏకాంత వాసదల్ల నాను పగడియున్నాడుత్తిద్దరే, ఏను — ఇల్లియా బందు మనస్సి హరటువే ? ”

“ఆణ్ణో, నిఁనేనేఁ దినే నన్న విషయదల్ల హోన మనుష్యనాగుత్తిద్ది” - ఏకాంతవాసవేందరేను, బాలకునాద నాను బరబారదెందరేను; ననగేఁకోఁ ఒందు ఒందు ఆధ్యవాగువుదిల్ల.”

“మూర్ఖ, చేఁఇద్దు కేఁఇదే చుట్టోఁకేగళిగారంభిసిదే. చేఁవల ఈ ఆల్ప వయస్సినల్లియే నినగే దుఱ్ఱద్ది హుట్టుద మేలే ముందే నాల్పురల్లి నిఁను సరిసమనాగి బాళువేయా ? ”

“హా! హా! ఏనందే, ననగి కుబుధ్మ హుట్టురువుదెందో!— బాల్యదల్లియే నాను దుమాఁగఁ ప్రవత్తఁ కనాగిరువేసెందో!”—

‘హోదు, ఆల్పమతియే నినగి బాల్య ఒందు కేఁఇ— దుమాఁగఁ ప్రవత్తఁ కి— ద. రుతరగామి— భండ.’

కృష్ణ నిగి కణ్ణు తుంబా నీరు ఓంతు. ధారాకారవాగి, తడే యిల్లదే, ఒరుత్తిద్ద కంచనియు ప్రవాహనన్న తన్న ఉత్కరీయుదల్లి

ತಡೆಯಲು ಬಹುಬಾರಿ ಯತ್ನಿಸಿದನು. ಸಫಲವಾಗಲಿಲ್ಲ. ಕಂಬನಿಗರೆ ಯುತ್ತೆ “ಅಣ್ಣಾ, ನನ್ನ ವಿಚಾರದಲ್ಲಿ ನಿನಗೇ ಅವವಾತ್ಮೆಯನ್ನು ಯಾರು ಹೇಳಿದರೋ ಕಾಣೆ; ಅಣ್ಣಾ; ಅಯ್ಯನು ಹೋಂದಾರಭ್ಯ ನಿನ್ನನ್ನೇ ಪಿತ ಸೆಂದೂ, ಅತ್ತಿಗಮ್ಮನವರನ್ನೇ ಮಾತೆಯೆಂದೂ ಮನಃಪೂರ್ವಕವಾಗಿ ತಿಳಿದಿದ್ದ ನನ್ನ ಮೇಲೆ ವಿಷಭರಿತವಾದ ಈ ಬಾಣವನ್ನು ನೀನು ಬಿಡಬಹುದೇ? ಅಣ್ಣಾ, ಯಾವಾಗ—ಯಾವ ಸಂದಭ=ದಲ್ಲಿ, ನಾನು ನಿನಗೆ ಎದುರು ಹೇಳಿದೆ? ಯಾವ ದುರ್ವಾರ್ಥದಲ್ಲಿ ನಾನು ಹೋಂದೆ? ಅಣ್ಣಾ, ನನ್ನ ವಿಷಯದಲ್ಲಿ ನಿನಗೆ ಸಂದೇಹವಿದ್ದರೆ ಗುರು ಅಪ್ಪಾಜಿಯವರನ್ನು ಕೇಳು.

“ಕಂಡದ್ದಾಯಿತು! ಇನ್ನು ಕೇಳುವುದೊಂದೇ ಬಾಕಿ! ಆಹಾ! ಒಳ್ಳೀಸಾಕ್ಷಿಯನ್ನೇ ಹೇಳಿದೆ. ಏನು! ಈ ರಾಜದೊರ್ಮೀಹಿ ಅಪ್ಪಾಜಿಯನ್ನು ಕೇಳುವುದೋ? ಒಳ್ಳೀಯ ಸಾಕ್ಷಿಯನ್ನೇ ಹುಡುಕಿದೆ, ಕೃಷ್ಣಾಂಶುಲ್ಲಿಲ್ಲ!”

“ಅಣ್ಣಾ, ಅದಂತಿರಲ್ಲಿ ಇಂದಿನ ನಿನ್ನ ವರ್ತನೆಯು ನನ್ನ ಹೃದಯದಲ್ಲಿ ಬಹು ಭಯಂಕರವಾದ ಭಿಂತಿಯನ್ನು ಉಟ್ಟಿವಾಡುತ್ತಿದೆ. ಅಣ್ಣಾ, ಆಸಾಫಾನದಲ್ಲಿ ನೀನು ತಮ್ಮಣಿಲ್ಲ ಕವಿಯನ್ನು ಆಮರ್ಯಾದೆಯಿಂದ ಕಂಡು, ಆತನು ಸಿನ್ನ ಮೇಲೆ ರಚಿಸಿದ್ದ ಕವನವನ್ನು ಹೇಳಿನಿಂತರೆ, ಗಜೀಸಿ ಕುಳಿರಿಸಿದು ನಾಱ್ಯಯವೇ? “ಮಾಡಬಾರದುದನ್ನು ಮಾಡಬಾರದು” ಎಂದು ನೀತಹೇಳಿದ ವಯೋವೃದ್ಧರೂ, ಜಾಳಾನವೃದ್ಧರೂ ಆದ ಅಪ್ಪಾಜಿಯವರು ರಾಜದೊರ್ಮೀಹಿಗಳಾದರಲ್ಲವೇ?”

“ಕೃಷ್ಣ, ಅಪ್ಪಾಜಿಯು ತೀರ್ಥರೂಪರವರ ಗೆಳೆಯನಾಗಿರದಿದ್ದಲ್ಲಿ ಎಂದೋ ಶಾಲದ ಮರವನ್ನು ಕಾಣುತ್ತಿದ್ದನು. ದಯೆಯಿಂದ ಈ ದಿನವೂ ಅವನನ್ನು ಕ್ಷಮಿಸಿದೆನು. ಮುಂದೆ ನೀತಿ ಬೋಧನೆಗೆ ಬಂದರೆ ಅವನ ಸ್ಥಿತಿಯು ನೆಟ್ಟಗಾಗಲಿಕ್ಕಿಲ್ಲ. ತಮ್ಮಣಿನ ವಿಚಾರದಲ್ಲಿ ಬೋಧನೆ ಮಾಡಬರಲು ಅವನಾರೋ? ನಾನು ಅರಸು; ನನ್ನ ಮನಸ್ಸು ಬಂದಂತೆ ನಾನು ಮಾಡುವೆನು:”

“ಅಣ್ಣಾ, ನೀನು ಶಾಸ್ತ್ರರೀತ್ಯಾ ಅಭಿಷಿಕ್ತ ರಾಜನೇನೋ ಆಹುದು ಅದರೆಜನರು ನಿನಗೆ ಎದುರು ಬಿದ್ದ ನಿನ್ನನ್ನು ಪ್ರದಚ್ಯಾತನನ್ನಾಗಿ ಮಾಡ

ಬಹುದು ಅಣ್ಣಾ, ಜನರಿಗಾಗಿ ಅರಸನಲ್ಲದೆ, ಅರಸನಿಗಾಗಿ ಜನರಲ್ಲ. ತಿನ್ನುಣ್ಣು ಕವಿಗೆ ನೀನು ಮಾಡಿದ ಅಪವಾನದಿಂದ ಜನರಿಷ್ಟು ನೊಂದು ಕೊಂಡಿದ್ದಾಗೆ ಮತ್ತು ನಿನ್ನ ವಿಷಯದಲ್ಲಿ ಎಷ್ಟು ಅಸಮಾಧಾನ ಹೊಂದಿದಾರೆಂಬುದು ಗೊತ್ತೇ ?”

“ನನಗೇನೋ ಗೊತ್ತಾಗಬೇಕಾದ ಅವಶ್ಯಕತೆಯಿಲ್ಲ; ನಿನ್ನ ಹಿತ ಚೋಧನೆಯು ನನಗೆ ಬೇಕಿಲ್ಲ. ನೊಂದುಕೊಂಡರೆ ಜನರು”ನನ್ನನ್ನೇನು ಮಾಡಬಲ್ಲರು? ನನ್ನನ್ನು ಪದಚ್ಯುತನನ್ನಾಗಿಸುವುದು ಮುಕ್ಕಣ್ಣನಿಗೂ ಅಸಾಧ್ಯವಾದ ಕೆಲಸವೇ. ಕೃಷ್ಣ, ಬಾಲಕನೆಂದು ನಿನ್ನನ್ನು ಬಟ್ಟರೆ ನೀನು ಬಹಳ ಚಿಗುಂಕೊಳ್ಳುತ್ತಿದ್ದಿ ಸ್ವಲ್ಪ ಜೋಕೆಯಿಂದಿರು. ಅಪ್ಪಾಜಿಯ ದುರುಪದೇಶದಿಂದ ಆಸಂಬಧಿಸಿದ್ದಾಗಿ ಜನ್ಮ ವೇಲೆ ಧ್ವರ್ಯತಳೆಯ ಬೇಡ. ನನ್ನ ಶಾಂತತೆಯು ಎಂದೂ ಇಂದಿನ ಹಾಗೆ ಇರಲಾರದು ”

ಕೃಷ್ಣನಿಗೆ ನಗೆ ಬಂದಿತು! ಗಹಗಹಿಸಿ ನಕ್ಕು—“ಅಣ್ಣಾ, ಭುಲೆ ಏನು ಬೆದರಿಸಲಿಕ್ಕೆ ಆರಂಭಿಸಿದೆಯಲ್ಲಾ? ಅಣ್ಣಾ, ನಮ್ಮ ತಾಯಿಯು ದೇವಿ ನಾಗಾಂಬಿಕೆಯಾದಾದ್ದಾಣವೇ ತಂದೆ ಸಾಫ್ತರೆ ನರಸಿಂಗನಲ್ಲದೆ ಬೇದೆಯಾದಾರೇ? ನಿನ್ನ ಹಿತೋಕ್ತಿಗಳಿಗೆ ನಾನು ಶರಣ ಹೊಡಿವೆನಲ್ಲದೆ, ಪುಂಡು ಬೆದರಿಕೆಗಳಿಗಲ್ಲ. ಎಂತೇ ಆದರೂ ಪೂಜ್ಯ ವಿದ್ಯಾರಜ್ಯರಿಂದ ಸಾಫಿಸಲ್ಪಟ್ಟು, ಪ್ರಸಿದ್ಧ ಬುಕ್ಕರಾಯನಿಂದ ಆಳಲ್ಪಟ್ಟರುವ ಈ ವಿಜಯನಗರ ರಾಜ್ಯವನ್ನು ನೀನು ದುರ್ವಂತ್ರಿಯಾದ ಚಂದ್ರಶೇಖರನ ಇಚ್ಛಿಯಂತೆ ಮನಸ್ಸು ಬಂದಹಾಗಿ ಆಳ, ಅನಾಯಕ ರಾಷ್ಟ್ರವನ್ನಾಗಿಸುವುದು ನನ್ನ ಮನ ಸ್ವಿಗೆ ಸ್ವಲ್ಪವೂ ಒಷ್ಟುಷುದಿಲ್ಲ. ಯಾವ ವಿಜಯನಗರವು ಲಲಿತಕಲಾ ಕೋವಿದರಿಗೂ, ಪ್ರತಿಭಾಶಾಲಿಗಳಾದ ಕವಿಗಳಿಗೂ, ದೇಶಹಿತ್ಯಾಂಗಿಗಳಿಗೂ ಅಸ್ತಿಭಾರದಂತಿತ್ವೋ ಅದೇ ರಾಜ್ಯವು “ವೀರನರಸಿಂಹ”ನ ಆಳ್ವಕೆಯಲ್ಲಿ ಶಾಸ್ಯವಾದ ಸ್ವಿಶಾಸನದಂತಾಗುವುದನ್ನು ನಾನು ಸಹಿಸಲಾರೆ. ಅಣ್ಣಾ, ನೊಂದ ಕೆವಿಯ ಕಣ್ಣಿನಿಂದ ಉದುರಿದ ಕಂಬನಿಯ ಬಂದೊಂದು ಹನಿಯೂ ನಿನ್ನ ಆಯುವಿನ ಬಂದೊಂದು ವರ್ಷವನ್ನು ಕಡಿಮೆಮಾಡುವುದೆಂಬುದನ್ನು ಮರೆಯಬೇಡ.”

“ಕೃಷ್ಣ, ನನ್ನ ಆಳ್ವಿಕೆಯನ್ನು ಸಹಿಸುವ ಹಾಗಿದ್ದರೆ ಇಲ್ಲಿರಬಹುದು. ಇಲ್ಲಿದಿದ್ದರೆ ಮನಸ್ಸು ಬಂದಿಡಿಗೆ ಹೋಗಬಹುದು. ಇನ್ನು ಮೇಲೆ ನಾನೀ ಹಿತೋಕ್ಕಿಗಳನ್ನು ಪ್ರಲಾಪವನ್ನೂ, ತಾರತಮ್ಯವನ್ನು ರಿಮದ ಉದ್ದೇಶದ ವಾತುಗಳನ್ನೂ ಸಹಿಸಲಾರೆ.”

“ಅಣ್ಣ, ನನ್ನನ್ನು ರಾಜ್ಯದಿಂದಟ್ಟುವಷ್ಟು ಶಕ್ತಿಯನ್ನು ನೀನು ತಾಳಿಯಾ ಇಲ್ಲ; ತಾಳಲೂ ಆರೆ. ನನ್ನ ಹಿತೋಕ್ಕಿಗಳು ಆಲೋಚನೆಗೆ ಅಹ್ವಾದುವು. ಕುಳಿತು ಆಲೋಚನೆ ವಾಡು. ನಮಿಸುತ್ತೇನಣ್ಣ, ಹೋಗಿಬರುವೆನು” ಎಂದು ಹೇಳಿ ಕೃಷ್ಣನು ಬೀಳೆಣ್ಣಂಡನು.

ಕೃಷ್ಣನು ಹೋದಕಡೆ ನೋಡಿ ಆಸನು ಕಟ್ಟಿಕಟ್ಟನೆ ಹಲ್ಲಿಕಡಿದನು; ಹೂಡಿದ್ದ ಪಗಡೆಯ ಆಟದಹಾಸನ್ನು ಕಿತ್ತೊಗೆದನು. ಮಹಾರಭಸದಿಂದ ಕಾಲನ್ನು ನೆಲಕೊಂಡೆದು ‘ಪುಂಡಾ ನಿನಗಿನ್ನು ಹೆಚ್ಚುಕಾಲ ಈ ಜಗತ್ತಿನಲ್ಲಿ ಸ್ಥಳವಿಲ್ಲ’ವೆಂದಂದುಕೊಂಡು ಒಳಗೆ ಹೋದನು.

೨

ಹೋದ ಅಧ್ಯಾಯದಲ್ಲಿ ನಾವು ಕಂಡಂತೆ ನಮ್ಮ ಕಥಾನಾಯಕ ಶ್ರೀ ಕೃಷ್ಣ ದೇವರಾಯ (ಕೃಷ್ಣ)ನನ್ನು ಮನಬಂದಂತೆ ಅಂದವನು ಬೇರೆಯಾರೂ ಆಲ್ಲ; ಸಾಳ್ಜುರ ವೀರನರಸಿಂಹ. ಗಜಂಳ-ಗಜಂಳರ ವರಗೆ ವಿಜಯ ನಗರವನ್ನು ಲಿದ ಅರಸು. ಬುಕ್ಕರಾಯನ ನಂತರ ಆಳಿದ ಅರಸರಲ್ಲಿ ರಾಜಾರಲ್ಲಿ ಆಳಿದ ದೇವರಾಯನೇ ಪ್ರಸಿದ್ಧಿ ಹೊಂದಿದವನು. ದೇವರಾಯನ ವಾಗಣಾದ ಇಮ್ಮಡಿ ನರಸಿಂಹನನ್ನು ಸೇನಾನಾಯಕನಾದ ನರಸ (ಆಫಾ ನರಸಿಂಗ) ನೆಂಬಾವನು ಕೊಂಡು ತಾನು ಗಳಣಿರಂದು ಆಳಲಾರಂಭಿಸಿದನು. ನರಸನು ಪರಮಶಾರ. ನರಸನಿಗೆ ತಿಪ್ಪಾಜಿ, ನಾಗಾಂಬಿಕೆಯೆಂಬಿಬ್ಬರು ಪಶ್ಚಿಯಂದ್ದರು. ತಿಪ್ಪಾಜಿಯ ಉದರವಲ್ಲಿ ವೀರನರಸಿಂಹನೂ, ನಾಗಾಂಬಿಕೆಯ ಗಭಾಂಬಾಧಿಯಲ್ಲಿ ಶ್ರೀಕೃಷ್ಣ ದೇವರಾಯನೂ ಜನಿಸಿದರು. ನರಸನ ನಂತರ ವೀರನರಸಿಂಹನೇ ಆಳಲಾರಂಭಿಸಿದನು.

ಕಿರಿವಯನ್ನಿನ ತಮ್ಮನನ್ನು ನರಸಿಂಹನು ಸ್ವಂತ ಮಗನಂತೆಯೇ ಕಾಪಾಡುತ್ತಿದ್ದನು. ತಮ್ಮನ ಸುಖವೇ ತನ್ನ ಸುಖವೆಂದು ಬಗೆದಿದ್ದನು ತಂಡೆ ಇರುವಿಕೆಯ ಸುಕೃತವನ್ನು ತಾನು ಪಡೆದವ್ಯು ಕೂಡ ತಮ್ಮನು ಪಡೆ

ಯಲಿಲ್ಲವಲ್ಲ ಎಂದು ಪಶ್ಚಾತ್ತಾಪಪಡುತ್ತಿದ್ದನು. ಇನ್ನು ಸೇಮನೂ ನರಸಿಂಹನಿಗೆ ಮಕ್ಕಳಲ್ಲಿದ್ದುದರಿಂದ ವೊಳಗುತ್ತಿದ್ದಿತು. ನರಸಿಂಹನೂ ಅವನಿಪತ್ತಿಯೂ ದೇವರಿಗೆ ಹರಿಕೆ ಹೊತ್ತು ಹೊತ್ತು ಸಾಕಾದರು. ನಿಸ್ಪೃಹನಾದ ದೇವರು ಇವರ ಲಂಚಗಳಿಗೆ ಕೈಪೊಡ್ಡಲಿಲ್ಲ; ಕೊನೆಗೆ ಹೊತ್ತಿರುವ ಹರಿಕೆ ಮರಿಯುವ ವೇಳಿಗೆ ನರಸಿಂಹನ ಪತ್ತಿಯು ಒಂದು ರೋಗಿಷ್ಟು ಶಿಶುವನ್ನು ಪೆತ್ತುಳು.

ಶಿಶುವಾದಾರಭ್ಯ, ನರಸಿಂಹನ ದೃಷ್ಟಿಪಥವು ಚಂಚಲವಾಯಿತು. ವೊದಲು ಮಂಡಿದ್ದ ಭಾರತ್ಯವಾಣಿಲ್ಲವು ಕಡಲೊಡೆಯಿತು; ಕೊನೆಕೊನೆಗೆ ಸಂಪೂರ್ಣವಾಗಿ ಅಳಯುತ್ತಿರೇ. ಬಂದಿತು. ‘ಹೆತ್ತವರಿಗೆ ಹೆಗ್ಗಣಮುದ್ದು’ ಎಂಬಂತೆ ಜನಿಸಿದ ಶಿಶುವು ಕುಷ್ಟುರೋಗಿಯಂತೆ, ನಿಬ್ರಾಲವಾಗಿ, ಚೇಂತನ ಶೂನ್ಯವಾಗಿ ವಿಕಾರವಾಗಿದ್ದರೂ ತಾದೆ ತಾಯಿಗಳು ಹೀಗೆ ಹೀರೇಕಾಯಿ ಯಾಗುತ್ತಿದ್ದರು. ಮಗುವಿಗೆ ಬಣ್ಣಬಣ್ಣದ ಉಡಿಗೆಗಳು, ವಿಧವಿಧ ಒಡವೆಗಳು; ತಾಯಿಗೆ ಎನ್ನು ಭಂಗಾರ ಹೇರಿದರೂ ಸಾಂದು. ಪ್ರವಂಚವನ್ನೆಲ್ಲ ಒಂದು ಭಂಗಾರದ ಮುದ್ದೆಯನ್ನಾಗಿವೊಡಿ ಆ ಮಹಾತಾಯಿಯ ಕೈಗೆ ಕೊಟ್ಟು—‘ಆಮಾಡ್ಯ, ಇದನ್ನು ನಿನ್ನ ಮಗುವನ ಮೇಲೆ ಹೇರು’ ಎಂದು ಕೊಟ್ಟರೂ ‘ಉಂ-ಸಾಲದು’ ಎನ್ನು ವ ಪ್ರಕೃತಿ.

ಕೃಷ್ಣನ ನಡೆ, ನುಡಿ, ವರ್ತನೆ ಎಲ್ಲವೂ ಅಸಹನೀಯವಾಗುತ್ತಿ ಬಂದಿತು. ಕೃಷ್ಣನು ಮಾಡಿದ್ದೆಲ್ಲ, ಆಡಿದ್ದೆಲ್ಲ ದೋಷವಾಗಿ ಪರಿಣಮಿಸುತ್ತ ಬಂದಿತು. ಮುಖ್ಯ ನರಸಿಂಹನ ಹೃದಯವು ದಿನೇದಿನೇ ಸಂಕುಚಿತವಾಗುತ್ತ ಬಂದಿತು.

ಒಂದು ದಿನ ಅಣ್ಣಿತಮ್ಮುಂದಿರಿಷ್ಟರೂ ಬೇಟಿಗೆಂದು ಅಡವಿಗೆ ಹೋದರು. ಅಣ್ಣಿನು ಒಂದು ಕಾಡುಹಂಡಿಯನ್ನು ಟೈಸಿಕೊಂಡು ಹೋದನು. ತಮ್ಮನು ಬೇಟಿಯನ್ನು ರಸುತ್ತಾ ಒಂದು ಪೂದೆಯನ್ನು ಕೆಣಕಿದನು. ದೈವವ ಶಾತ್ರಾ ಶ್ಲಾಷ್ಟಿ ಒಂದು ಹುಲಿಯು ಮರಿಗೆ ವೊಲೆಯುಣಿಸುತ್ತಿತ್ತು. ಕೃಷ್ಣನು ಪೂದೆಯನ್ನು ಕೆದರಲು ವಾಘಿ, ಯು ಭೀತಳಾಗಿ ವೊಲೆಯುಣಿಸುವುದನ್ನು ನಿಶ್ಚಿತ, ತನ್ನ ಮಾರ್ಗಕ್ಕೆ ಅಡ್ಡಬಂದವವನ ಮೇಲೆ ಪರಮಾಗ್ರಹ

ಗೊಂದು, ಒಮ್ಮೆಲೆ ಭಂಗನೆ ಹಾರಿತು. ಕೃಷ್ಣನು ಕುಶಲತೆಯಿಂದ ಹೆಯ ವನ್ನು ಒಂದು ಪಕ್ಕಕ್ಕೆಳಿದನು. ಇದು ಹುಲಿಯ ಹುಮ್ಮೆ ಸ್ವನ್ನು ಹೆಚ್ಚಿಸಿತು. ಕುಸಿತಳಾದ ವ್ಯಾಖ್ಯಾಯಿಯಾ ಕೃಷ್ಣನ ಕುದುರೆಯ ಮೇಲೆ ಮತ್ತೊಮ್ಮೆ ಹೀಗೆ ಅವನ್ನು ಯವಾಂತಃಪುರಕ್ಕೆ ಅಟ್ಟಿತು. ತರುಣಾದ ಕೃಷ್ಣನಿಗೆ ಕೊಂಡೆ ಭೀತಿಯಾದರೂ ಅವನ, ಲೆಕ್ಕಿಸದೆ ಒರೆಯಿಂದ ಕತ್ತಿಯನ್ನು ಹಿರಿದು ಕೆಚ್ಚಿದೆ ಯನ್ನು ತೋರಿಸುತ್ತಾ ನಿಂತನು. ಆಗ್ರಹಭರಿತವಾದ ಹುಲಿಯು ಕನ್ನಡ ತರುಣನ ಮೇಲೆ ಹಾರಿತು.

ಕೃಷ್ಣನೂ ವ್ಯಾಖ್ಯಾಯಿಯಾ ಕಾದಲಾರಂಭಿಸಿದರು; ವ್ಯಾಖ್ಯಾಯನ್ನು ಜಯಿಸುವುದೆಂದರೆ—ಪಾಪ! ಬಾಲಕನಿಗೆ ಸಾಮಾನ್ಯ ಕೆಲಸವಾಗಲಿಲ್ಲ.

ಿ

ಸಾಮಾನ್ಯವಾಗಿ ಹಿತವನ್ನೇ ಟಿಸುವವರೇ ಆದರಕ್ಕೆ ಪಾಠ್ಯದು. ಶ್ರೀ ಕೃಷ್ಣದೇವನೂ, ಅಪ್ಪುಜಿಯೂ ಮೊದಲಿನಿಂದಲೂ ಪ್ರಜೀಗಳ ಪಕ್ಕವಾತಿಗಳು; ಪ್ರಜೀಗಳ ಸೌಖ್ಯಕ್ಕಾಗಿ ಜಿಂವನವನ್ನು ತೃಣವಾಗಿಟೆಸಿದ್ದ ವರು. ಇವರಿಬ್ಬರ ಮೇಲೆ ಜನತೆಗೆ ಪರಮಾದರ, ಪರಮಗೌರವ. ಬಾಲ್ಯದಿಂದಲೂ ಶ್ರೀ ಕೃಷ್ಣನು ಮನೆಯವರ ಪ್ರೇಮಕ್ಕೆ, ಇಲ್ಲ, ವಾತ್ಸಲ್ಯಕ್ಕೆ ಅಪಾರನು. ಕೃಷ್ಣನು ವ್ಯಕ್ತಿಗಳಿಗೆ ಹೆಚ್ಚಿ ಗೌರವವನ್ನು ಕೊಟ್ಟು ಅವರು ಕುಣಿಸಿದಂತೆ ಕುಣಿಯತಕ್ಕವನಿಲ್ಲ. ಸದಾಕಾಲದಲ್ಲಿ ದೇಶಹಿತ, ದೇಶಿಯರ ಹಿತ ಇವೆರಡು ಸೂತ್ರಗಳನ್ನೇ ಕಣ್ಣಮುಂದಿಟ್ಟು ಆ ಸೂತ್ರಗಳನ್ನು ಶಾಯಿತ್ವಕ್ಕೇತ್ತಿದಲ್ಲಿ ಸಾಫಲ್ಯ ಹೊಂದಿಸಲಿಕ್ಕಾಗಿ ಹೆಣಗಾಡುತ್ತಲಿದ್ದನು. ಕೃಷ್ಣನಿಗೆ ಶಾಲ ಕಾಲಕ್ಕೆ ಸದುಪದೇಶಗಳನ್ನು ಕೊಡುತ್ತಾ, ಸ್ವಾತಿತ್ವಯನ್ನು ತುಂಬಿತ್ತಾ, ಶ್ರೀರಾಮಚಂದ್ರನ ಗುರು ವಿಶ್ವಾಮಿತ್ರನಂತೆ ಅಪ್ಪುಜಿಯಿದ್ದನು.

ಅಪ್ಪುಜಿಯು ಬಹುಜಾನ್ನಿ, ಸೂಕ್ಷ್ಮದರ್ಶಿ; ಪುತ್ರಸಂತಾನವಾದಾರಭ್ಯ ಅರಸು ತನ್ನ ಕುವರನ ವ್ಯಾಗಂದ ಮುಳ್ಳನಂತಿದ್ದ ಶ್ರೀ ಕೃಷ್ಣನನ್ನು ತೆಗೆಯಲು ಯತ್ನಿಸುತ್ತಿದ್ದುದನ್ನು ಜೆನ್ನಾಗಿ ಕೆಂಡುಕೊಂಡಿದ್ದನು. ದುಮಂತ್ರಿಯಾದ ಚಂದ್ರಶೇಖರನ ದುರುಪದೇಶವು ಅರಸನ ಮೆದುಳನ್ನು ಹೇಗೆ ದಿನೇದಿನೇ ಕೆಡಿಸುತ್ತತ್ತೆಂಬುದನ್ನೂ ತಳಿದಿದ್ದನು. ಬೇಟಿಯದೃಕ್ಕ್ಯವು

ಅಪ್ಪಾಜಿಯ ನಿಥಾ-ರಗಳನ್ನು ದೃಢಪಡಿಸಿತ್ತು. ಒಂದು ದಿನ ಕೃಷ್ಣನೂ, ಅಪ್ಪಾಜಿಯೂ ವಿನೋದದಿಂದ ಭೋಜನಕ್ಕೆ ಕುಳಿತರು. ಬಾಣಿಸಿಗನು ತಾನು ಗೈದಿದ್ದ ಪಕ್ಕ ಭಕ್ತ್ಯಾಗಳನ್ನು ತಂದು ಬಡಿಸಿ ನೀಂತನು. ಇಂದು ಬಾಣಿಸಿಗನ ಮುಖವು ಬಾಡಿದೆ. ಕೃಷ್ಣನ ಮುಖವು ಎನ್ನು ಲಲಿತವಾಗಿ ದ್ವಿತೀಯಷ್ಟು ಬಾಣಿಸಿಗನ ಮುಖದಲ್ಲಿ ದುಃಖವು ತೋರುತ್ತಿಲಿದೆ. ಕೃಷ್ಣನು ಪರಿಶಚಿಯನ್ನು ಮಾಡಿ ಭೋಜನವನ್ನಾರಂಭಿಸುವೇ ಕೆಂದಿರುವ ವೇಳೆಗೆ ಬಾಣಿಸಿಗನು ಧಾರಾಕಾರವಾಗಿ ಕಂಬನಿಸುರಸುತ್ತಾ ಬಡಿಸಿದ ಎಲೆಯ ಹೇಳಿಯೇ ಬಿದ್ದ ಕೃಷ್ಣನ ಸಾವಧ್ಯಯಂಗಳನ್ನು ಬಿಲನಾಗಿ ಸಿಡಿದು “ಪ್ರಭುವೇ, ಅಭಯಪ್ರದಾನಮಾಡಬೇಕು. ನಾನು ಮಹಾಪರಾಧಿ” ಎಂದನು.

ಕೃಷ್ಣನಿಗೆ ವಿಷಯವೊಂದೂ ತಿಳಿಯಲಿಲ್ಲ. ಆಶ್ಚರ್ಯವು ಗಡು ಮಿಂದಿರತ್ತು, ಬಾಣಿಸಿಗನಿಗೆ ಅಭಯಕೊಟ್ಟು ಅವನನ್ನು ಏಕೆಂದು.

“ ಏನಿದು ನಡತೆ ! ಇದೇನೀ ಕಂಬನಿಯ ಪ್ರವಾಹ ! ”

“ ಮಹಾಪ್ರಭೂ, ನಾನು ಕೃತಷ್ಟು ; ಪ್ರಭುವಿಗೆ ಎರಡು ಬಯಸಲು ಹೊರಟಿವನು. ”

“ ಅಯ್ಯಾ ಅದೇನು ವಿಷಯವನ್ನು ಹೇಳು. ”

,, ದೇವಾ, ಮೊದಲಿನಿಂದಲೂ ತಮ್ಮ ಚರಣಸೇವೆಯನ್ನು ಮಾಡಿ ಕೊಂಡಿರುವ ಈ ದಾಸನೇ ಇಂದು ತಮ್ಮ ಸ್ತರಾಪಕಾರಕ್ಕೆ ಕಾರಣನಾಗಿದ್ದನು. ”

“ ಅಯ್ಯಾ, ನಿನ್ನ ಸಂಚನೆಯು ಸನಗೆ ಅರ್ಥವಾಗುವುದಿಲ್ಲ. ಏತ ದವಾಗಿ ಹೇಳು. ”

“ ದೇವಾ, ಇಂದು ಪೂರ್ತಿಕಾಲ ತಮ್ಮ ಭೂತ್ವವಯರು ಒಂದು ಶೋಟ್ಟಿದಲ್ಲಿ ಸುವಣಿದಪ್ಪಡಿಯೊಂದನ್ನು ತಂದು ‘ಭಂಟಾ, ಕೃಷ್ಣನ, ಅಪ್ಪಾಜಿಯ ಭಕ್ತ್ಯಾಪದಾರ್ಥಕ್ಕೆ ಇವನ್ನು ಬೆಂಸು, ಸುಖು ಗೊತ್ತುಗದಂತೆ ಬಡಿಸು’ ಎಂದರು ” .

“ ಅನಂತರ . . . ”

“ ದೀನರಕ್ಕೂ ರೂ, ನಾನು ಒಪ್ಪದೇ ಹೋದೆ. ಕೆಲಸಚೀಕಾದರೂ ಬಿಡುತ್ತೇನೆ; ಈ ದುಷ್ಪಾಯ್ವವನ್ನು ವಾಡಲಾರೆನೆಂದೇ”

ಅಪ್ಪಾಜಿ—“ ಮುಂದೆ ಬೇಗಚೇಗನೆ ಹೇಳು. ”

ಬಾಣಸಿಗ—“ ಅವಕ್ಕೆ ಅರಸರು, ಹೇಳಿದ ಕಾರ್ಯವನ್ನು ಮಾಡಿ ೫,೦೦೦ ಸುವರ್ಣಮೊಹರೆಗಳನ್ನು ವಡೆಯಲಿಟ್ಟಿಸುವೆಯೋ ಆಥವಾ ಸಂ ಜೀವೋಳಗಾಗಿ ವಂತವಲ್ಲಿ ಒಬ್ಬ ನರಸಿಳ್ಳಿಕೂಡ ಇರದಂತೆ ನೋಡಿನೋಡಿ ದುಃಖಿಸಿ, ಅನಂತರ ನೀನೂ ವಧಾಸ್ಥಾನಕ್ಕೆ ಹೋಗುವಿಯೋ, ಎಂದರು. ಭಯಾದಿಂದ ವೊದಲನೆಯದನ್ನೇ ಒಪ್ಪಿದೆ.”

ಅಪ್ಪಾಜಿ—“ ಒಪ್ಪಿದ ಮೇಲೆ ಇದೇನೀ ಎರಡು ಬಗೆಯುವ ನಡತೆ.”

ಬಾಣಸಿಗ—“ ಪೂಜ್ಯರೇ, ದ್ವಾರಕಾವಾಸಿ ಶ್ರೀಕೃಷ್ಣನ ಪ್ರತಿಬಿಂಬ ದಂತಿರುವ ನಮ್ಮ ಪ್ರಭುಗಳ ಮುಖನೇ ಇದಕ್ಕೆ ಕಾರಣ. ನನ್ನ ಹೃದಯದ ಲಾಳಿದ ಚಿತ್ರಹಿಂಸೆಯನ್ನು ವರ್ಣಿಸಲಾರೆ. ಕೋಟ್ಯಾಂತರ ಜನರನ್ನು ರಕ್ಷಿಸಿ, ನರಕದಂತಿರುವ ಈ ರಾಜ್ಯವನ್ನು ರಾಮರಾಜ್ಯವನ್ನಾಗಿಸಲು ಜನಿಸಿ ರುವ ಪ್ರಭುಗಳು ಚಿರಾಯುಗಳಾಗಿರಲಿ; ಸ್ವರಾಜ್ಯಮಾತೆಯ ಸುವರ್ಣ ಪೀಠವನ್ನು ವಿಜಯನಗರದಲ್ಲಿರಿಸಲು ಜನಿಸಿರುವ ನಮ್ಮ ಒಡೆಯರು ಸುಖಿಗಳಾಗಿರಲಿ ಆ ವಾತಿಗೆ ಈ ನುಸಿಯೋಂದು ವೊದಲನೆಯ ಬಲಿಯಾಗಲಿ.”

ಎಂದು ಹೇಳಿ ಅಪ್ಪಾಜಿಯು ತಡೆಯುತ್ತಿದ್ದರೂ ಕೇಳಿದೆ ಬಕಬಕಿನೆ ವಿಷಮಿಶ್ರವಾದ ಆಹಾರವನ್ನು ತಿಂದು ಕೃಷ್ಣನ ಪಾದಗಳನ್ನು ಸಿಡಿದು, ಬಾಣಸಿಗನು “ಪ್ರಭಾವೇ ಈ ಪರಮದೊಂಹಿಯನ್ನು ಮನ್ನಿಸಿ” ಎಂದು ಹೇಳಿ ಮೃತನಾದನು.

ಈ ದೃಷ್ಯವೆಲ್ಲಾ ಕೃಷ್ಣನಿಗೆ ಕನಸು ಕಂಡಂತಿತ್ತು. ಒಂದೂ ಮಾತ್ರ ನ್ನಾಡೆದೆ ಸುಮ್ಮನೆ ಪಿಶಾಚಗ್ರಸ್ತನಂತೆ ಕುಳಿತಿದ್ದನು. ಬಾಣಸಿಗನು ಸಾಯಲು ಕೃಷ್ಣನಿಗೆ ಎಚ್ಚರಿಕೆಯಾಯಿತು. ಎದ್ದು ಅವನ ಹೃದಯ, ಮುಖ ಗಳನ್ನು ಪರೀಕ್ಷಿಸಿದನು. ಆ ವೇಳೆಗೆ ಪ್ರಾಣಹೋಗಿದ್ದಿತು. ಕಂಬನಿ ತುಂಬಿದ ಮುಖದಿಂದ “ಅಪ್ಪಾಜಿಯವರೇ, ಅವನಿಾತ್ಮಕ ಶುದ್ಧತೆಯನ್ನು ನೋಡಿರಾ ? ” ಎಂದನು.

ಅಪ್ರಾಜ್ಞ—“ಕೃಷ್ಣ, ಬಾಣಿಸಿಗನ ಹೇಳಿಕೆಯಂತೆ ಸ್ವರಾಜ್ಯವಾತೀಗೆ ಇದು ಪ್ರಥಮ ನಿವೇದನೆ; ಮೊದಲನೆಯ ಬಲಿ; ಕಣಾಟಕದ ಪೂರ್ವ ಸುಕೃತ. ಅಗ ಹೋಗಿದ್ದ ಕ್ಷೇತ್ರಿಂತಿಸಿ ಘಲವೇನು? ನಡೆ, ಮುಂದಿನ ಕೆಲಸ ವನ್ನು ತಿಳೊಂಬಿಸುವಾ” ಎಂದು ಕೃಷ್ಣನನ್ನು ಕರೆದುಕೊಂಡು ಹೋರಟು ಹೋದನು.

೪

ಬ್ರಾಹ್ಮಣನಾದ ಅಪ್ರಾಜ್ಞಿಯಲ್ಲಿ ಅಡಗಿದ್ದ ಕ್ವಶ್ತ್ರತೇಜವು ಗವಿಯಲ್ಲಿ ದಗಿದ್ದ ಸಿಂಹವನ್ನು ಕೆಣಕಿದರ ಅದು ರೇಗಿ ಏಳುವಂತೆ ಎದ್ದಿತು. ಸಾತ್ವಿಕ ನಾಗಿ ಶಿಷ್ಯಿಯಂತಹ ಮುಖಚಾಳಿಯನ್ನು ಪಡೆದಿದ್ದ ಅಪ್ರಾಜ್ಞಿಯು ಪ್ರಚಂಡ ವಾರುತದಂತೆ ಕಾಣಲಾರಂಭಿಸಿದನು. ಸದಾಕಾಲವೂ ಚಿಂತಾ ಕ್ರಂತನಾಗಿಯೇ ಇರುತ್ತಿದ್ದನು. ಯಾವ ನುಸಿಯು, ಕ್ರಿಮಿಗಂತಲೂ ಕೇಳಿಂದ ಪ್ರಾಣಿಯು, ದೇಶಕ್ಕೊಂಡ್ರಿಸ್ತರಲೇ ಜನಿಸಿ ದೇಶಕ್ಕಾಗಿಯೇ ಪ್ರಾಣ ಒಪ್ಪಿಸಲು ಸಿದ್ಧನಾಗಿರುವ ಶ್ರೀ ಕೃಷ್ಣ ದೇವನ ಪ್ರಾಣಶಕವನ್ನು ಪಕರಿಸಲು ಖದ್ದುಕ್ರಾಂತಿತ್ವಾಗಿತ್ತೋ ಅದನ್ನು ಜವನನಿಲಯದ ಆತಿಥ್ಯ ಪಡೆಯಲು ಕಳುಹಿಸಲು ಕಂಕಣಕಟ್ಟಿದನು. ಯಾವ ವಿಷಯದಲ್ಲಿಯೂ ಅಪ್ರಾಜ್ಞಿಯು ಚಾಣಿಕ್ಯನಿಗೆ ಕಡಿಮೆ ಪ್ರತಿಭೆಯವನಲ್ಲ. ಹೀಗಿರುವಾಗ ಚಾಣಿಕ್ಯನ ಬೆನ್ನು ಬಿಡ್ಡ ವಿಜಯದೇವತೆಯು ಅಪ್ರಾಜ್ಞಿಯನ್ನು ಮರೆಯುವುದೆಂದರೇನು?

ನರಸಿಂಗನ ಗುಪ್ತಮಂತ್ರಿ ಚಂದ್ರಶೇಖರನಿಗೆ ಈ ಮುಳಿವು ತಿಳಿಯದಿರಲಿಲ್ಲ ಚಂದ್ರಶೇಖರನು ಕುಜ ಯುಕ್ತಿಯಲ್ಲಿ ಶ್ರೀತೀಯ ರಾಕ್ಷಸರನ್ನು ವಿಬಾರಿಸುತ್ತಿದ್ದನು. ಹೆಚ್ಚೇನು! ಮಂಗನಂತಿದ್ದ ಆ ಅನಂಗ ವೀರನರಸಿಂಹ ನನ್ನು ಮಾಗುದಾರಹಿಡಿದು ಎಳೆಯುತ್ತಿದ್ದವನು ‘ಚಂದ್ರಶೇಖರ’. ಚಂದ್ರಶೇಖರನು ಅನಭಿಷಿಕ್ತ ಸಹಜ ಅರಸು. ವೀರನರಸಿಂಹನು ಅಭಿಷಿಕ್ತ ಪಟ್ಟದಗೊಂಬಿ. ಚಂದ್ರಶೇಖರಶಾಸ್ತ್ರ ಶುದ್ಧ ವೈದಿಕ. ವೈದಿಕರಿಗನು ಗುಣವಾದ ದುರಾತ್ಮಿ; ಆಸೆ ಘಲಿಸದಿದ್ದರೆ ಈಸ್ತೇ. ಶ್ರೀ ಶಾಸ್ತ್ರಗಳ ಪೂರ್ವ ಜನ್ಮದ ಪುಣ್ಯಘಲಕ್ಕುನುಗುಣವಾಗಿ ಆವರಿಗೆ ಪ್ರಚಂಡ ಪತ್ತಿಯೊಬ್ಬಳಿದ್ದಳು. ಆ ಮಹಾತಾಯಿಯ ಆಚಾರ, ಆಕಾರ, ವಚನಗಳು ವಣಣನಾತೀತ ನಾಗಿದ್ದವು. ಕಾಳಿದಾಸನೇ ಬದುಕಿದ್ದರೆ ಖಂಡಿತವಾಗಿಯೂ ಮಾಗಿನ

ಮೇಲೆ ಬೆರಳಿಟ್ಟು ಅಚ್ಚಿಗೊಳ್ಳುತ್ತಿದ್ದನು. ‘ಉಂಟಿಲ್ಲ ಆಳಿದರೂ ಮನೆ ಹೆಂಡತಿಗೆ ಕಾಸ್ತಾರ’ ಎನ್ನುವಹಾಗೆ ಚಂದ್ರಶೇಖರನು ಹೊರಗೆನ್ನು ಗಣ್ಯ ಮನುಷ್ಯನಾದ್ದರಿಂದ ಮನೆಯ ಮಾರಿಗೆ ದಾಸಾನುದಾಸ; ಪತಿಯಂತೆಯೇ ಈಕೆಯ ಆಸೆಗೂ ಆಣಕಟ್ಟಿರಲಿಲ್ಲ.

ಅಪ್ಪಾಜಿಯು ಒಳಸಂಚಾ ನಡಿಸಲಾರಂಭಿಸಿದನು. ಚಂದ್ರಶೇಖರನ ಪತ್ರಿಗೆ ದಿವ್ಯ ಕನಕಾಭರಣಗಳು ಮಾಟಿಮಾಟಿ ಹೋಗಲಾರಂಭಿಸಿತು. ಗೌರಂದೇವಿಯು ಅಪ್ಪಾಜಿಯ ಓದಾರ್ಥಕ್ಕೆ ಬೆರಗಾಗಿ ಹೋದಳು. ಒಂದು ದಿನ ಅಪ್ಪಾಜಿಯು ಆಕೆಯನ್ನು ಸೋಡಲು ಹೋದನು.

ಅಪ್ಪಾಜಿ—“ತಾಯಿ, ಬ್ರಹ್ಮಣರಗ್ರಗಣ್ಯರಾದ ತಮ್ಮ ಪ್ರಿಯಪತಿಗಳು ಸೀರ್ಚ್‌ಕ್ರೀಯು ವಿರಾಸತಿಯನ ಕಾಲು ನೆಕ್ಕಿಕೊಂಡು ಅವನ ಆಡಿಯಾಳಾಗಿರುವುದು ನನಗೆ ಸಮ್ಮತವಿಲ್ಲ.”

ಗೌರ—“ಅಪ್ಪಾಜಿಯವರೇ, ಏನುಮಾಡಲಾದೀತು! ನೋಕರಿಗೆ ಸೇರಿದ ಮೇಲೆ ಒಡೆಯನ ದಾಸತ್ವ ಮಾಡಲೇಬೇಕು.”

“ಅಪ್ಪಾ, ಆ ಮಾತ್ರ ಇತರರ ವಿಷಯಗಳಲ್ಲಿ ಅನ್ನಯಿಸುತ್ತದೆಯೇ ವಿನಾ ತಮ್ಮ ಪತಿಗಳ ವಿಷಯದಲ್ಲಿಲ್ಲ. ಮೊದಲಿಂದಲೂ ಧೀರತನದ ಸ್ವಾತಂತ್ರ್ಯ ಆಧಿಪತ್ರಿಯವನ್ನು ಪಡೆದಿರುವ ಅವರು ಕೂಡ ದಾಸರಾಗಿರಬೇಕೇ?”

“ಅಪ್ಪಾಜಿಯವರೇ, ನಾನು ಹೇಳಿದಂತೆ ನಾವು ಸೇವಕರು; ನಾವು ಸ್ವಾತಂತ್ರ್ಯ, ಧೀರತನ ಇವುಗಳಾಲೋಚನೆ ಮಾಡಹತ್ತಿದರೆ ಈಗ ಬಂತ್ತಿರುವ ಸಂಪಾದನೆಗೆ ಮಣ್ಣ ಬೀಳುತ್ತದೆ! ‘ಬಡವನಕೋಪ ಅವನ ದವಡೆಗೆ ಮೂಲ’ ಎನ್ನುವಹಾಗೆ!”

“ತಾಯಿ, ಈ ವಿಷಯದಲ್ಲಿ ತಾವು ಆಲೋಚಿಸತಕ್ಕ ವಿಷಯ ಒಂದುಂಟು; ವಿಜಯನಗರವನ್ನಾಳುತ್ತಿರುವವರು ಲೆಕ್ಕಾಕ್ಕೆ ವಿರಾಸತಿಯ ಹೆಡೆ ಆದರೂ ಸ್ವೇಜವಾಗಿ ಚಂದ್ರಶೇಖರ ಶಾಸ್ತ್ರಿಗಳೇ ಅಲ್ಲವೇ? ಇಂತಹ ಸುಸಮಯವನ್ನು ಉಪಯೋಗಿಸಿಕೊಂಡು ಬ್ರಹ್ಮಣ ಸಾಮಾಜ್ಯವನ್ನು ಸಾಫಿಸಿ, ಆ ಚಂದ್ರಾರ್ಕವಾದ ಕೇತೀರುನ್ನು ಪಡೆಯದೇ ವೃಥಾ ಶಾಲಹರಣಮಾಡುವುದೇ?”—ಎಂದು ಹೇಳಿ ಬೀಳ್ಳಿನ್ನುಂಡನು.

ಆತ್ಮಪ್ರಪಂಚದ ಸಾಮಾಜಿಕ್ಯಾದ ಗೌರಿದೇವಿಗೆ ಈ ವಿಜಯನಗ ರದ ಸಾಮಾಜಿಕ್ಯ ಎನಿಸಬೇಕೆಂಬ ಜಾಡ್ಯವು ಪ್ರಬಲವಾಯಿತು. ಅಪ್ಪಾಜಿ ಬಿಶ್ವಿದ ವಿಷಬೀಜವು ಬೇರೂರಿತು. ಚೆಂದ್ರಶೇಖರನಿಗೆ ಮನೆಯಲ್ಲಿ ಆಧ್ಯಾತ್ಮಿಕೀಯೂ ನಿಲ್ಲಿದಂತಾಯಿತು. “ಹೇಡಿ, ನಾತಮ್ರೋಹಿ, ದೇವದ್ವೋಹಿ, ದಧ್ವ” ಎಂಬೀ ಸಹಸ್ರನಾಮಗಳ ಪೂಜೆಯು ಪ್ರತಿದಿನವಸ್ಥೂ ಆಗುತ್ತಿಲಿತ್ತು. ಕಡೆಗೊಂದು ದಿನ ಹೆಂಡತಿಯ ಹಾಡಿಗೆ ತಾಳಕೂಕಲು ಅವನು ಒಪ್ಪಿದನು.

ಝ

ಅರಮನೆಯಲ್ಲಿ ಬಹು ಸದಗರ; ತೋರಣಗಳೂ, ಧ್ವಜಗಳೂ, ಮೇರೆಯತ್ತಿದ್ದವು; ಮಂಗಳ ವಾರ್ಷಿಕಗಳು ಮೊಳಗುತ್ತಿದ್ದವು. ಜನರ ಆನಂದಕ್ಕೆ ಪಾರವಿಲ್ಲ. ಜಯಫೋಷಗಳು ಗಗನವನ್ನು ಮುಟ್ಟಿತ್ತಿದ್ದವು. ಹೂರಗಿನ ವಾತಾರಣವು ಹೀಗಿರುವಾಗ ಅರಮನೆಯೊಳಗೆಂಬು ನವತರುಣನು ಬಹು ಖಿನ್ನನಾಗಿ, ಕಂಬನಿಗಳನ್ನು ಸುರಿಸುತ್ತ ನಿಂತಿದ್ದಾನೆ. ಅವನೆಮಂಗಿ ದಿವ್ಯ ತೇಜಸ್ಸಿಯಾದ ಒಬ್ಬ ಬೃಹತ್ತಣನು ನಿಂತಿದ್ದಾನೆ. ವಾಚಕರು ಬಹುತಃ ಬೃಹತ್ತಣನು ಆಪ್ಪಾಜಿಯೆಂಬಾವುದನ್ನೂ, ತರುಣನು ಶ್ರೀ ಕೃಷ್ಣದೇವನೆಂಬುದನ್ನೂ ಆರಿಯದಿರಲಾರು.

ಅಪ್ಪಾಜಿ—“ಕೃಷ್ಣ, ಏಕುವಳು; ಇದೇನು ಈ ಚಿಂತೆ! ಪುರಜನರೆಲ್ಲಾ ಹೂರಗಿ ಸೇರಿ ನಿನ್ನ ಮುಖಿದರ್ಶನದಿಂದ ಪುನೀತರಾಗಿ, ನಿನ್ನ ಸಿಂಹಾಸನಾರೋಹಣವನ್ನು ನೋಡಿ ಕೃತಾರ್ಥರಾಗಬೇಕೆಂದಿದ್ದಾರೆ. ಅವರಿಗೆ ಆಶಾ ಭಂಗವನ್ನು ಉಟ್ಟಿಮಾಡುವುದು ವಿಹಿತವಲ್ಲ.”

ಕೃಷ್ಣ—“ಅಪ್ಪಾಜಿಯವರೇ, ನನಗೆ ರಕ್ತದಿಂದ ತೋಳಿಯಲ್ಪಟ್ಟ ಈ ಸಿಂಹಾಸನವು ಬೇಡ; ಅಣ್ಣನನ್ನು ಕೊಂಡು ಈ ರಾಜ್ಯವನ್ನು ಸೂರಿಗೊಂಡ ವನೆಂಬ ಅಪಕ್ರೀತಿಯು ನನಗೆ ಅವಶ್ಯಕವಿಲ್ಲ.”

ಅಪ್ಪಾಜಿ—“ಮಗೂ, ರಣರಂಗದಲ್ಲಿ ಪಾರ್ಥನಿಗೊದಗಿದಂತೆ ನಿನಗೆ ಧರ್ಮಸಂಕಟವು ಒದಗಿದೆಯಲ್ಲವೇ? ಮಗೂ, ನಿನ್ನ ಅಣ್ಣನ ರಕ್ತವನ್ನು ಜೆಲ್ಲಿದವನು ನಾನಲ್ಲಿದೆ ನಿಂನಲ್ಲ. ಹಾಗಿದ್ದ ಮೇಲೆ ನಿನಗಪಕ್ತಿ ಹೇಗೆ ತಾನೇ ಬಂದಿತು?”

ಕೃಷ್ಣ—“ ಅಪ್ಪಾಜಿಯವರೇ, ನಾನು ಎಷ್ಟು ಪರಿಶುದ್ಧ ನಾದರೇನು ? ಜನತೆಯು ನನ್ನ ನೈಮ್ಯಭ್ರಂಷ ಕಡೆಗೆ ನೋಡುವುದೇ ! ಜನಾಪವಾದವು ನನಗೆ ತಪ್ಪಿವುದೇ ? ”

ಅಪ್ಪಾಜಿ—“ಕೃಷ್ಣ, ಜನತೆಯ ವಿಶ್ವಾಸವನ್ನು ಸಂಪಾದಿಸುವುದೊಂದೇ ಅರಸರ ಮುಖ್ಯಕಾಂಕ್ಷೆಯಾಗಿರಬೇಕು, ಸಹಜ. ನೀನಾಗಿ ನೀನು ಅಣ್ಣಿನ ಪ್ರಾಣಕ್ಕೆ ಎರವಾಗಿ, ರಾಜ್ಯಲೋಭಕ್ಕಾಗಿ ಆಸೆಬಳ್ಳವನೇನೂ ಅಲ್ಲ. ಒಂದು ವೇಳೆ ಹಾಗೆ ಪಟ್ಟಿದ್ದರೂ ಅದು ಸತ್ಯಕಾಮವೇ ವಿನಾ ದುಷ್ಣಾಮವಲ್ಲ. ಕೇಳು, ಈ ಜನಾಪವಾದವು ಸೀತೆಯಂತಹ ಲೋಕವಾತೆಗೇ ತಪ್ಪಿಲ್ಲ. ಒಂದು ವೇಳೆ ಜನರು ನಿನ್ನ ಮೇಲೆ ಆರಂಭದಲ್ಲಿ ದುಷ್ಣಾಭಿಪ್ರಾಯಗಳನ್ನು ತಳೆದವರಾದರೂ, ನಿನ್ನ ಉಚ್ಚ ಆಡಳಿತ, ರಾಜ್ಯಧರಂಧರತ್ವದ ಸದ್ಗುಣಗಳಿಗೆ ಬೆರಗಾಗಿ ಅಖಿಗಳಿಗಾಗಿ ದಾಸಾನುದಾಸರಾಗಿಹರು. ಮಗೂ, ಕೇವಲ ಸ್ವಾರ್ಥವೇ ಮುಖ್ಯವೆಂದು ರಾಜಣನಂತೆ ಭಾವಿಸಿ, ರಾಜ್ಯವನ್ನು ಹೊಲಿಸುವಾದಿದ್ದ ಅಣ್ಣಿನು ನಿನಗೆ ಮುಖ್ಯನೋ, ನೀನೇ ಶ್ರೀ ಕೃಷ್ಣವತಾರಿಯೆಂದೂ ಕಣಾರಟಿಕವಾತೆಗೆ ಸುವಣ್ಣಕಿರಿಂಟಿವನ್ನು ಹಾಕಲು ಧರೆಗೆ ಬಂದಿರುವ ಏರಾಭಿಮನ್ಯವೇ ನೀನೆಂದೂ ಭಾವಿಸಿ ನಿನ್ನ ಸೇವೆ ಮಾಡಲು ಹಾತೊರೆಯುತ್ತಿಗೆ ಲಕ್ಷ್ಮಿಂತರಮಂದಿ ಕನ್ನಡ ಸ್ತ್ರೀವರುಷರು ಮುಖ್ಯ ಪೋ— ಈಗ ನಿರ್ಧರಿಸು. ”

ಕೃಷ್ಣದೇವನ ಬಾಯಿಬಂಧಿಸಿತು. ಬಿನ್ನಹಕ್ಕೆ ಬಾಯಿಲ್ಲದಂತಾಯಿತು. ಯೋಚಿಸಿ ಯೋಚಿಸಿ ಅಪ್ಪಾಜಿಯ ಆಜ್ಞೆಯನ್ನು ಅಂಗೀಕರಿಸಿದನು. ಅಂದೇ ಕಣಾರಟಿಕದ ದಿವಾಕರನು ಅಸಾಧಾರಣವಾದ ಅಮರವಾದ ಶೋಭಯಂದ ರಾಜಿಸಿದನು. ಆನಂದಸೂಚಕವಾದ ಭೂರಿಸಾದ ಗಳು ಮೊಳಗಿದವು. ಗಗನದೊಡೆಯರು ತಮ್ಮ ಆನಂದ-ಉಲ್ಲಾಸಗಳನ್ನು ಸೂಚಿಸಲಿಕ್ಕಾಗಿ ಪುಷ್ಪವೃಷ್ಟಿಯಂತಹ ಮನೋಹರವಾದ ಹೂವಳಿಗರೆದರು. ಜನತೆಯ ಜಯಜಯಕಾರದೊಂದಿಗೆ ! ಶ್ರೀ ಕೃಷ್ಣ ದೇವರಾಯನು ವಿಜಯನಗರದ ದಿವ್ಯ ಸಮಾರಟನಾದನು

ಸಾವಿತ್ರಿಯ ಸೌಭಾಗ್ಯ (?)

ಸಾವಿತ್ರಿ ಬಹು ಒಳ್ಳೆಯಹುದುಗಿ. ಚಂದೇಶ್ವರಕೆಣ್ಣು ಅವಳ ಆಟ ಪಾಠ, ಚಮತ್ವಾರದ ವಾತುಗಳನ್ನು ಕೇಳುತ್ತಿದ್ದವರಿಗೆ “ಇವಳು ಗಂಡ ಸಾಗಿ ಹುಟ್ಟಿದ್ದರೆ ಚೆನ್ನಾಗಿತ್ತು” ಎಂದನ್ನು ಸುತ್ತಿತ್ತು. ಈಗಿನ ಕಾಲದಲ್ಲಿ ಹೆಣ್ಣುಮಕ್ಕಳೆಲ್ಲಾ ತಾವು ಗಂಡಸಾಗಿ ಹುಟ್ಟಿಲ್ಲವಲ್ಲಾ ಎಂದು ನೊಂದು ಕೊಳ್ಳುವರು, ತಮ್ಮ ವಿಧಿಯನ್ನು ದೂಷಿಸುವರು. ಸಾವಿತ್ರಿಯು ಒಂದು ದಿವ ಸನ್ನಾ ಹಾಗೆ ಮಾಡಿದವಳಿಲ್ಲ. ತನ್ನ ಗೆಳತಿಯರಾರಾದರೂ ನಾಚಿಕೆಗೇಡಾದ ಕೆಲಸವನ್ನು ಮಾಡಿದರೆ “ಇದೇನೇ ಹೀಗೆ ಗಂಡಿಸಿನಂತೆ ಆಡ್ತಿ, ಚೆನ್ನಾಗಿ ದೆಯಮ್ಮು” ಎಂದನ್ನು ಶಿಂದ್ದಳು. ಸಾವಿತ್ರಿಗೆ ಬೊಂಬೆಪುಸ್ತಕಗಳೆಂದರೆ ಬಹು ಇಟ್ಟು. ಅದರಲ್ಲಿಯೂ ಸೀತೆ, ಸಾವಿತ್ರಿ, ದಮಯಂತಿಯರಂತಹ ಸ್ತ್ರೀರತ್ನಗಳ ಕಢಿ, ಚಿತ್ರಗಳೆಂದರೆ ಅವಳಿಗೆ ಅನ್ನಾಹಾರಗಳೊಂದೂ ಬೇಕಾಗುತ್ತಿರಲಿಲ್ಲ. ತಾನೂ ಸೀತೆಯಹಾಗಾಗಬೇಕು, ಸೀತೆಯಹಾಗಿ ಪತಿವ್ರತೆಯಾಗಿ, ಹುಟ್ಟಿದ ಮತ್ತು ಸೇರಿದಮನೆಗಳಿಗೆ, ಕೀರ್ತಿ ತರಬೇಕೆಂಬುದೇ ಅವಳ ಅಮೋಫ್ವಾದ ಆಸೆಯಾಗಿದ್ದಿತು. ವಿನೋದಕ್ಕಾಗಿಯಾದರೂ ಯಾರಾದರೂ “ಏನೇ ಸಾತ್ರೋ, ನಿನ್ನ ಮುದುಕನಿಗೆ ಕೊಟ್ಟು ಮುದುವೆ ಮಾಡ್ತಾರಲ್ಲೇ” ಎಂದರೆ, ಸಾವಿತ್ರಿಯು “ಹೊದಮ್ಮು, ನಮ್ಮ ಬಾಳುನೊಳಿದರೆ ನಿಮಗೆಲ್ಲಾ ನಗುಬರು ತ್ತದೆ. ಮುದುಕನೋ ಮೋಟನೋ, ಗಂಡಾನೊಳಿವಸ್ತು ದೇವರಸಮಾನ ಅವರು ಹ್ಯಾಗೇ ಇರಲ್ಲಿ ನಾವು ಅವರ ಚಾಕರರಂತೆ ಇರುವುದೇ ಧರ್ಮ” ಎಂದು ಗಂಭೀರವಾಗಿ ನುಡಿಯುತ್ತಿದ್ದಳು. ಸಾವಿತ್ರಿಯೊಂದೊಂದು ಕಾಳಿ ಡಲ್ಲಾಡುತ್ತಿದ್ದ ಮಾತುಗಳನ್ನು ಕೇಳಿದರೆ ಎಲ್ಲರೂ ಬೆಕ್ಕಿಸ ಬೆರಗಾಗುತ್ತಿದ್ದರು. ಬಾಲ್ಯವೆನ್ನುವುದು ಎನ್ನಿದನವಿರುತ್ತದೆ. ನಮ್ಮ ಕಣ್ಣಿದುರಿಗೆ ಪುಟ್ಟು ಶುಟ್ಟಿದಾಗ ಆಡಿಕೊಂಡು, ನಮ್ಮನ್ನ ಕಾಡಿಬೇಡುತ್ತಿದ್ದ ಮಕ್ಕಳೇಕೆಲವು ವರ್ಷಗಳ್ಲಿ ಮಕ್ಕಳತಾಯಿಯರಾಗುತ್ತಾರೆ.

ಸಾವಿತ್ರಿಯ ದುರದೃಷ್ಟಕ್ಕೆ ಅವಳ ಜಾಣಿಯನ್ನು ನೋಡಿ ನಲಿಯು ತ್ರಿದ್ವ “ತಾಯಿ”ಯು ತೀರಿಕೊಂಡಿದ್ದಳು. ಅಳುತ್ತಲುತ್ತಾ ಮಗಳನ್ನು ಅಪ್ಪಿ “ಕಂದಾ, ನಿನ್ನಾರುಮರೆತರೂ ನಾನುಮರೆಯುವುದಿಲ್ಲ. ನೀನು ನೆನ್ನನ್ನು ನೋಡುವುದಕ್ಕಾಗುವುದಿಲ್ಲ. ನಾನು ನೇರೇಡುತ್ತಾ ನಿನ್ನಮಂಗಳ ವನ್ನೇ ಸದಾ ಹಾರ್ಡೆಸುತ್ತಿರುತ್ತೇನೆ.” ಎಂದ ತಾಯಿಯ ಮಾತು ಸಾವಿತ್ರಿಗೆ ಕಣ್ಣಿಗೆ ಕಟ್ಟಿದಂತಿತ್ತು. ಸಾವಿತ್ರಿಯ ತಮ್ಮ, ಪುಟ್ಟ, ಅವಳಿಗಿಂತ ಮೂರು ನಾಲ್ಕು ವರ್ಷಗಳಿಗೆ ಚಿಕ್ಕವನು. ಒಲುತುಂಟಿ. ಅವನಕಣ್ಣಿಗೆ ತಿಂಡಿ ಬೀ ಈಂಬುದೇ ತಡ್ಡಾ, ಮರುಕ್ಕೆಣಿಂಬಳಗಾಗಿ ಅದು ಮಾಯವಾಗುತ್ತಿತ್ತು. ಮನೆಯಲ್ಲಿ ತಿಂಡಿಮಾಡಿದರೆ ಭಾಗೀರಥಮ್ಮನು ಪುಟ್ಟಿಗೆ ಪ್ರತ್ಯೇಕವಾಗಿ ಒಂದು ಬುಟ್ಟಿ ಇಡುತ್ತಿದ್ದಳು. ಒಂದೊಂದುಸಲ್ಪುಟ್ಟುವಿನ ತುಂಟಿತನವು ಎಲ್ಲೆ ವೀರಿದಾಗ ಸಾವಿತ್ರಿಯು ತಮ್ಮನನ್ನುಪ್ಪಿ “ಪುಟ್ಟಿನ್ನು, ಅಮ್ಮಹೇಳಿದ್ದ ಮರೆತೆಯಾ” ಎಂದಂದು ಕಣ್ಣೀರುಗರೆಯುತ್ತಿದ್ದಳು. ಯಾದೇನೇಂದ್ರಿಯಲ್ಲಿ, ಅಪ್ಪಮನಸ್ಸುಬಂದಪ್ಪು ಗದರಿಸಲಿ, ಸ್ವಾಲಿನಲ್ಲಿ ಮೇವ್ಪುರು ಬೇಕಾದಪ್ಪುಹೊತ್ತು, ಬೆಂಚಿನಮೇಲೆ ನಿಲ್ಲಿಸಲಿ, ಪುಟ್ಟಿಗೇನೂ ವ್ಯಾಸನವಾಗುತ್ತಿರಲಿಲ್ಲ. ಆದರೆ ಸಾವಿತ್ರಿ, ಕಣ್ಣೀರು ಕರೆಯಿತೆಂದರೆ ಅವನ ಪ್ರಾಣವಾಯುವೇ ಹಾರಿಹೋಗುತ್ತು. ತನ್ನ ತುಂಟಿತನ ನೆನಸಿಕೊಂಡು ಸಮ್ಮನೆ ಅಳುವನು. ಅವತ್ತುಹೊಟ್ಟಿತುಂಬಿ ಉಟಿಕೊಡ ಮಾಡನು. ಸಾವಿತ್ರಿಗಾಗಲೇ ಹನೊಂದು ತುಂಬಿತ್ತುಬಂದಿತ್ತು. ನಂಟಿರಪ್ಪರೆಲ್ಲರೂ ವರಾತಹಚ್ಚಿತ್ತ ಬಂದರು. ಲಕ್ಷ್ಮಿಣರಾಯರು ಅಂತಹ ದ್ವಿಡಮನಸ್ಸಿಗಳೇನಲ್ಲ. ಈಗಿನಕಾಲದ ವ್ಯವಹಾರವೆಲ್ಲಾಗೂತ್ತಿದ್ದರೂ, ಕಂದಾಚಾರದ ಪದ್ದತಿಯನ್ನು ಬಿಡುವಪ್ಪಮಾತ್ರ ಧೈರ್ಯವಿರಲಿಲ್ಲ. ಬಾಲ್ಯವಿವಾಹದ ಕೆಟ್ಟಿಪರಿಣಾಮಗಳು, ಬಾಲವಿಧವೆಯರಗೋಳು, ಸಮಾಜದ ಕುಂದುಕೊರತೆಗಳು, ಇವುಗಳವಿಚಾರ ಬಂದೊಂದು ಗ್ರಂಥ ಬರಯುವಪ್ಪು ವಿಷಯ ಗೂತ್ತಿತ್ತು. ಆದರೇನು? ಅರಿತ್ತದ್ದುದನ್ನು ಧೈರ್ಯವಾಗಿ ಮಾಡಿತೋರಿಸುವಪ್ಪು ಧೈರ್ಯಮಾತ್ರ ಇರಲಿಲ್ಲ. ಕಳೇರಿಗೆ ಮೂರು ತಿಂಗಳು ರಚಾತೆಗಿದುಕೊಂಡು ವರಾನ್ನೇವಣಿಗೆ ಹೊರಟಿರು. ಮೊದಲೊಂದೆ ರದುಕಡೆಗಳಲ್ಲಿ ನಿಷ್ಪಲವಾದರೂ ಕೊನೆಗೆ ಒಳೆಯ ವರನನ್ನೇ ಕುದುರಿಸಿಕೊಂಡು ಬಂದರು ವರದನಹೆಸರು ಗೋಘಾಲಸಾಮಾನಿ, ಉದಾಧಿ ಇಂಣಿ

ಗೀಂಪಿನ ಬಣ್ಣ, ಯಾವಾಗಲೂ ಹೆಸನ್ನು ಖಿ. ಬಿ. ಎ. ಕ್ಕಾ ಶಿನಲ್ಲಿ ಓದುತ್ತಿನ್ನು, ಪಿತಾರ್ಚಿತ ಅಸ್ತಿಯೂ ತಕ್ಕುಮಟ್ಟಿಗಿತ್ತು ಅಣಿಯಾದಗಂಡು, ಅಣಿಯಾದ ಹೆಣ್ಣು. ವರಸಾಮ್ಯವೂ ಚೆನ್ನಾಗಿತ್ತು. “ಹೆಣ್ಣು ಕೊಂಚೆಣ್ಣದ್ದು ಯಿರಬೇಕಾಗಿತ್ತು. ಹೀಚು” ಎಂದು ಗಂಡಿನಕಡೆಯವರೊಬ್ಬರು ಅಂದುಕೊಂಡರು “ನಮ್ಮಗೋಪೂರುಗೆ ತಾಯಿಲ್ಲದ ಹೆಣ್ಣು ಯಾಕೆತರಬೇಕು” ಎಂದು ಇನ್ನೊಬ್ಬಿಂದ ಹೇಳಿದಳು. ಯಾರೆಂದರೆನ್ನು? ಬಿಂಗಿತ್ತಿ ಬಲುಜಾಣೆ. ಎಲ್ಲರಿಗೂ ಸವಾರಾನಹೇಳಿ, ಎಲ್ಲಾ ರನ್ನೂ ಒಳ್ಳೆಯೇನ್ನಾಗಿವಾಡಿಕೊಂಡಳು. ವಿವಾಹ ಮಾಫಶುದ್ದಕ್ಕೆ ನಿಷ್ಕಷ್ಟ ಆಗಿಕೊಂಡಿತು. ನೈಮೇಲಿದ್ದ ದೊಡ್ಡ ಭಾರ ಇಳಿಯಿತೆಂದು ಲಕ್ಷ್ಮೀ ಉರಾಯರು ತಿಳಿದುಕೊಂಡರು

೨

“ಚೀಗಬೇಗ ಒಂದೆರಡು ಉರುಟಣೆ ಹಾಡುಮೇಳಿಮುಗಿಸಿರೇ, ಗಂಡು ಹುಡುಗ ಹೆಸೀಮೇಲೆ ಎಪ್ಪಣಿಹೊತ್ತು ಕುಳಿತರಬೇಕು. ನಿನ್ನ ಜೆಲ್ಲಾಟ ವೆಲ್ಲಾ ಅಮೇಲಾಗಲೀ.”

“ಆದು ಹಾಗಗತ್ತಿ ಚಿಕ್ಕಮ್ಮ. ನಮ್ಮ ಗೋಪೂರುಮದುವೆಯೇನೂ ದಿನಾಂಗತ್ವ—ಇವತ್ತಲ್ಲದೆ ನಾವೆಲ್ಲಾ ಎಂದು ಸಂತೋಷವಡುವುದು. ಒಂದುಗಂಟೆ ಹಿಂಚೇನು ಮುಂಚೇನು ಆಗತ್ತಿ. ಗೋಪೂರುಗೇ ಇವೆಲ್ಲಾ ಅಸೇ.”

“ಆದೇನೇ ಲಲಿತಾ—ಗೋಪೂ ಅಂತಾ ನನ್ನ ವಿಚಾರಮಾತನಾಡ್ತಾಯಿದ್ದೀ.”

“ಏನೂ ಇಲ್ಲವ್ವಾ, ಚಿಕ್ಕಮ್ಮ, ‘ಗೋಪೂನೆನ್ನೋಡೇ-ಹೆಂಡತಿಹತ್ತಿರ ಅಗಲೇ ವನತಾಡ್ತಾಡ್ತಾಯಿದ್ದಾನೆ, ‘ಅಂವಳು’ ನಾನು ಸುಳ್ಳಿ ಅಂದೆ ಅಷ್ಟೇ ಗೋಪಣಿ.’”

“ನೀನು ಯಾವಾಗ್ನೂ ಹೀಗ ಹಾಷ್ಯಮಾಡಿಯನ್ನು—ಚೇಗ ಆರತ ಯೆತ್ತೀಯೋ ನಾನು ಹೊರಟ್ಟಿಹೋಗಲೋ? ”

ಎಂದು ಗೋಪಣ್ಣ ಕೊಂಚೆ ಬೆದರಿಸಲು “ಉರುಟಾಣೆಗೆ ಕರಿವೇ ನಾ...” ಎಂದು ಯಾದೋ ಮೊದಲುಮಾಡಿದರು. ಯಾರಾದರೂ ಮೊದಲುಮಾಡುವದೇತಡ, ಅಮೇಲೆ ಹೆಣ್ಣುವಕ್ಕಳ ಹಾಡಿನ ಪೈಪ್ಪೇಟೆ ನಿಲ್ಲಿಸುವುದೇ ಕಷ್ಟವಾಗುತ್ತದೆ. ಈನೇಳಿಗೆ ಗೋಪೂ ಅಜ್ಞ, ನಾಗತ್ತೆ “ನಂಕೊಂಚೆ

ದಾರಿಬಂಡಿ. ಗಂಡೂ ಹೆಣ್ಣು ಹೆಸೇಮೇಲೆ ಕುಳಿತಿರೋದು ನೋಡಿ ಸಂತೋಷಪಡ್ತಿನಿ “ ಎಂದಂದದ್ದು ಕೇಳಿಸಿತು. ಅಜ್ಞ ಕಣ್ಣ ಟಿಯ ವಧೂವರ ರನ್ನ ನೋಡಿ ಸಂತೋಷಪಟ್ಟಳು. ಬಾಯಿನೋಯೋತನಕ ಹರಿಸಿದಳು. ಇನ್ನೂ ಹಾಡಿನ ಶ್ರೋಟಾಶ್ರೋಟಿಯು ನಡೆಯುತ್ತಲೇ ಇದಿತು. ನಾಗತ್ತೆ ಹೆಂಗಳಗುಂಪುನೋಡಿ “ ತಡಿರೇಸ್ವಲ್ಪಿ, ನಿಮ್ಮ ಕಿರಾಲ್ಟಿ ಇದೇಇದೆ, ನನ್ನ ಕಂದ ಹಡಿದ್ದ ಸ್ವಲ್ಪಕೇಳೋಣ ” ಎಂದು ಸಾವಿತ್ರಿಯಕಡೆತಿರಾಗಿ “ನೀನೋಂದು ಹೇಳುತ್ತಾಯಿ ” ಎಂದು ಉಪಚಾರವಾಗಿ ಅಂದಳು. ನಾಗಜ್ಞ ಹೇಳಿದವಾತು ಗೋಪುವಿಗೆ ಆನಂದವನ್ನಂಟುವಾಡಿತು ಸಾವಿತ್ರಿಯು ಮೆಲ್ಲಿಗೆ ಶೃಂತಿವೆಳೆದು “ ಕರುಣಾಕರನಿಂನೆಂಬುವದೇಕೋ—ಭರವಸೆಯಿಲ್ಲಿನಗೆ ” ಎಂದು ಹಾಡಿದಹಾಗೆ ಅವಳು ಇನ್ನೊಂದೂ ಹಾಡಿರಲ್ಲಿವೆಂದು ಎಲ್ಲರ ಅಭಿಪ್ರಾಯ. ಸಾವಿತ್ರಿಯ ಕಣ್ಣಗಳಲ್ಲಿ ಅಶ್ರು ಧಾರೆಗಳು ತುಂಬಿದ್ದವು. ಗೋಪುವಿನ ಕಣ್ಣ ಗಳಿಂದ ಆನಂದಾಶ್ರುಗಳುದು ರಿದುವು. ಪಾಪ! ಅವಳ ಹೃದಯದಲ್ಲಿದ್ದುದು ಅಲ್ಲಿದ್ದವರಿಗೆ ಹೇಗೆ ಗೋತ್ತು? ಹಾಡುಮುಗಿಸಿದೊಡನೆಯೇ “ ಯಾಕಕ್ಕಾ ಆಳುತ್ತಿದ್ದೀ ” ಎಂದುಯಾರೋ ಕಿವಿಯಲ್ಲಂದ ಹಾಗಾಯಿತು. ಸಾವಿತ್ರಿಯು ಎಡಕ್ಕೆತಿರುಗಿ ಪುಟ್ಟುವಿಗೆ ಮೆಲ್ಲನೆ “ ಏನೂಇಲ್ಲ, ಪುಟ್ಟೂ, ನಾಗತ್ತಿಯ ಪ್ರೀತಿ ಅಮ್ಮನಜ್ಞಾಪಕ ತಂದಿತು ” ಎಂದಳು.

ಮುದುವೆಯು ಎಂಟುದಿವಸವೂ ವಿಜ್ಞಂಭಣೆಯಿಂದ ನಡೆಯಿತು. ಎಲ್ಲರೂ ಶೈಪ್ತರಾದರು. ಬೀಗರಂತೂ ಸುಮ್ಮನೆ ಹಿಗ್ಗಿಹೋದರು. ಗೋಪುವಿನ ಆನಂದಕ್ಕೆ ಪಾರವೇಷಿಲ್ಲ. ಮೆರೆತುಹೋಗಿದ್ದ ಸ್ನೇಹಿತರನ್ನೇ ಲಾಲ ಕರೆಸಿ ಕರೆಸಿ ತಿಂಡಿಹಾಕಿಸಿ ಕಳುಹಿಸುತ್ತಿದ್ದ. ಜೋಯಿಸರುಕೂಡ “ ಈ ಮುದುವೆಯಲ್ಲಿ ಲಾಡು, ಚಿರೋಟಿ ತಿಂದಹಾಗೆ ಇನ್ನೊಲ್ಲಿಯೂ ತಿನ್ನಲಿಲ್ಲವಯಾಘಾ ” ಎಂದು ಶಹಬಾಸಾಗಿರಿಕೊಟ್ಟುಬಿಟ್ಟರು. ಆದರೆ ಪುಟ್ಟುವಿನ ಮುಖದಲ್ಲೇ ಕೋಹಷ್ಟಸೂಚನೆಯಿರಲಿಲ್ಲ. ಅಕ್ಕನನ್ನು ತಾನಗಲುವ ಕಾಲಸಮೀಪಿಸಿತೆಂದು ಅವನು ತಿಳಿದನೇನೋ...ಇಲ್ಲಾ...ಇಂತಹ ಸಂತೋಷವನ್ನು ನೋಡಿ ಎಲ್ಲ ರಗಂತ ಹೆಚ್ಚಾಗಿ ಹಿಗ್ಗಲು “ ಅಮ್ಮ ಬದುಕಿಲ್ಲವಲ್ಲಾ ” ಎಂದು ಚಿಂತಿಸಿದನೇನೋ?

ಇ

ಲಕ್ಷ್ಮಣರಾಯರು ವಯಸ್ಸಿನಲ್ಲಿ ಚಿಕ್ಕವರಾಗಿದ್ದಾಗ್ನಿ ಆಗಲೇ ಅವರಿಗೆ ಸಂಸಾರದಲ್ಲಿ ಜಿಗುಪ್ಪೆಹುಟ್ಟಿತ್ತ ಬಂದಿತ್ತು. ಕಳೇರಿ ದುಡಿತದಿಂದ ದಣಿದು ಮನೆಗಿಬಂದರೆ ಏನನ್ನೂ ಅರಿಯದ ಎರಡು ಹೆಸುಗೂಸುಗಳು. ಆವುಗಳಜೊತೆಯಲ್ಲಿ ಸುಖದುಃಖ ಮಾತನಾಡುವುದಕ್ಕಾಗುತ್ತದೆಯೇ-ಸರಸವಾದುವುದಕ್ಕಾಗುತ್ತದೆಯೇ, ಯಾವುದೂ ಸಾಧ್ಯವಿಲ್ಲ ಮನೆಯಲ್ಲಿ “ಹೆಂಡತಿ” ಅನ್ನವ ವಸ್ತುವಿಲ್ಲದಿದ್ದ ಮೇಲೆ ಅದು ಮನೆಯೇ ಅಲ್ಲವೇನಿಸಿತು. ಸಾವಿತ್ರಿಯು ಇನ್ನೂ ಚಿಕ್ಕಹುಡುಗಿ. ಪುಟ್ಟು ವಾರೆಕಾಲೆಗೆ ಹೋದಕಾಲದಲ್ಲಿ ಅವಳೊಬ್ಬ ಹೇಳತ್ತ ಕಳೆಯುವುದು ಹೇಗೆ? ಮನೆಯಲ್ಲಿ ಯಜಮಾನ್ಯವಹಿಸು ಹೆಂಗಸರಾದವರು ಯಾರಾದರೂ ನಿಂತಹೊರತೂ ಸಂಸಾರ ಸುಸೂತ್ರವಾಗಿ ನಡೆಯುವುದು ಹೇಗೆ? ಈ ಇಟ್ಟರಮಕ್ಕಳ ಯೋಗಕ್ಕೇ ಮನನ್ನು ಸೋಂಡಿಕೊಳ್ಳುವರಾರು? ಮನೆಯಲ್ಲಿ ಅನಿವಾರ್ಯಗಳು ಸಂಭವಿಸಿದರೆ ದಿಕ್ಕಾರು! ಎಲ್ಲಕ್ಕಿಂತಲೂ ಮುಖ್ಯ “ನನ್ನ ಯೋಗಕ್ಕೇ ಮನನ್ನು ವಿಚಾರಿಸಿಕೊಳ್ಳುವರಾರು”? ಸಾವಿತ್ರಿಯು ಈಗ ಇನ್ನೂ ಹುಡುಗಿ. ವಯಸ್ಸುಖಾದ ಮೇಲೆ ಗಂಡನಮನೆಗೆ ಹೋಗಿಬಿಡುವಳು. ಪುಟ್ಟುವು ಇನ್ನೂ ಮನು. ಅವನು ದೊಡ್ಡವನಾದಮೇಲೆ ಅವನ ಹವ್ಯಾಸಗಳೇ ಅಧಿಕವಾಗುವವು. ಈಗನಕಾಲದ ಹುಡುಗರಲ್ಲಿ ಸಿಕ್ಕಿಭಕ್ತಿ, ಪಿತ್ರೇಸೇವಾಸಕ್ತಿಗಳ ವಿಚಾರ ಸ್ವಲ್ಪ ಅನುವಾನವೇ! ನೆಂಟಿರಷ್ಟರು,-ಆವರನ್ನು ಎಷ್ಟುದೂರದಲ್ಲಿಟ್ಟಿದ್ದರೆ ಅಪ್ಪು ಅನುಕೂಲ. ನಾನೇ ಒಂದುವೇళೆ ಕಾಂತಿ ಕಸಾಲೆ ಬಿದ್ದರೆ ನನಗೆ ಗಳಿಯಾರು”? ಎಂಬಿಬಗೆಯ ಆಲೋಚನೆಗಳು ಒಂದೊಂದಾಗಿ ರಾಯರಮನೆಸ್ಸಿಗೆ ಹೊಳೆಯಲಾರಂಭಿಸಿದವು ಈ ಎಲ್ಲವ್ಯಾಧಿಗಳಿಗೂ ಉತ್ತಮ ಕಣ್ಣೆಯನ್ನು ಹುಡುಕಿ ಪುನಃ ಮದುವೆಯಾಗುವುದೊಂದೇ ಉತ್ತಮ ಜೀವಧವೆಂದು ರಾಯರಿಗೆ ತೋರಿಬಂತು. ಮದುವೆಗೆ ಸನ್ನಾಹಮಾಡಲಾರಂಭಿಸಿದರು. ಸಮಾಜವೆಂಬ ಹೆಣ್ಣುವೂರುವ ಅಂಗಡಿಯಲ್ಲಿ ಲಕ್ಷ್ಮಣರಾಯರಂತಹ ಆನುಕೂಲಸ್ಥರಿಗೆ ತಕ್ಕುಪದಾರ್ಥ ದೊರಿಯುವುದು ದುಲರ್ಭವೇ? ತುಸುಪ್ರಯಾಸದಲ್ಲಿಯೇ ಒಂದು ಭತ್ತದಲ್ಲಿ ಒಂದೇದಿನದ ಮದುವೆಯು ಆಗಿಯೂಹೋಯಿತು. ಸುಭುಮ್ಮನಿಗೆ (ರಾಯರ

ಹೋಸ ಹೆಂಡತಿ,) ವಯಸ್ಸು ಹನ್ನೇರಡೇ ಆಗಿದ್ದರೂ, ಒಟ್ಟೊಂದು ಬೆಳೆವಳಿಗೆ ಯಾಗಿದ್ದಳು. ನೋಡುವುದಕ್ಕೆ ಕುರಾಪಿಯೇನಲ್ಲ. ಆದರೆ ಸಾವಿತ್ರಿಯ ಹಾಗೆ ತೆಳ್ಳಿಗೆಬೆಳ್ಳಿಗೂ ಇರಲಿಲ್ಲ. ಓದುಬರೆಯಲಿಕ್ಕೆ ಅಲ್ಲ ಸ್ವಲ್ಪಮಾತ್ರ ಬರುತ್ತಿತ್ತು. ಸಿಡುಕುವಾತ್ರ ಯಾರಾದರೂ “ಎನೇಸುಬ್ಬೀ, ದೇರಳುಯಾಕೆ ಇನ್ನೂ ಹಾಕೊಂಡಿಲ್ಲ” ಯಂದರೆ “ನಾನೇನೂ ನಿನ್ನಹಾಗೆ ಕುಣಿಯೋಕೆ ಹೋಗಬೇಕಾಗಿಲ್ಲ” ಎನ್ನೂ ಬುದ್ದಿ. ಸುಬ್ಬೀಗೆ ತಂದೆ ಇರಲಿಲ್ಲ. ತಾಯಿ ಗೌರಮ್ಮನೇ ಎಲ್ಲಾ ನೋಡಿಕೊಳ್ಳುತ್ತಿದ್ದಾರು. ಗೌರಮ್ಮಿ ಬ್ಬೀ ಘಟ್ಟಿಗಿತ್ತಿ. ನಾಲ್ಕು ಜುವಾಡೋ ಕೆಲಸವನ್ನು ತಾನೇ ಸಲೀಸಾಗಿ ವಾಡುತ್ತಿದ್ದಳು. ಸುಗ್ಗಿಯಕಾಲದಲ್ಲಿ ಗದ್ದಿಗೆ ಹೋಗಿ ಒಂದೂ ಕಾಳೂ ಭತ್ತೆಬಿಡದಹಾಗೆ ವಸೂಲ್ಯಾಡಿಕೊಂಡ, ಬರುತ್ತಿದ್ದಳು. ಗೌರಮ್ಮನ ಗಂಟೆ ಶಿಂದರೆ ಲೋಕಪ್ರಸಿದ್ದಿ. ಒಂದುಸಲ ಸಂತೇಬಾಚಕ್ಕಳ್ಳೀಗೆ (ಗೌರಮ್ಮನ ಉರು) ಅಮಲ್ಲಾರರು ಜಮಾಬಂದಿಗೆ ಬಂದಾಗ ಉರಮುಂದಲಿನ ಕೆರೆಯ ಬಳಿಗೆ ಬಂದರಂತೆ. ಪಾಪ! ಹತ್ತುಹನ್ನೇರಡುಮೈಲಿ ಕುದುರೆಯಮೇಲೆ ಒಂದಿದ್ದ ಆಯಾಸ, ದಾಹ. ಆಗ ಪಕ್ಕದಲ್ಲಿದ್ದ ತೆಂಗಿನತೋಟ ನೋಡಿ “ಶೇಕ ದಾರರೇ ಎಳನೀರು ಚಿನ್ನಾಗಿದೆಯಲ್ಲ” ಎಂದರಂತೆ. ಉಪಕರಣ ತೋಳಿಯುತ್ತಿದ್ದ ಯಾರೋ ಮಡಿ ಹೆಂಗಸು “ಯಾರೋ ಅದೂ—ಎಳ್ಳೀರಿನ ವಿಚಾರ ವೊತಾಡೋಡು—ಮೈಮೇಲೆ ಜ್ಞಾನಜ್ಞೀನ ಇದೆಯೋ” ಎಂದು ಘಟನೆ ವಾಡಿದ್ದಂತೆ. ಅಮಲ್ಲಾರರು ಪೆಚ್ಚಾಗಿ ಹೋದರು. ಪ್ರಯಾಣದ ಅಯಾಸ, ಬಿಸಲಿನ ಬೇಗೆಯಿಂದ ದಾಹ, ಜೊತೆಗೆ ಈ ಶಿಡಿಲು ಬಡಿತೆ!! ಸ್ವಲ್ಪ ಧ್ಯೇಯತಂದುಕೊಂಡು ಮೆಲ್ಲಿಗೆ “ಶೇಕದಾರರೇ ಯಾರು ಈ ಮಹಾತಾಯಿ ಎಂದು ಕೇಳಲು ಅವರು ಜೀವ ಭದ್ರವಾಗಿ ಹಿಡಿದುಕೊಂಡು, ಅಮಲ್ಲಾರರ ಕಿವಿಹತ್ತಿರ ಬಂದು “ಸ್ವಾಮಿ, ನಾನು ತಮಗೆ ಮೂರು ಪರಾದ ಕಂದಾಯದ ಬಾಕಿ ವಿಚಾರ ಆರಿಕೆವಾಡಿಕೊಂಡಿದ್ದೆನಲ್ಲಾ ಆ ಗೌರಮ್ಮನೇ ಈಕೆ. ಈ ತೋಟ ಅವಳಿದೇ ಸ್ವಾಮಿ” ? ಎಂದು ಉತ್ತರ ಕೊಟ್ಟಿರಂತೆ. ಅಮಲ್ಲಾರರು ಏಕುವುದನ್ನೂ ಬೀಳುವುದನ್ನೂ ನೋಡದೆ ನಾಗಾಲೋಟವಲ್ಲಿ ಕುದುರೆಯನ್ನೂ ಇಡಿಕೊಂಡು, ತಾಳ್ಳೂಕು ಕಳ್ಳಿರಿಸೇರಿದರಂತೆ. ಉಂನವರೆಲ್ಲೂ ಈ ವಿಚಾರ ನೆನಸಿಕೊಂಡು ನೂರುತ್ತಿಂಗಳು

ನಕ್ಕರು. ಮುಂದೆ ಬಂದ ಅಮಲ್ಲಾ ರರುಗಳು ಕೂಡ “ಗೋರಮ್ಮೆ” ಎನ್ನು ವಹೆಸರು ಕೇಳಿದ ಕೂಡಲೆ ಗಡಗಡ ನಡುಗುತ್ತಿದ್ದರು.

“ಹಿಟ್ಟಿ ಹೆಳಸಿತ್ತು-ನಾಯಿ ಹಸಿದಿತ್ತು” ಎನ್ನು ವಗಾದೆ ಇಲ್ಲಿ ಸರಿತೂಗಿತು. ಮುದುವೆಯಾದ ಕೆಲವು ದಿವಸಗಳಲ್ಲಿಯೇ ತಾಯಿ ಮಗಳಿಂದ್ದರೂ ಲಕ್ಷ್ಮಿ ಉರಾಯಿರ ಮನೆ ಸೇರಿದರು. ಯಾಜವಾನ್ಯವನ್ನು ಗೋರಮ್ಮೆ ನೇ ವಹಿಸಿದಳು. ಉಗ್ರಾಣದ ಬೀಗದಕ್ಕೆ ತಾಯಿ ಕೈಯಲ್ಲಿ, ಖಿಜಾನೆ ಬೀಗದಕ್ಕೆ ಮಗಳ ಕೈಯಲ್ಲಿ. ಅಂತೂ ಲಕ್ಷ್ಮಿ ಉರಾಯಿರ ಸಂಸಾರವು ಪೂರ್ಣ ಹುರುಸಿನಿಂದ ಹೊಸದಾಗಿ ಆರಂಭವಾಯಿತು. ಲಕ್ಷ್ಮಿ ಉರಾಯಿರು ಸರಳ ಸ್ವಭಾವದವರು. ರಕ್ಷ್ಯಾ ಮೋಸ ಇವುಗಳನ್ನು ಕನಸಿನಲ್ಲಿಯೂ ಕಾಣಿದ್ದರು. ಆದ್ದರಿಂದ ಅವರಿಗೆ ಅಸುಖ, ಅಸಂತೋಷಗಳಿಗೆ ಅವಕಾಶವೇ ಇರಲಿಲ್ಲ. ಹೊಸ ಹೆಂಡತಿ ಕಂಡರಂತೂ ಪ್ರಾಣ. ಲಕ್ಷ್ಮಿ ಉರಾಯಿರಿಗೆ ಮೊದಲ ಸೆಯ ಮುದುವೆಯಾದಾಗ ವಯಸ್ಸು ಗಳಿ. ತಂದೆತಾಯಿಗಳ ಬಲವಂತಕ್ಕೆ ಏನೇನು ಶಾಸ್ತ್ರದಿಗಳಾಗಬೇಕೋ ಎಲ್ಲಾ ಆಗ ಜೀವಯಂತ್ರದಂತಿ ಮಾಡುತ್ತಿದ್ದರು. ಈಗಲಾದರೋ ಹಾಗಲ್ಲ. ಒಳ್ಳಿಯ ವಯಸ್ಸು, ಸಂಪಾದ ಸೆಯೂ ಚೆನ್ನಾಗಿದೆ. ಚಿಕ್ಕಪುಟ್ಟ ಹೆಂಡತಿ. ಇನ್ನೇನು ಬೇಕು? ಸುಖದ ತುದಿಗೇರಿರುವನೆಂದೇ ಅವರ ಹೆನ್ನೆ ಸಾವಿತ್ರಿ ಪುಟ್ಟು ಇವರಲ್ಲಿದ್ದ ಪ್ರೇಮ ಪು ಕೊಂಚವೂ ಕಡಿಮೆಯಾಗಿರಲಿಲ್ಲ. ತಾವು ಮುದುವೆಯಾದುದೂ ಈಹಸುಮಕ್ಕಳಾಗಿಯೇ ಎಂದು ಅವರ ಭಾವನೆ. ಮನಿಗೇನಾದರೂ ತಿಂಡಿ ತಂಡರಿ ಸಾವಿತ್ರಿ ಪುಟ್ಟು ಇವರಿಗೆ ಕೊಟ್ಟು ಮಿಕ್ಕದ್ದೇ ನೂತನ ಗೃಹದೇವತೆ ಗರ್ಭಕ್ಕಣೆ. ಒಂದೊಂದು ವೇಳೆ ಇದು ಗಂಡಹೆಂಡಂದಿರಲ್ಲಿ ಪ್ರೇಮ ಕೆಲಹ ವನ್ನು ಹುಟ್ಟಿಸುತ್ತಿದ್ದಿತು. “ಆ ಮಕ್ಕಳು ತಿಂದು ಏಕ್ಕದ್ದೇನೂ ನನಗಿಬೇಡ” ಎಂದು ಸುಭ್ರಿ ಧಿಕ್ಕರಿಸುವುದಕ್ಕೆ, ಲಕ್ಷ್ಮಿ ಉರಾಯಿರು ಆ ದಪ್ಪಗಲ್ಲ ವನ್ನು ಹಿಡಿದು “ಹಾಗೆಲ್ಲ ಅನ್ನ ಬಾರದು ರತ್ನಾ, ಅವರಿಷ್ಟಾದರೂ ಮಕ್ಕಳು” ಎಂದು ಅಂಗಲಾಚುವುದಕ್ಕೆ! ಸುಭ್ರಿ-ಸುಳ್ಳಿ ಕೋವವನ್ನು ನಟಿಸುತ್ತಾ “ಎಷ್ಟಾದರೂ ಮೊದಲು ಹೆಂಡತಿ, ಅವಳ ಮಕ್ಕಳಮೇಲೇ ವಾತಿ, ನಮ್ಮನ್ನ ಕೇಳುವರಾರು” ಎಂದು ಬಿರುಸಾಗುವುದು. ಲಕ್ಷ್ಮಿ ಉರಾಯಿರು ಹೆಂಡತಿಯ ಕೈಹಿಡಿದು, “ನೋಡಿದೆಯೋ ಸುಳ್ಳಿಕೋಳುತ್ತೀರುಲ್ಲಾ ನೀನೇ

ಹೇಳು ಮುದುಕರಿಗೆ ಯಾರಮೇಲೆ ಹೆಚ್ಚುವಿಶ್ವಾಸ; ಹೋದ ಹಳೆಯ ಹೆಂಡ
ತಿಯ ಮೇಲೋ ಇರೋಹೊಸ ಮುದ್ದಾದ ಪುಟ್ಟಹೆಂಡತಿಯ ಮೇಲೋ?"
ಎಂದು ಲಾಪೈಂಟು ಹಾಕಿದೊಡನೆಯೆ ಆ ಕೋಪತಾಪಗಳೆಲ್ಲ ಹಾರಿಹೋಗು
ಶ್ರದ್ಧಪೋ? ಇಬ್ಬರೂ ಕ್ಷಣಕಾಲ ಇಹ ಪ್ರಪಂಚವನ್ನೇ ಮರೆಯುತ್ತಿ
ದ್ದರು. ಅಲಿಂಗನದ ಉದ್ದೀಗ ಹರಿದಮೇಲೆ, ಸಮಯದ ಮಹತ್ವವನ್ನು ರ
ತಿದ್ದ ಸಬ್ಬಿ, ತಲೆಬಾಗಿ, ಕಾಲಿನ ಹೆಚ್ಚಿರಳನಿಂದ ನೆಲವನ್ನು ಕೆದಕುತ್ತಾ,
ಎಳೆದೆಳೆದು "ಹಾಗಾದರೆ ಈಸಲ ತಪ್ಪದೆ ವಜ್ರದ ಮುಗಾಗುಬೊಟ್ಟು....."
ಎಂದು ಹೇಳಿದೊಡನೆಯೆ "ಸಂಬಳ ಬರಲಿ ತಡೀ ಸಿಂಗೇ ಗೊತ್ತಾಗು
ತ್ತುದೆ" ಎಂಬ ಉತ್ತರ ಬರುತ್ತಿತ್ತು. ಹೀಗೆ ಈ ಹೊಸ ದಂಪತ್ತಿಗಳು
ಹೊತ್ತು ಕಳಿಯುತ್ತಿತ್ತು. ಹನ್ನೀಂದು ಘಂಟೆಯ ಮೇಳಿಯಾಗುತ್ತ ಬಂದ
ಹಾಗೆಲ್ಲ ಲಕ್ಷ್ಮಣಾಯರ ಮನದಲ್ಲಿ ದುಃಖವೇರುತ್ತಿತ್ತು. "ಏನು ಹಾಳು
ಆಫೀಸೋ, ನಾಲ್ಕು ಘಳಿಗೆ ಸುಖವಾಗಿರೋ ಇಂದ್ರಿ ಮಾರ್ಗವಿಲ್ಲ" ಎಂದು
ಬಯ್ದು ಕೊಂಡು ಕಳೆರಿಗೆ ಹೋಗುತ್ತಿದ್ದರು. ಮನಸ್ಸನ್ನು ಮನೆಯಲ್ಲಿ
ಮರೆಯುತ್ತಿದ್ದರೆಂಬುವುದರಲ್ಲಿ ಯಾವ ಸಂದೇಹವೂ ಇಲ್ಲ. ಕಳೇರಿಯು
ಮುಗಿಯುವುದೇ ತನ್, ಬೋನಿನಿನಿಂದ ತಪ್ಪಿಸಿಕೊಂಡ ಹುಲಿಯೇ !!!

೪

ಆದರೆ ಸುಖಸಂಪತ್ತು ಹೆಚ್ಚುಕಾಲವಿದಲಿಲ್ಲ. ಸಾವಿತ್ರಿಗೂ ಅವರ
ಚಿಕ್ಕಮೃನಿಗೂ ಅನೇಕ್ಕಿನ್ನೆತಿಯು ಬೆಳೆಯುತ್ತು ಬರಲಿಲ್ಲ. ಸಾವಿತ್ರಿಯು,
ತನ್ನ ಪತಿಯ ಪ್ರೇಮ ಭಂಡಾರವನ್ನು ಸುಲಿಗೆ ಮಾಡಿಬಿಡುವಳು, ಎಂಬು
ದೇ ಸುಭೀಯ ಭಯ. ಈ ಪ್ರೇಮ ಸಮರದಲ್ಲಿ ತನಗೆ ಪ್ರಾಶಸ್ತ್ಯ ಕಡಿಮೆ
ಯಾಗುವುದೆಂದೇ ಅವಳ ಶಂಕೆ. ಸಾವಿತ್ರಿಯು ಏನನ್ನೂ ಆರಿಯದ ಹಸು
ಬಾಲೆ. ತನ್ನ ತಾಯಿಯಲ್ಲಿಟ್ಟಿದ್ದ ಮವತೀಯನ್ನು ಸುಭೀಯಲ್ಲಿರಿಸದಿದ್ದರೂ
ಒಮ್ಮೆಯೂ ಅವಳ ಮನನೋಯುವಂತೆ ನಡೆಯಳು. ಚಿಕ್ಕಮೃನು ತನಗೆ
ಕವ್ಯ ತಿಂಡಿ ಕೊಟ್ಟು ತಾನೇ ಹೆಚ್ಚಾಗಿ ತಿಂದರೆ ಅನೂಯೆ ಪಡಳು; ಚಿಕ್ಕ
ಮೃನು ಬಗೆಬಗೆಯ ಒಡವೆಗಳನ್ನು ಧಂಸಿ ತನ್ನನ್ನು ಕರೆಮಕೊಳ್ಳಬೇಯೇ
ಅಂಝಿನಕುಂಕುಮ ಸಮ್ಮೇಳನಗಳಿಗೆ ಹೋದರೆ ಅವಳಮೇಲೆ ತಂಡಿಗೆ ಜಾಡಿ
ಹೇಳಳು. ಆದರೆ ಪುಟ್ಟವನ್ನು ನಿಷ್ಣಾರಣವಾಗಿ ಬಯ್ದು ಹೊಡಿದರೆ ಕೆಣ

ಕಿದ ಫಣಿಯಂತೆ ಕೇರಳ ಚಿಕ್ಕನ್ನುನಿಗೆ ವಿವೇಕ ಹೇಳುತ್ತಿದ್ದಳು. ಅದರೇನು? 'ವಿವೇಕವೆಂಬ ಪರವಶ್ಚವನ್ನ ಸ್ವೀಕರಿಸುವುದಿಲ್ಲ' ಎಂದು ಶಪಥಮಾಡಿಯೇ ಸುಭ್ರಿಯು ಹುಟ್ಟಿದ್ದಾಗ!! ಒಂದು ದಿನ, ಗೌರಮ್ಮನು ಒಳ್ಳೆಯ ಕೆನೆ ಮೊಸರು ಬೆರಸಿ, ತುಂಬಾ ಕಾಯಿ ತುರಿದುಹಾಕಿ ಒಂದು ಬಟ್ಟಲಲ್ಲಿ ಅವ ಲಕ್ಷ್ಯ ಮೊಸರನ್ನು ಕಲಸಿಟ್ಟಿದ್ದಳು. ಅಂದು ಏಕಾದಶಿ. ಮೊಸರಿನಲ್ಲಿ ಚಿನ್ನಾಗಿ ನೆನೆದಿದ್ದ ಈ ಅವಲಕ್ಷ್ಯ ಯು ಎಂತಹವನ ನಾಲಿಗೆಯನ್ನೂ ಕೆಣಕದೆ ಬಿಡುತ್ತಿರ ಲಿಲ್ಲ ಯಾರಿಗೂ ಕಾಣದಿರಲೇಂದು ಮುದುಕಿಯು ಅದನ್ನು ಆಟ್ಟಿದನ್ನೇಲಿಟ್ಟು ಹೇಳಿಂದು ಬೆತ್ತದ ಮಡೀಸಿಟ್ಟಿಗೆಯನ್ನು ಮುಚ್ಚಿದ್ದ್ಲು. ಪುಟ್ಟು ಆಕಸ್ತಾ ತಾಗಿ "ಸಿಲ್ಲು" ಯನ್ನು ಹುಡುಕಿಕೊಂಡು ಆಟ್ಟಕ್ಕೆ ಹೋದ ಪಿಲ್ಲಿಯ ಅವಾಂತರದಲ್ಲಿ ಬುಟ್ಟಿಯು ದೂರಬಿತ್ತು — ಕೆಳಗಿದ್ದ ಈ ತಿಂಡಿಯು ಅವನ ಕಣ್ಣಿಗೆ ಬಿತ್ತು. ಮೊದಲೇ ತಿಂಡಿಪ್ರಿಯ!! ಅದೂ ಇಂತಹ ಮೊಸರನ್ನು ಕಂಡು ಎನ್ನೋ ದಿನವಾಗಿತ್ತು. ಬಟ್ಟಲಿನಲ್ಲಿ, ಅವಲಕ್ಷ್ಯ ಮೊಸರಿನ ಗುರುತು ಸಹಾ ಕಾಣದಂತೆ ತಿಂದುಬಿಟ್ಟು. ಅದರೂ ಜಾಣ, ಅಜ್ಞೀಗೆ ಗೊತ್ತಾದರೆ ತನ್ನನ್ನು ಭೂಗತಮಾಡಿಬಿಡುತ್ತಾಳೆಂದು ನೆನೆದು " ಸಿಲ್ಲು " ಬಾಯಿಗನ್ನು ಮೊಸರೂ, ಕಾಲಿಗನ್ನು ಮೊಸರೂ ಬಳಿದು ಆಟ್ಟಿವೆಲ್ಲಾ ತಿರುಗಾಡಿಸಿ ತೃಪ್ತ ನಾಗಿ, ಆಟ್ಟದಿಂದಿಳಿಯ ಹೊರಟಿ — ಎದುರಿಗೇ ಗೌರಮ್ಮ ಬಂದು ನಿಂತಳು.

" ರಾಯ್ಯ ಹೇಳೇನ್ನಾಡ್ಡಿದ್ದೀ " ಎಂದಳು. ಪುಟ್ಟುವು ಗಾಬರಿಯಿಂದ ತಬ್ಬಿಬಾಬುಗಿ "ನೋಡಜ್ಞೀ, ಬುಟ್ಟೇ ಕೆಳಗಿದ್ದ ಅವಲಕ್ಷ್ಯ ಮೊಸರನ್ನೆಲ್ಲಾ ಪಿಲ್ಲತಿಂದುಹಾಕಿಬಿಟ್ಟಿತು. ನಾನು ಹಿಡಿದುಕೊಳ್ಳೋಣಾಂತ ಹೋದೆ. ನನ್ನೇ ಪರಚಿಹಾಕಿತು " ಎಂದನು. ಪಾಪ! ಬಾಯಿಯನ್ನೊಂದಿರಿಸಿಕೊಳ್ಳುವುದನ್ನು ಮರೆತ್ತಿದ್ದು. ಗೌರಮ್ಮನು ನಿಜಾಂಶವನ್ನು ಕ್ಷಣಮಾತ್ರದಲ್ಲಿ ಗ್ರಹಿಸಿದಳು, "ಎಲೇ ಸುಭ್ರಿ ಇಲ್ಲಿ ಬಾರೇ ಬೇಗ. ಈ ಪ್ರೀತ ಮಾಡಿಸೋ ಕೆಲಸ ನೋಡ ಬಾರೇ " ಎಂದರಚಿದಳು. ಪುಟ್ಟು ಓಡಲಕ್ಕೆ ಸಾಹಸ ಮಾಡಿದ. ಅದರೆ ಗಟ್ಟಿಗಿಶ್ತಿ ಗೌರಮ್ಮನ ಹಿಡಿಯಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈ ಕೆಟ್ಟ ಕೂಗಿಗೆ ಬೆದಂ ಸುಭ್ರಿಯು ಓಡಿಬಂದಳು. ಅವಳ ಹಿಂದೆ ಸಾವಿತ್ರಿಯೂ ಬಂದಳು. ಗೌರಮ್ಮನು ಸಂಕ್ಷೇಪವಾಗಿ ಎಲ್ಲವನ್ನೂ ವಿವರಿಸಿ ಮಗ್ಗ ನ್ನಾಯ ತೀಮಾರ್ಫ ನವನ್ನು ಕೇಳಿದಳು. ಮಗಳು ಮಾತನಾಡದೆ ಕಡೆಯುವ ಕೈಮಂ

ತನ್ನ ತಂದುಕೊಟ್ಟಳು. ಪುಟ್ಟುವಿಗೆ ಜೆನ್ನಾಗಿ ಪ್ರಹಾರವಾಯಿತು. ಕೈಗೆಣ್ಣಿಗಳೆಲ್ಲಾ ಮುದಿದುಹೋದುವು. ಬೆನ್ನುಹೂಳಿಗಳು ನಿರ್ನಿಟಿಲೇಂದವು. ಇವನ್ನನ್ನು ಬಿಡಿಸಲಿಕ್ಕೆ ಬಂದ ಸಾವಿತ್ರಿಗೂ ಬಂದೆರಡೇಟುಗಳು ಬಿದ್ದುವು. ಈ ವೇಳಿಗೆ ರಾಯರ ಧ್ವನಿ ಬಾಗಿಲಲ್ಲಿ ಕೇಳಬರಲು ಸುಭ್ರಿಯು ಅತ್ತು ಓಡಿದಳು. ಗೌರಮೃಷ್ಣ ನು “ನೀವೇನಾದರೂ ರಾಯರಿಗೆ ಈ ವಿಚಾರ ತಿಳಿಸಬೇಕು, ನಿಮ್ಮಿಬ್ಬರನ್ನೂ ಕೊಂದುಹಾಕಿಬಿಡ್ಡೀನಿ” ಎಂದು ಸೊಂದ ಮಕ್ಕಳಿಗೆ ಸಂದೇಶವಿತ್ತು ಅವರ ಕೊಣಗಟ್ಟಿದಳು.

ಸಂದೇಶವು ಪುಟ್ಟುವಿನ ದುಃಖವನ್ನು ಮ್ಹಾಡಿಸಿತು ಸಾವಿತ್ರಿಯ ಸಂತಾಪಕ್ಕೆ ಎಲ್ಲಿಯಲ್ಲದೆ ಹೋಯಿತು. ಪುಟ್ಟುವನ್ನು ಅಜ್ಞ ನಿಷ್ಣಾರಣವಾಗಿಯಾಕಿಂತು ಹೊಡಿದಳು? ಅಮ್ಮನಿದ್ದಾಗ ಅವನೆಷ್ಟು ಬಾರಿ ಹೀಗೆ ಕದ್ದುತಿಂದರೂ, ಅವಕೊಂದು ಕರಿಣೋಕ್ತಿಯನ್ನೂ ಅಡುತ್ತಿರಲಿಲ್ಲವೇಕೆ? ಎಂದು ಚೆಂತಿಸುತ್ತ ರಾತ್ರಿಯನ್ನೇ ಲಾಲ ನಿದ್ದೆಯಲ್ಲದೆಯೇ ಕಳೆದಳು. ಪುಟ್ಟುವಿಗಾಗಿ ಅತ್ತು ಅತ್ತು ಅವಳ ಕಣ್ಣಿಗಳಿರಡೂ ಉದಿಕೊಂಡಿದ್ದಿನು.

ಬೆಳಗಾಯಿತು. ಸಾವಿತ್ರಿಯ ಮುಖದಲ್ಲಿ ಕಳೆಯಿರಲಿಲ್ಲ. ತೇಜಸ್ಸಿರಲಿಲ್ಲ. ಯಾವುದಕ್ಕೂ ಉತ್ಸಾಹವಿಲ್ಲ. ಮೈಕ್ರೋಯನ್ನು ಮುರಿಯುವಳೇವಿನಾ ಎಂದಿನೆಂತೆ ಸ್ವಾನವಾಡಿ ತುಳಸಿಯ ಪೂಜೆಯಲ್ಲಿ ತೊಡಗಳು. ಬಲಗಣ್ಣ ಬೇರೆ ಹಾರತೊಡಗಿತು. ತನ್ನ ಭಾಗಕ್ಕೆ ಮತ್ತಾವ ಅರಿವ್ವಕಾದಿದೆಯೋ ಎಂದು ಮತ್ತೂ ಖಿನ್ನಿಂಳಾದಳು. ಆದರೂ ಸ್ವಲ್ಪ ಚೇತರಿಸಿಕೊಂಡು ಎಂದಿನಂತೆ ಕೆಲಸಕಾರ್ಯಗಳಿಗೆ ತೊಡಗಿದಳು. ಗೌರಮೃಷ್ಣಿಗೆ ತನ್ನ ನಡತೆಯು ಸ್ವಲ್ಪವಾದರೂ ಪರಿತಾಪವನ್ನು ಉಂಟುಮಾಡಲಿಲ್ಲ. ಸಾವಿತ್ರಿಯ ಅಸ್ವಸ್ಥಿತೆಯು ಅವಳಿಗನ್ನೂ ಆಗ್ರಹವನ್ನೇ ಉಂಟುಮಾಡಿತು. “ಏನೇ ಜನ್ನಾಲೀ, ಇದೇನು, ನಿಮ್ಮಿಜ್ಞನಮನೇಂತ ತಿಳ್ಳಣಂಡಿಬ್ಬಿಯೋ. ಗೌರಮೃಷ್ಣನಹಾಗಿ ಸಿಂಗಾರ ಮಾಡಿಕೊಂಡು ನೀನು ಕುಳತುಕೋ. ಪರಿಚಾರಕರೆಂತೆ ನಾನೂ ಸುಭ್ರಿಣೂ ನಿನ್ನ ಚಾಕರಿ ಮಾಡ್ಡೀವಿ; ಎದ್ದು ಒಟ್ಟಂಟನೆ ನಾಲ್ಕು ಕೆಲಸ ಮಾಡೇಳು. ಉಂಟಿದ್ದನೇಲಿ ಕಾಫಿ ಪಾತ್ರ ಬಿದ್ದಿದೆ. ಜೆನ್ನಾಗಿ ಹುಳ ಹಾಕಿಕೊಂಡು ಬಾ. ಪಾತ್ರೀಬಳಗೇನಾದರೂ ಹುಣಿಸೇಹಣ್ಣಿಗೆಸ್ಸಿಯೋ ನಿನ್ನ ಭೂಗತ್ತಾ ಮಾಡ್ಡಬ್ಬಿಡ್ಡೀನಿ” ಎಂದು ಗದರಿಸಿಕೊಳ್ಳಲು ವ್ಯಾಪ್ತಿನ ಗಜ

ನೇಯನ್ನು ಕೇಳದ ಹುಲ್ಲೆಯು ಭೀತಿಯಿಂದ ಏಳುವುದನ್ನೂ ಬೀಳುವುದನ್ನೂ ನೋಡದೋಡುವಂತೆದ್ದು ಅಷ್ಟು ಯು ಆಜಾಂದೀನಳಾದಳು. ಅಂದು ಆ ಎರಡು ಪಾತ್ರೆಗಳನ್ನು ತೊಳೆಯುವಾಗ ಅನುಭವಿಸಿದ ಸಂಕಟವನ್ನು ತಾಯಿಯು ಗತಿಸಿದದಿನ ಮಾತ್ರ ಅನುಭವಿಸಿದ್ದಂತೆ!! ಇಂದು ಆದೇಬಗೆಯ ಸಂಕಟ. ಹೊಟ್ಟಿಯಲ್ಲಿ ಕಾಲಾಗ್ನಿಯು ಉರಿಯುತ್ತಿದ್ದಂತೆ ಮೈಯಲ್ಲಾ ಕಂಪಾಯವಾನದಿಂದ ಕಾದು ಕಬ್ಬಿಣದಂತಾಗಿತ್ತು. ದೇಹದಲ್ಲಿ ಜಾಗೃತಿಯಾದ್ದಂತೆ ಕಾಣಲಿಲ್ಲ. ಹೆಚ್ಚುತ್ತಿದ್ದ ಅಂತಸ್ಥಾವವನ್ನು ಸಹಿಸಲಾರದೆ ಹೋಗಿ ಹಾಸಿಗೆಯ ಮೇಲೆ ಮಲಗಿದಳು.

೫

೬ ಘಾಂಟೆಯ ವೇಳಿಗೆ ತಂತ್ರಿಯ ವರ್ತಮಾನದಾಳು ಮನೆಯು ಬಾಗಿಲಿಗೆ ಬಂದು “ಲಕ್ಷ್ಯ ಓರಾಯ್ಯೇ” ಎಂದು ಕೂಗಿದನು. ರಾಯರ ಎಡೆಯುಲ್ಲಿಂದಿತು, “ಇದೇನು ಎಂದೂ ಇಲ್ಲದ ತಂತ್ರೀ ವರ್ತಮಾನ ಇವತ್ತುನನಗೆ” ಎಂದು ಗಡಗಡನೆ ನಡುಗುತ್ತ ಲಕ್ಷ್ಯಾಟೆಯನ್ನು ಆಳನಿಂದ ತೆಗೆದುಕೊಂಡು ಒಡಿದು ನೋಡಿ “ಆಯ್ಯೇ, ಎಂದು ಜೀರಿ ಮೂರ್ಖಿತರಾದರು. ರಾಯರಿದ್ದೇಡೆಗೆ ಎಲ್ಲರೂ ಓಡಿಬಂದರು. ಸಾವಿತ್ರಿಯಾ ಭಯ ಚಕ್ಷಿತಳಾಗಿ ಓಡಿಬಂದಳು. ರಾಯರು ಸ್ವಲ್ಪ ಕಾಲಾನಂತರ ಎಚ್ಚೆತ್ತು ವಚನಶೂನ್ಯರಾಗಿ ಸಾವಿತ್ರಿಯನ್ನು ಹತ್ತಿರ ಕರೆದು ಆಜಾನುವಾದ ತವೇಗು ರಡು ಬಾಹುಗಳಿಂದಲೂ ಆಪ್ತಿ ಮುಕ್ಕೆಳಂತೆ ಆಳಲಾರಂಭಿಸಿದರು. ರಾಯರ ಆತಾಲಾಪವು ಎಲ್ಲರ ಕಣ್ಣಳಲ್ಲಿಯಾ ನೀರನ್ನು ತಂದಿತು. ಆದರೆ ಕಾರಣವನ್ನು ಕೇಳುವ ಧೈಯವಾರಿಗೂ ಇಲ್ಲ. ಸ್ವಲ್ಪಕಾಲಾನಂತರ ಸಾವಿತ್ರಿಯೇ ತಂದೆಯನ್ನು “ಯಾಕಣ್ಣ ಹೀಗಳುತ್ತೀ” ಎನಲು ರಾಯರ ದುಃಖವು ಮತ್ತೂ ಹೆಚ್ಚಿತು. ಮಗಳನ್ನು ಬಿಗಿದಸ್ತಿ “ಆಯ್ಯೇ ನನ್ನ ಕಂದಾ, ಇನ್ನೂ ಹುಟ್ಟಿಲ್ಲ—ಬೆಳೆಯಲ್ಲ—ಬಂಳಲ್ಲ—ನಿನಗಿಗೆಗೆಲ್ಲ ವೈಧವ್ಯ ಪ್ರಾಪ್ತವಾಯಿತ್ತಲ್ಲವ್ವಾ” ಎನಲು ಸಾವಿತ್ರಿಗೆ ಶಿಡಿಲು ಬಡಿದಂತಾಯಿತು ಉಕ್ಕಿಬಂದ ದುಃಖವು ಸ್ವರಜೆ ತಪ್ಪಿಸಿತು. ಎಲ್ಲರೂ ಬಡಬಾಲೆಯ ದಾರುಣ ಶೋಕಕ್ಕೆ ಮರುಗಿ ಆದಂಡಿಂದ ಕರದೋಯ್ಯಾ ಹಾಸಿಗೆಯ ಮೇಲೆ ಮಲಗಿಸಿದರು. ಈ ಆಕಸ್ಮಿಕ ವೃತ್ತಾಂತದ ಶಿಡಿಲುಹೊಡಿತ,

ರಾತ್ರಿಯ ವ್ಯಾಸನ ಇವುಗಳು ಕೂಡಿ ಸಾವಿತ್ರಿಯನ್ನು ಕೂರವಾದ ಜ್ಪರದ ಮೆಡುಲಲ್ಲಿ ಹಾಕಿವೆ. ಜ್ಪರವು ಹೊಣಹೊಣ ಕೊಷ್ಟ ಏರುತ್ತಿತ್ತು.

ಸಾವಿತ್ರಿಯು ಗಂಡನೆಂದರೇ ನೆಂಬುದನ್ನು ಅರಿಯದವರು. ಗಂಡನೋಂದಿಗೆ ಬಾಳಿ ಬಾಳ್ವಿಯ ಸುಖದುಃಖಗಳನ್ನು ರಿತಿರಲ್ಲ. ಮದುವೆಯು ಮಮರ್ವ ಅವಕ ಕಣ್ಣಿಗಿನ್ನೂ ಬಿದ್ದಿರಲ್ಲ. ಮದುವೆಯಾದವೇ ಲೇ ಒಂದೆ ರದುಸಾರಿ ಗಂಡನೋಂದಿಗೆ ಕೆಲವು ವಾಕುಗಳನ್ನೂ ಡಿದುದನ್ನು ಬಿಟ್ಟರೆ ಗಂಡನಾರೋ-ತಾನಾರೋ! ಹೀಗಿದ್ದರೂ ಅಂದಿನ ವರಾತು ಅವಳ ಹ್ಯಾದಿಯಕ್ಕೆ ಶಲ್ಯವನ್ನು ನೆಟ್ಟಿಂತಾಯಿತು, ತನ್ನ ಮುಂದಿನ ಜೀವಿತವು ಸಾಗಮವಾದು ದಲ್ಲಿನೆಂದು ಅವಳಿಗೆ ಭಾಸಮಾಯಿತು. ಹೆಣ್ಣಾಗಿ ಹುಟ್ಟಿದವಳಿಗೆ ಪರಮ ಪವಿತ್ರವಾದ “ಪತಿ” ಯೆಂಬ ಪದಾರ್ಥದ ಅಗಲುವಿಕೆಗೆ ಸಾಷಿಯನ್ನು ಯಾವ ಕವಿಸಂತನೂ ಈವರಿಗೆ ಕೊಟ್ಟಿಲ್ಲ. ಆದರೆ ಈ ಮನೋವೈಕ ಲ್ಯಾನ್ ಹೊಣಿಕೊಂಡುದೇ? ಸರ್ವ ದಃಖನನ್ನೂ ಶಮನವಾಡಿವ ಆತುಲ ಪರಾಕ್ರಮಿ ಕಾಲನು (ಕಾಲವು) ಈ ವ್ಯಧಿಯನ್ನು ಕೊನೆಗಾಣಿಸಬಲ್ಲನೇ? ಅಸಾಧ್ಯ.

ಸಾವಿತ್ರಿಯ ವರಿಸಿತಿಯು ಒಹು ಕಟುತರವಾಗಿದ್ದಿತು. ತಂದೆಯು ಜಾಗರೂಕತೆಯಿಂದಲೂ, ಉತ್ತಮ ವ್ಯಾಧ್ಯರ ಸಹಾಯದಿಂದಲೂ ದೇಹದ ಜಾಡ್ಯವು ಅಳಿಯಿತು, ಆದರೇನು? ಮನಕ್ಕೆ ಶಾಂತಿಮಾತ್ರ ದೊರೆಯಲಿಲ್ಲ. ಸುಖವಿಲ್ಲದೆ ಶಾಂತಿಯಿಂತು ದೊರೆಯಬೇಕು?

ದುಃಖದ ಕಲಿನತನವು ಮನಮಂದಿಗೆಲ್ಲಾ ಎಷ್ಟು ದಿನವಿರುತ್ತದೆ. ಅದರಲ್ಲಿಯೂ ಸ್ವಾರ್ಥಗುಣದ ಅಸ್ತಿತ್ವವನ್ನು ಹೊಂದಿರತಕ್ಕ ಈ ಪ್ರಪಂಚದಲ್ಲಿ! ಅದರಲ್ಲಿಯೂ ಸುಭಿ ಗೌರಮ್ಮ ಇವರ ಅಡಳಿತ ವಿಚಕ್ಷಣೆಗೆ ಒಳಪಟ್ಟಿದ್ದ ಮನಯಲ್ಲಿ! ಬೇರೆ ವಿಧದಲ್ಲಿ ಈ ಮರಣವು ತಾಯಿ ಮಗಳಿಬ್ಬಿಗೂ ಆಗ್ರಹವನ್ನು ಒಟ್ಟುವಾಡಿತೆಂದು ಹೇಳಬಹುದು. “ಈ ಶನಿ ನಮ್ಮ ಮನೆಬಿಟ್ಟ ತೊಲಗಿಹೋಗುತ್ತಿತ್ತೆಂದಿದ್ದರೆ ಜನ್ಮಕ್ಕೆ ಗಂಟು ಬಿತ್ತು” ಎಂದು ಉದ್ದಾರಕಾರ್ತಿಕ್ಯಾರಂಭವಾಯಿತು. ವೊದವೊದಲು ಈ ಉದ್ದಾರವು ಸಾವಿತ್ರಿಗೆ ಕೇಳಬೇಕು, ಆದರವಳಿದುರಿಗೆ ಆಡಿದಹಾಗಿರಕೂ ಫದು ಹಾಗೆ ಹೊರಬರಿತ್ತಿತ್ತು. ಉತ್ತರೋತ್ತರ ಅವಳಿದುರಿಗೇ ಆರಂಭ

ವಾಯಿತು. ಮನದಲ್ಲಿ ಅಶಾಂತತೆ, ಅನಾದೋಂಗ್ಯ, ತಾಯಿಯ ಮತ್ತು ಹೃದಯೇಶ್ವರನ ಆಗಲುವಿಕೆಯ ಯಾತನೆ, ಇವುಗಳ ಜೊತೆಗೆ ಹೃದಯ ಭೇದಕ ಕೂರನುಡಿಗಳು !! .

ಸಾವಿತ್ರಿಯ ಪ್ರತಿಯೊಂದು ನಡವಳಿಕೆಯೂ ಗೌರತ್ತೆಗೆ ದಿನದಿನಕ್ಕೆ ಸಹಿಸದಂತಾಗುತ್ತೆ ಬಂದಿತು. ತಾನು ಸಾತ್ವನವಾಡಿ ಅಡಿಗಿಗೆ ತೊಡಗಿ ದ್ವಾಗ ಸಾವಿತ್ರಿಯು ಸಂಖಿಯ ವೈಲಿಗಿಯಾಯಿತೆಂದು ಮನೆಯಲ್ಲಿಲ್ಲಾ ಕಾರಾಡಿ ರಾದ್ವಾಂತಕ ಮಾಡಿ ಅವಕ ಷಷ್ಟಿ ಸೂತ್ರೀ ಶಾಂತೋಽಪವನ ನ್ಯಂದು ನೇರವೇರಿಸುತ್ತಿದ್ದಳು. ಸಾವಿತ್ರಿಯ ದರ್ಶನವೆಂದರೆ ಅಮುಂಗಳ.

ಸರಕಾರದ ಕೆಲಸದವೇಲೋಂದುಸಲ, ಲಕ್ಷ್ಮಣರಾಯರು ನಗರಕ್ಕೆ ಪ್ರಯಾಣ ಬೆಳೆಸಿದರು. ಮಾರನೆಯ ದಿನ ಬೆಳಿಗ್ಗೆ ಅಕಸ್ಮಾತ್ತಾಗಿ ಸುಭ್ರಿಯು ದೇವರವತ ನೋಡುವುದರ ಬದಲು ಸಾವಿತ್ರಿಯ ಮುಖವನ್ನು ಕೆಂಡಳು. ಕಂಡ ಕ್ವಣದಿಂದಲೇ ಅವಳ ಹೃದಯವು ಡವಡವನೆ ಬಡಿದು ಕೊಳ್ಳಲಾರಂಭಿಸಿತು. ತಾಯಿಯು ಈ ಸುದ್ದಿಯನ್ನು ಕೇಳಿ ಭಯಚಕ್ತಿ ಇಂಗಿ ‘ ಈಶ್ವರಾ, ಇವತ್ತು ನನ್ನ ಮಗಾಗಿ ಯಾವ ವಿಷತ್ತಾ ಬರದಿದ್ದರೆ ನಾಳಿ ಅವಾವಾಸ್ಯೇಯ ದಿನ ನಿನಗೆ ಒಂದು ಸೇರು ಎಷ್ಟು, ಎರಡು ಸೇರು ಎಣ್ಣೆ ಕೊಡ್ಡಿ ನವ್ವಾ ’ ಎಂದು ಹರಸಿಕೊಂಡಳು. ಮಧ್ಯಾನ್ತದವರೆವಿಗೆ ಏನೂ ಸಂಭವಿಸಲಿಲ್ಲ, ಸಾಯಂಕಾಲ ತಾಯಿ ಮಗಳಿಬ್ಬರೂ ಉಪಕರಣಗಳನ್ನು ಕರೆಗೆ ತೆಗೆದುಕೊಂಡು ಹೋಗಿ ತೊಳೆದುಕೊಂಡು ಮನೆಗೆ ಸೀರು ತರುತ್ತಲಿದ್ದಾಗ ಅಕಸ್ಮಾತ್ತಾಗಿ ಸುಭ್ರಿಯ ನೆರಿಯು ಕಾಲಿಗೆ ಸಿಕ್ಕಿಕೊಳ್ಳಲು ಅವಳು ಬಿದ್ದಳು. ಹಣಿಗೆ ಸ್ವಲ್ಪ ಏಟುತೆಗಲ ರಕ್ತಬಂದಿತು. ಇನ್ನುಕ್ಕೇ ಸುಭ್ರಿಯು ಗೊಳಿಂಗೇ ಎಂದು ಆಳಲು ವೊದಲಿಟ್ಟಳು ಈ ಗೊಳಿನ್ನು “ ಅಪಿಗಾರವಾವರೋದತಿ ” ಎಂದಂದ ಕವಿ ಭವಭೂತಿಃಂಧಾ ದರೂ ಕಂಡಿದ್ದರೆ “ ಅಪಿಗಾರವಾವಭೇದತಿ ” ಎಂದು ತನೆನ್ನೇಕೆಯನ್ನು ಬದಲಾಯಿಸಿದುತ್ತಿರಲಿಲ್ಲ!!! ಗೌರಮೃಂಜ ಹೃದಯಕ್ಕೆ ಶೂಲ ನೆಟ್ಟುಂ ತಾಯಿತು! ಬಿದ್ದವರು ಪ್ರೇಮಪುತ್ರಿಯಾದ ಸುಭ್ರಿ ! ಕಾರಣವೇ, ಬೆಳಿಗ್ಗೆ ಸಾವಿತ್ರಿಯ ಅನಿಷ್ಟಮುಖವನ್ನು ನೋಡಿದುಕಾಣಿಗೆ !! ಅವಳ ಕಣ್ಣಗಳಿಂದ ಧಾರೆಧಾರೆಯಾಗಿ ದುಃಖಾಶ್ವನು ಹರಿಯಲಾರಂಭಿಸಿತು !

ಬಗೆಬಗೆಯಲ್ಲಿ ವಂಗಳಿಗೆ ಸಮಾಧಾನವನ್ನು ಹೇಳಲಾರಂಭಿಸಿದರು! ಈ ವೈಚಿತ್ರ್ಯವೇನೇಂದರಿಯಲು ಸುತ್ತಲೂ ಒಂದು ಗುಂಪೇ ಸೇರಿತು. ಇದು “ಅಳುವವರ ಮೇಲೆ ಗೋಡೆ ಬಿಡ್ಡಂತಾಯಿತು” ಎಂಬ ಗಾದೆಯ ತಜ್ಞತೆಯನ್ನು ತೋರಿತು. ಗೌರಮೃಂಜನನ್ನು ಶೋಕವು ದಹಿಸುತ್ತಿತ್ತು. ಆಕೆಯಲ್ಲಿ ಆಗ್ರಹವು ಕುದಿಯುತ್ತಿತ್ತು, ಪ್ರತಿಹಿಂಸೆಯ ದಾಹವು ವ್ಯಾದಿಯಾಗುತ್ತಿತ್ತು, ಎಂದರೂ ಪ್ರಾಯಶಃ ಕವಿತಾಲಂಕಾರದ ಅಶಿಶಯೋಕ್ತೀಯಾಗಲಾರದು. ಅಂತೂ ಅಳುತ್ತಜ್ಞತ್ತು ತಾಯಿಮಂಗಳಿಷ್ಟರೂ ಮನೆಗೆ ಬಂದು ಸೇರಿದರು.

ಇವರಿಷ್ಟರ ದಿಂಧ್ರ್ಯರೋದನಕ್ಕೆ ಬೆದರಿ, ಪುಟ್ಟುವಿಗೆ ಗಾಳಿಪಟ ಕಟ್ಟುಕೊಡುತ್ತಲಿದ್ದ ಸಾವಿತ್ರಿಯು ಹೊರಬರಲು ಗೌರಮೃಂಜನ ಕೋಪವು ಮಾತ್ರಿಕ್ತವನ್ನು ತಾಳಿತು. “ಅಯ್ಯೋ, ಹೀಡೆ! ನಮ್ಮನೇ ಬ್ರಹ್ಮರಾಕ್ಷಸೀ, ನನ್ನ ಮಗಳನ್ನು ಇವತ್ತು ಬಲಿತೊಗೊಂಡಬ್ಬಿ” ಎಂದು ಆಭರಣಿಸಿ, ಮಗಳನ್ನೊಂದಿಗೆ ಕರೆದೊಯ್ದು ಮಲಗಿಸಿ ಸಾವಿತ್ರಿಯಕಡೆ ತಿರುಗಿದಳು. ಅಜ್ಞಯ ಆಭರಣವು ಸಾವಿತ್ರಿ, ಪುಟ್ಟು ಇವರನ್ನು ದೊಡ್ಡ ಸಮಸ್ಯೆಯಲ್ಲಿ ಹಾಕಿತು. ಸಾವಿತ್ರಿಯು ಸ್ವಲ್ಪ ಧೈಯರ್ತಾಳಿ “ಆವ್ಯಾ, ಇದ್ದಾಕೆ ಹೀಗ್ನಿಯ್ಯಾ ಯಾ, ನಾನೇನಾಂಡಿದ್ದ ಚಿಕ್ಕಮೃಂಜನಕೆ ಹೀಗಳ್ತೂ ಇದಾಡಳಿ” ಎಂದು ಕೇಳಲು ಅಜ್ಞಯಲ್ಲಿಡಕವಾಗಿದ್ದ ಶಾಯರ್ವಲ್ಲಾ ಒಮ್ಮೇಕೆಲ್ಲೇ ಉಕ್ಕೆಬಂದಿತು. “ಮಾದೇವಿ! ನಿನ್ನಮಾಕ ಬೆಳಿಗೆ ನೋಡಿ ನನ್ನಕಂದ ತಲೇಬಡಿದು ಕೊಂಡಿತು. ನೀನು ಬ್ರಹ್ಮರಾಕ್ಷಸಿ” ಎಂದು ಸಿಂಹನಾದ ಮಾಡುತ್ತಾ ಸಾವಿತ್ರಿಯ ಹೊರಳನ್ನು ಹಿಡಿದು ಹೊಡಿಯಲಾರಂಭಿಸಿದಳು! ಬಡಿಯಲಾರಂಭಿಸಿದಳು! ಮರುಕೆವಿಲ್ಲದೆ ಬಡಿನಳು. ಅಜ್ಞಯ ಹಿಡಿತದಿಂದ ಬಿಡಿಸಿ ಕೊಳ್ಳಲು ಸಾವಿತ್ರಿಗೆ ಶಕ್ತಿಯಿಲ್ಲ. ಪಾಲಿಗೆ ಬರುವುದನ್ನೆಲ್ಲಾ ಅನುಭವಿಸುವುದೇ ತನ್ನ ಕರ್ತವ್ಯವೆಂದರಿತು ಮರುಮಾತಾಡದೆ ಸುಮೃಂಜಳು. ಪುಟ್ಟುವು ಈ ನೋಟಿಪನ್ನು ನೋಡಲಾರದೆ ದೊಡ್ಡ ರಾಗತೆಗಿರು ಅಳಲಾರಂಭಿಸಿದನು. ಮಂಧ್ಯೆ ಬಿಡಿಸಿಕೊಳ್ಳಲು ಒಂದೆರಡುಬಾರಿ ಬರಲು, ಆವ ನಿಗೂ ಕೆಲವು ಏಟುಗಳು ಬಿಡ್ಡವು. ಪೆಟ್ಟುಗಳು ಎಡಿತಡಿಯಿಲ್ಲದೆ ಬೀಳುತ್ತಿದ್ದವು. ಕೊನೆಗೆ ಸಾವಿತ್ರಿಯ ತಲೆಯಿಂದ ರಕ್ತಪ್ರವಾಹವು ಹೊರಟಿತು.

ಇದನ್ನು ಕಂಡು ಪುಟ್ಟುವು ಚಿಟ್ಟನೆ ಚೇರಿದನು ! ಅಕ್ಕನು ಸತ್ತುಹೋದ ಹೆಂದು ಭಾವಿಸಿದನು ! ತನ್ನ ಪ್ರೇಮ ಸರ್ವಸ್ವವಾದ ಅಕ್ಕನು ಅಮೃತೋ ದೇಡೆಗೆ ಹೊರಟುಹೋಗುವಳೆಂದು ಹೆಡರಿದನು ! ಇದ್ದುದರಲ್ಲಿ ಧೈರ್ಯ ತೆಗೆದುಕೊಂಡು ಬೀದಿಯಬಾಗಲಿಗೆ ಹೋಗಿ “ಆಯ್ವೋ, ಬನ್ನಿ ! ಅವು ಅಕ್ಕನನ್ನು ಕೊಂಡುಹಾಕಿಬಿಟ್ಟಳು !” ಎಂದು ಕೂಗಲು ಎದುರುಮನೆಯ ಪುಟ್ಟುಜೋಯಿಸರೂ, ಆಗತಾನೆ ಕಳೇರಿಯಾಂದ ಮನಿಗೆ ಹೋಗುತ್ತಲಿದ್ದ ಸಬ್ರಾ-ರಜಿಷ್ಟ್ರ್ಯಾರ್ ವೆಂಕೋಬರಾಯರೂ, ಸುತ್ತಮುತ್ತಲಿನವರೆಲ್ಲರೂ ಭಯಾನ್ನಿತರಾಗಿ ಓಡಿಬಂದರು. ಇವರನ್ನು ಕಂಡು ಗೌರಮ್ಮನು ತನ್ನ ಯಾಗವಶುವನನ್ನು ಬಿಟ್ಟು ಅಡಿಗೆಯ ಕೋಣಗೋಂಡಿದಳು. ಸಾವಿತ್ರಿಗೆ ವ್ಯಮೇಲೆ ಸ್ವರಣ ತಪ್ಪಿಹೋಗಿತ್ತು. ಅವಳನ್ನು ತೊಡೆಯವೇಲೆ ಮಲಗಿಸಿಕೊಂಡು ವೆಂಕೋಬರಾಯರು ತಮ್ಮ ಕರವಸ್ತುವನ್ನು ನೀರಿಗದ್ದಿ ರಕ್ತವನ್ನು ಒರಿಸಲಾರಂಭಿಸಿದರು. ರಾಯರ ನಡೆಯು ಉಪದವನೆ ಬಡಿದುಕೊಳ್ಳುತ್ತಿತ್ತು. ಪಕ್ಕದಲ್ಲಿದ್ದ ಜೋಯಿಸರನ್ನು ಕಂಡು “ಶಾಸ್ತ್ರಿಗಳೇ, ಓಡಿಹೋಗಿ ಡಾಕ್ಟರನ್ನು ಕರೆದುಕೊಂಡು ಬನ್ನಿ, ಇಲ್ಲಿ ನಾನು ನೋಡಿಕೊಳ್ಳುತ್ತೇನೆನ್ನು” ಎಂದು ಡಾಕ್ಟರವರಿಗೆ ಹೇಳಿ ಕಳುಹಿಸಿ ತಾವು ಸಾವಿತ್ರಿಯ ಪೆಟ್ಟುಗಳಿಗೆ ಪ್ರಥಮ ಚಿಕಿತ್ಸೆಯನ್ನು ಮಾಡಲಾರಂಭಿಸಿದರು. ಪುಟ್ಟೂ ಮತ್ತು ಇತರ ಪ್ರೇಕ್ಷಕರು ಎವೆಯಿಕ್ಕದೆ ನೋಡುತ್ತಿದ್ದರು. ಸೇವನಾಡುತ್ತ ಮಾಡುತ್ತ ರಾಯರಕ್ಷಣ್ಣಗಳಿಂದ ಮುತ್ತಿನ ಹನಿಗಳೊಂದರಿಂದಾದುರಿದವು. ಇದು ಪುಟ್ಟುವನ್ನು ನಿಶ್ಚಯಿಸಿ ವಾಡಿತು. “ರಾಯ್ಯಾ ಅಕ್ಕ ಬದುಕುವುದಿಲ್ಲವೇ ? ಇಲ್ಲ, ಇಲ್ಲ, ನೀವೂ ಅಳುತ್ತಿರುವಿರಿ, ಅಕ್ಕನು ನನ್ನನ್ನು ಬಿಟ್ಟುಹೋದಳು” ಎಂದು ಬಿಕ್ಕಿಬಿಕ್ಕಿ ಅಳಲಾರಂಭಿಸಿದನು. ಗುಂಪಿನೊಳಗಿದ್ದ ಜೋಯಿಸರ ಮಗಳು ಕಮಲಮ್ಮನು, ಪುಟ್ಟುವನ್ನು ಅಪ್ಪಿ ಸಂತ್ತೇಸಲಾರಂಭಿಸಿದಳು.

ಈ ವೇಳೆಗೆ ಡಾಕ್ಟರೂ ಬಂದರು. ರೋಗಿಯನ್ನು ವರಿಸ್ತೇಸಿ ರಾಯರಿಗೆ ಮೆಲ್ಲಿಗೆ “ರಾಯರೇ, ಹ್ಯಾದಯವು ಬಹಳ ಕೃಶವಾಗಿಹೋಗಿದೆ. ಬಾಲಕಿಗೆ ಕೊಂಡಜೆ ಉದ್ದೇಗವಾದರೂ ಕೂಡಲೇ ಮರಣ ಸಂಭವಿಸುವುದು. ಇಲ್ಲಿ ನಡೆದುದಲ್ಲವನ್ನೂ ಜೋಯಿಸರು ನನಗೆ ತಳಿಸಿದರು. ಇವಳನ್ನು ನಿಮ್ಮ

ಮನೆಗೆ ಕರೆದೊಯ್ದು ನಾನು ಹೇಳುವಂತೆ ಆದರಿಸಿದರೆ ಪ್ರಾಣ ಉಳಿದರೂ ಉಳಿಯಬಹುದು. ಇಲ್ಲಿಯೇ ಇದ್ದರೆ ಖಂಡಿತಾ ಪ್ರಾಣಕ್ಕೆ ಶಂಚಕಾದೆವೇ. ” ಎಂದುಸುರಲು ರಾಯರು ಸಾವಿತ್ರಿಯನ್ನು ಎತ್ತಿಕೊಂಡು, ಪುಟ್ಟವನ್ನು ಸಂಗಡಲೇ ಕರೆದುಕೊಂಡು ಮನೆಗೆ ಹೊರಟಿರು.

೪

ಅವನ್ನಾ ! ಸಾವಿತ್ರೀ ! ಕಂದಾ ! ಎಲ್ಲಿದ್ದೀಯಾ !

ಉತ್ತರವೇ ಇಲ್ಲ.

ಸಾವಿತ್ರೀ ! ಸಾವಿತ್ರೀ ! ಸಾತ್ರೋ ! “.....” ಪುನಃ ಉತ್ತರವೇ ಇಲ್ಲ !

ಏನೇ ! ಎಲೇ ! ಸಾತ್ರೋ ಬೆಳಗಾಗಿಯೆದ್ದು ಎಲ್ಲಿ ಹೊಡಳೇ ?

ನಂಗೇನುಗೊತ್ತು ! ಎಲ್ಲಿ ಹೋಗ್ತಾಳೋ ! ಎಲ್ಲಿಂದ ಬರ್ತಾಳೋ ? ಅವಳಿಗ್ಗೇಳಿ ನಾಬದೊಂದುಂಟೇ ? ಆ ಮಾಡೇವಿ ಪುಟ್ಟಣ್ಣನ ಕೇಳಿ ! ಹೇಳತ್ತಾನೆ.

ಪುಟ್ಟಿ, ವೈ ಪ್ರಶ್ನೆಗೆ ಎದುರು ನೋಡದೆಯೇ ಸಾವಿತ್ರಿಗಾಗಿ ಮನೆಯ ಸ್ನೇಹಾ ಹುಡುಕಿ ಆನಂತರ ಆವಳ ಕೋಣೆಯನ್ನು ಹುಡುಕಿದನು. ಸಾವಿತ್ರಿ ಇರಲಿಲ್ಲ. ಆದರೊಂದು ಕಾಗದ ಸಿಕ್ಕಿತು. ಆದನ್ನು ತಂದು ಲಕ್ಷ್ಯ ಟಾರಾಯರ ಕೈಗಿತ್ತನು. ಕಾಗದವನ್ನು ನೋಡಿದರು ! ಮೇಲ್ಮೈಜಾಸೆವಿರ ಲಿಲ್ಲ ! ಒಡೆವಿ ನೋಡಿದ್ದು-ಸಾವಿತ್ರಿಯ ಮುತ್ತಿನಕ್ಕರ ! ರಾಯರ ಎಡಿಗುಂಡಿಗೆಯೋಡಿಯಿತು ! ತೆರದಾಲಿಗಳಿಂದ ಪತ್ರವನ್ನು ಓದಿದರು !

ಅಪ್ಪಾ,

ನಾನು ಯಾರಿಗೂ ಬೇಡವಾನ ವಸ್ತು. ಗಂಡನನ್ನು ಕಳೆದುಕೊಂಡೆ ನನ್ನ ಬಾಳು ನನಗೇ ಬೇಸರವಾಗಿತ್ತು. ಆಜ್ಞಿ, ಚಿಕ್ಕಮ್ಮೆ ಇವರ ಸ್ತ್ರೀಯ ಯನ್ನು ಸಂಪಾದಿಸಲು ಯಾತ್ರೆಸಿದೆ. ಸಾಧ್ಯವಾಗಲಿಲ್ಲ. ಬಡವ್ರಾಣೀಯ ಮೇಲೆ ಅವಂಗೆ ಕರುಣಹುಟ್ಟಿಲ್ಲ ನನಗಿದ್ದವರು ನೀವೊಬ್ಬರು, ಪುಟ್ಟು ನೊಬ್ಬ. ಈಗ ನಿಮ್ಮನ್ನು ಬಿಟ್ಟುಹೋಗುತ್ತೇನೆ. ನಾನೆಲ್ಲ ಎಂದು ಪುಟ್ಟು ಕೇಳಿದರೆ ‘ಅಮ್ಮೆ’ ನನ್ನ ಹುಡುಕುತ್ತ ಹೋಡಳಿಂದು ತಿಳಿಸಿ. ನಾನು ನಾಡುತ್ತಿರುವುದು ಒಳ್ಳೆಯದೇ, ಕೆಟ್ಟದ್ದೋ ಗೊತ್ತಿಲ್ಲ. ಎಲ್ಲವನ್ನೂ

ತಿಳಿದ ನೀವು ನಿಮ್ಮ ಮಗಳ ತಪ್ಪನ್ನು ಕ್ವಮಿಸುತ್ತೀರೆಂದು ನಂಬಿದ್ದೇನೇ. ಜನ್ಮಜನ್ಮಕ್ಕಾಗು ನೀವೇ ನನ್ನ ತಂಡೆಯಾಗಬೇಕು. ‘ಅಮ್ಮೆ’ ನೇ ಅಮ್ಮೆ ನಾಗಬೇಕು. ಪುಟ್ಟವೇ ತಮ್ಮನಾಗಬೇಕು. ಇದೇ ಭಗವಂತನಲ್ಲಿ ನನ್ನ ಪ್ರಾರ್ಥನೆ.

ನಿಭಾಗೀಯಾದ ನಿಮ್ಮ ಮಗಳು,
ಸಾವಿತ್ರಿ.

“ಅಕ್ಕಾ ! ಅಕ್ಕಾಯಾ ! ಸಾತ್ತೂ . . . ಎಲ್ಲಿದ್ದೀಯೇ ? ಅವ್ವಾ ಕರಿತಾಯಿ ರೋದು ಕೇಳ್ಣೀದಿಲ್ಲೇನವನ್ನು ! “ಅಪ್ಪನ್ನು ಹಿಂಸೆ ವಾಡಿ ದರೆ ಅಮ್ಮಾ ನೊಂದುಕೊತ್ತಾಳೆ” ಅಂತ ನೀನೇ ಹೇಳ್ತಿದ್ದೋಳೇ ಈಗೆಲ್ಲಿ ದ್ದೀಯಮಾಡ್ಡು !!

ಪುಟ್ಟೂ ! ಅಪ್ಪಾ ! ಇಲ್ಲಿ ಬಾಪ್ಪು ! ಅಯ್ಯೋ ನನ್ನ ಕಂದಾ !!
ಪುಟ್ಟವು ತಂಡೆಯಬಳಿಗೆ ಹೊಗಿ ನಿಂತನು.

“ಯಾಕಪ್ಪಾ. ಕಾಗ್ಗ ನೊಡತ್ತೂ ಹೀಗೆ ಕೂತುಬಿಟ್ಟೆ ! ಯಾರದಪ್ಪಾ ಕಾಗ್ಗ ! ಅಕ್ಕ ಎಲ್ಲಪ್ಪಾ ! ಅದ್ವ್ಯಕಪ್ಪಾ ನೀನೂ ಅಳ್ತು ಇದ್ದೀಯಾ ! ಮಾತಾಡಪ್ಪ ! ಅಕ್ಕನ್ನು ಬಯ್ಯಬೇಡಪ್ಪ ! ಎಲ್ಲೋ ವೆಂಕೋಬರಾಯ ಮಗಳು ಕಾವೇರಿನ ನೊಂದಿಕೊಂಡು ಬರೋಕೆ ಹೋಗಿರಬಹುದು.”

ಲಕ್ಷ್ಮಿಣಾಯರು ಪುಟ್ಟವನ್ನು ಸಂತೃಪ್ತಿಸಲು ಪ್ರಯತ್ನಿಸಿದರು.

ಪುಟ್ಟವನ್ನಾಪ್ಪಿ ಚುಂಬಿಸುತ್ತಾ “ಕಂದಾ, ನೀನಿಂದು ಅನಾಧ—ತಾಯನ್ನು ನೀನು ಇವತ್ತು ಕಳಿದುಕೊಂಡೆ—ಸಾವಿತ್ರೀ—ಕಂದಾ—ಎಲ್ಲಿ ಹೋದೆಯಮ್ಮೆ.”

ಪುಟ್ಟವಿಗೆ ಜ್ಞಾನೋದಯವಾದಂತಾಯಿತು. ದುಃಖದಿಂದ ಗಂಟಲು ಹಿಡಿದುಕೊಂಡು ಬಂದಿತು. ತಂಡೆಯ ಬಳಿಗೆ ಬಂದು ಅವನೀರದು ಕಷ್ಠೋಲಗಳನ್ನೂ ಮೃದುವಾಗಿ ಹಿಡಿದು ತನ್ನ ಅಂಗಿಯ ಕೊನೆಯಿಂದ ಅವನ ದುಃಖಾಶ್ಚಾಗಳನ್ನೂ ರೆಸುತ್ತಾ “ಅಪ್ಪಾ ! ಅಕ್ಕ ಎಲ್ಲಿಗೆ ಹೋದಳು. ನನ್ನೊಬ್ಬನನ್ನೇ ಚಿಟ್ಟಲಿಗೆಹೋದಳು. ಬಂದು ಶ್ವಣತ್ತೂ ನನ್ನನ್ನುಗಲ ದಿದ್ದ ಅಕ್ಕ ಇವತ್ತು ನನ್ನ ಬಿಟ್ಟಲಿಗೆ ಹೋದಳು. ಅವಳು ಪುನಃ ಬರಿ ! ಬಂದು “ತಮ್ಮ” ಎಂದು ನನ್ನನ್ನಾಪ್ಪಿ ಮುತ್ತುಕೊಡಳೇ ? ಅಪ್ಪಾ,

ಅಜ್ಞಿ-ಚಿಕ್ಕಮ್ಮೆ ನನ್ನ ಬರ್ಹಾಗ, ಹೊಡಿದಾಗ, ನನಗಾಗಿ, ಬಂದು ತಾನು ಪಟ್ಟಿಂದು ನನ್ನನ್ನ ಆಳಬೇಡವೆಂದು ಲಾಲಿಸುತ್ತಿದ್ದ ಅಕ್ಕನಿವತ್ತು ನನ್ನಭಾಗಕ್ಕೆ ಇಲ್ಲವಾದಳೇ ?”

ಕಂದನ ಮೈತಡವುತ್ತ—ಪಟ್ಟುವಿನ ಧಾರಧಾರಾಶ್ಚ ಪ್ರವಾಹವನ್ನು ಒರೆಸುತ್ತಾ “ ಪಟ್ಟು ! ಸಮಾಧಾನ ತಂದುಕೋ ! ಅಕ್ಕ ‘ಅಮ್ಮೆ’ ನ ಬಳಿಗೆ ಹೋದಳವ್ವಾ ! ಪುನಃ ಅವಳು ಬರುವುದಿಲ್ಲ.”

ಪಟ್ಟುವಿನ ದುಃಖ ನೂರ್ಮಾಡಿಸಿತು. ಒಣಿ ಕಾಷ್ಟವಾಗಿ ನಿಂತಿದ್ದ ಮರಕ್ಕೆ ಬಿರುಗಾಳಿ ಹೊಡಿದಂತಾಯಿತು. ತಲ್ಲಣದಿಂದ ಪಟ್ಟುವು ಒರಗಿ ಹಾಗೆಯೇ ಮೂರ್ಖಿತನಾದನು.

೩

ಶಾಂತಿತೇಜವನ್ನು ಬೀರುತ್ತಲಿದ್ದ ಬಂದು ಶುಭ್ರವಾದ ಕೋಣ. ಮಂದಾನಿಲನ ಮತ್ತು ಸೂರ್ಯನಾರಾಯಣನ ಪ್ರವೇಶವು ಸುಗಮವಾಗಿ ಯಾಗುತ್ತಲಿತ್ತು. ವಾತಾವರಣದ ವರ್ಚಸ್ಸು ಸ್ವಲ್ಪವಾದರೂ ಅಲ್ಲಿ ಬಿದ್ಧಂತೆ ಕಾಣಬರುತ್ತಿರಲಿಲ್ಲ. ಬಂದು ಹಾಸಿಗೆಯ ಸುತ್ತಲೂ ಮೂರು ನಾಲ್ಕು ವ್ಯಕ್ತಿಗಳು. ಒಬ್ಬರ ಮುಖದಲ್ಲಿಯೂ ಜೀವಕಳೆ ಇರಲಿಲ್ಲ. ಡಾಕ್ಟರು ಹೋಗಿಯನ್ನು ಪರೀಕ್ಷೆಸುತ್ತಾ ಮೃತ್ಯುವನ್ನೇ ದುರಿಸುವ ಯೋಧ ನಂತೆ ವೀರತ್ವವನ್ನು ತೋರುತ್ತಿದ್ದನು.

ಹ್ಯಾದಯದೊಳಗಿನಿಂದ ಬೆಳೆದ ಶೋಕದ ದಾವಾಗ್ನಿಯೇ ಮೃತ್ಯುರೂ ಪವನ್ನು ತಾಳಿತ್ತು. ರೋಗಿಯು ಹಾಸಿಗೆಯಿಂದೇಳಿವ ಪ್ರಯತ್ನವಾಡುತ್ತಾ “ ಅಪ್ಪಾ ! ನನಗಾಗಿ ನೀವೆನ್ನುಮಂದಿ ಕವ್ಯಪಡುತ್ತಿರುವಿರಿ.”

“ ನುಟ್ಟು ! ನಿನೆಗಾಗಿ ನಾವೇನೂ ಕವ್ಯಪಡುತ್ತಿಲ್ಲ. ಹಿಂದೆ ನಾವು ಮಾಡಿದ ಪಾಪವನ್ನು ಈ ನಿನ್ನ ಸೇವೆಯಲ್ಲಿ ತೋಳಿಯುತ್ತಿದ್ದೇನೇ—ಮಲಗಿ ಕೋಪ್ಪಾ ಮಲಗಿಯೇ ಮಾತನಾಡು.”

“ ಅಪ್ಪಾ ” ಅಕ್ಕ ಹೋಗಿರುವಜಾಗ ನಿನಗೆ ಗೊತ್ತೇ—“ ಅಮ್ಮನ ಬಳಿಗೆ ಎಂದು ಹೇಳಿರುವಳಲ್ಲಾ ?

ಅಮ್ಮ ಎಲ್ಲಿಗೆ ಹೋಗಿರುವಳಪ್ಪಾ—ಅಮ್ಮನ ಮುಖವನ್ನೂ ಕೂಡ ನಾನು ಕಾಣೇ.”

“ ಪುಟ್ಟು” ನನ್ನನ್ನ ನೋಡಲಿಲ್ಲ ಎಂದವಳು ಕೋಇ ಸಿಕೊಂಡಿ ರುವಳೇನೋ ?

“ ಕಂದಾ, ನಿನ್ನ ಮೇಲೆ ಕೋಇಪನೆಂದರೇನು—ಯಾರುತಾನೇ ನಿನ್ನ ಮೇಲೆ ಕೋಇಪಮಾಡಲಾಗುತ್ತೇ.”

“ ಹಾಗಾದರೆ ಅಜ್ಞ ಕೋಇಪಮಾಡುತ್ತಿದ್ದಳೇ ಕಷ್ಟ ! ಅಜ್ಞ ಕೋಇಪ ಮಾಡಿಕೊಂಡು ನನ್ನನ್ನ ಹೊಡಿಯೋಂಕೆ ಬುದಾಗ “ ಅಕ್ಕು ” ಬಂದು ತಾನು ಬೆನ್ನು ಕೊಟ್ಟು ಏಟು ತಿನ್ನುತ್ತಿದ್ದಳು. ಅಂಥಾ ಅಕ್ಕನನ್ನು ಕಳೆದುಕೊಂಡೆ.”

ಪುಟ್ಟುವಿನ ಪುಟ್ಟುಪುಟ್ಟು ಮಾತುಗಳು ಎಲ್ಲರ ಕಣ್ಣಗಳಿಂದಲೂ ಅಶ್ವಗಳನ್ನು ತರಿಸುತ್ತಲಿತ್ತು “ ಅಜ್ಞ-ಸುಬಿಬ್ಬ ” ಇವರುಗಳ ಹೃದಯವೂ ಕರಗಿ ನೀರಾಗಿತ್ತು. ಅತ್ತು ಅತ್ತು ಕಣ್ಣಗಳು ಕೆಂಡದಂತೆ ಕೆಂಪಾಗಿದ್ದವು.

ಸುತ್ತಲೂ ನಿಂತಿದ್ದವರ ನಡತೆಯು ಪುಟ್ಟುವಿಗೆ ಅಳ್ಳಿಯರವನ್ನು ಓಟುಮಾಡಿತು. ವಿಧವಿಧವಾಗಿ ಅಳುತ್ತಿದ್ದ ಅವರನ್ನು ನೋಡಿಯವನಿಗೆ ನಗೆಯುಂಟಾಯಿತು. ದುಃಖದಲ್ಲಿಯಾ ನಗು ! ಮೃದುವಾಗಿ ನಕ್ಕನು. ಪುನಃ ಏಳಲು ಪ್ರಯತ್ನಿಸಿದನು ಲಕ್ಷ್ಮೀಓರಾಯರು ಪ್ರೇಮ ದಿಂದ “ ಕಂದಾ ಏಳಲು ಪ್ರಯತ್ನಿಸಬೇಡಪ್ಪೆ, ಹೆಚ್ಚಿಗೆ ಶ್ರಮವಾಗುತ್ತದೆ.”

ತಂದೆಯನ್ನು ಕುರಿತು “ ಅಪ್ಪಾ ! ನನ್ನ ಮುಖವನ್ನು ನೋಡಿ ನೋಡಿ ನೀನೇಕೆ ಹೀಗೆ ಅಳುತ್ತಿರುವೆನೆನ್ನೇ.”

“ ಕಂದಾ-ಕಂದಾ ನನ್ನನ್ನ ಬಿಟ್ಟು ಹೊರಡುತ್ತೀರೂ—ನಿನ್ನನ್ನ ಹಿಂಸಿಸಲು ಅವಕಾಶ ಕೊಟ್ಟು ಈ ಪಾಪಿಗೆ ಹೀಗೆ ಶಿಶ್ವ ವಿಧಿಸುತ್ತೀರೂ—ಪುಟ್ಟು ಕ್ಷಮಿಸು. ನನ್ನನ್ನ ಮನ್ನಿಸು.—”

ಈ ಉದ್ದೇಷವು ಪುಟ್ಟುವಿನ ಕೃಶ ಹೃದಯಕ್ಕೆ ಸಿದಿಲುಬಡಿದಂತಾಯಿತು. ತಂದೆಯ ಕೈಗಳನ್ನು ಆಪ್ತಿ ಪುನಃ ಪುನಃ ಚುಂಬಿಸುತ್ತಾ ಈಗ್ಗೆ ಒತ್ತಿಕೊಳ್ಳುತ್ತು—

“ ಅಕ್ಕನನ್ನೂ ಅಮೃನನ್ನೂ ನೋಡಲು ನನ್ನೊಂದಿಗೆ ನೀನು ಬರ್ತು

ವುದಿಲ್ಲನೇನಷ್ಟು! ಒಷ್ಟನೇ ಹೋಗಲು ನನಗಿ ಹೆದರಿಕೆಯಾಗುತ್ತದೆ, ನೀನೂ ಬಾಪ್ಪು!” ಎಂದು ಅತಿ ಶ್ರಮೆಯಿಂದ ಒಂದೊಂದೇ ವಾತುಗಳನ್ನು ಡುತ್ತು ವಾತು ಮುಗಿದೊಡನೆಯೇ ವಿಂಚಿನಂತೆ ಎದ್ದು ಕುಳಿತು “ಅಗೋ! ಅಗೋ! ಅವಳು! ಅಕ್ಕು! ಅಕ್ಕು! ಅಕ್ಕುನು ಒಂದಿರುವಳು! ಅಲ್ಲಿನೋಡುವು! ಅಮ್ಮೆನನ್ನು ತೋರಿಸುತ್ತೇನೆಂದು ನನ್ನನ್ನು ಕರಿಯುತ್ತಿರುವಳು! ಅಕ್ಕುನ ಎದೆಯಿಂದ ರಕ್ತ ಬರುತ್ತಿದೆ ನೋಡುವು! ಯಾರೋ ಅವಳನ್ನು ಹೊಡೆದಿರುವರು! ಎದೆಯನ್ನು ಒರೆಸುತ್ತು “ಅಯ್ಯೋ ಸಮಾಜವೇ” ಎಂದನ್ನು ತ್ತಿರುವಳಪ್ಪು! ಸಮಾಜ ಹೊಡಿಯಿತಂತೆ! ಅಕ್ಕುನನ್ನು ನಾನು ಸಂತ್ತೀಸುತ್ತೇನಪ್ಪು! ಇಗೋ! ಹೊರಟಿ! ನೀನೂ ಜೊತೆಯಲ್ಲಿ ಬಾಪ್ಪು! ಹೊರಟಿ! ಹೊರಟಿ! ಎಂದನ್ನು ತ್ತು ಮಂಚದಿಂದುರುಳಿದನು!

ಪುನಃ ಏಳಿಲಿಲ್ಲ,!!!

ಕಂದ.



ಕಂದನೇ ಅವನ ಜೀವನ ಸರ್ವಸ್ವ. ಕಂದನೇ ಅವನಿಗೆ ಸಕಲವೂ. ಕಂದನಾಗಿಯೇ ಪಾಪಭರಿತವಾದ ಈ ಜಗತ್ತಿನಲ್ಲಿ ಅವನಿನ್ನೂ ಜೀವಿಸಿದ್ದು. ಧನಕನಕಗಳ ಮೇಲೆ ಅವನಿಗಾಸೆಯಿಲ್ಲ; ವ್ಯಕ್ತಿಗಳ ಮೇಲೆ ಅವನಿಗಭಿನ್ನಾನವಿಲ್ಲ. ಆದರೆ ಯಾವವ್ಯಕ್ತಿಗೂ ಅವನು ಕೇಡನ್ನು ಬಯಸುತ್ತಾನೆ. ತನ್ನ ಕೈಯಲ್ಲಾಗುವ ಸಹಾಯವನ್ನು ಮಾಡಲು ಯಾವಕಾಲದಲ್ಲಿಯೂ ಅವನು ಹಿಂಜರಿದವನ್ನೇ ಆಲ್ಲ. ಅವನ ಗುಣವು ಹಳ್ಳಿಯವರನ್ನೇ ಲಾಲ ಮಾಟಗೊಳಿಸಿತ್ತು. ಅವನಾದು? ಅವನು ಕಂದನ ತಂದೆ. ಕಂದನಿಗೆ ಬೋರೆಯಾವರೆಸರೂ ಇಲ್ಲ. ಕಂದನ ತಂದೆಗೆ ನಾಮಾವಳಿಯಲ್ಲಿ ನಂಬಿಕೆಯಿಲ್ಲ. ಕಂದನು ಸುಂವರ. ಕಂದನ ಆಟ್ಟಿ, ನಗೆ ನೋಟಗಳು ಎಲ್ಲರನ್ನೂ ವಾಟಗೊಳಿಸಿದ್ದವು. ಕಂದನ ಒಂದು ಮುಗುಳ್ಳಿಗೆಯು ಹಳ್ಳಿಯವರ ದಃಖಗಳೆಲ್ಲ ವನನ್ನೂ ನಿಶ್ಚೀವವಾಗಿ ನಿವಾರಿಸುತ್ತಲಿತ್ತು. ಆ ಹಳ್ಳಿಯಲ್ಲಿ ಕಲಹಗಳು ತಲೆದೋರಿದರೆ ಅವರು ಪಟ್ಟಣವಾಸಿಗಳ ಹಾಗೆ ನಾಯಿಸಾಧಾನಗಳಿಗೆ ಹೋಗುತ್ತಿರಲಿಲ್ಲ. ಕಂದನ ಒಳಗೆ ಹೋಗುತ್ತಿದ್ದರು. ಕಂದನ ಒಂದು ತೊಟ್ಟುಕಟ್ಟಿರು ಆವರ ಕಲಹಗಳನ್ನು ಶಮನಗೊಳಿಸಿ ಶಾಂತತೆಯನ್ನು ನೆಲೆಗೊಳಿಸುತ್ತಲಿತ್ತು. ಕಂದನೋಂದು ಚುಂಬನವು ರೋಗಿಯನ್ನು ನಿರೋಗಿಯನ್ನಾಗಿಸುತ್ತಿತ್ತು. ಇಂತಹ ಕಂದನು ಜಗದ ಸೇವೆಗಾಗಿ ಕನ್ನಡ ನಾಡಿನಲ್ಲಿ ತನ್ನ ತಂದೆಯನ್ನಿರಿಸಿದುದೊಂದು ಹೆಚ್ಚಿನ ಸಂಗತಿಯೇ?

ಕಂದನು ಒಂದು ಶಿಶು. ವಯಸ್ಸು ಏದಿರಬಹುದು. ಜನನ ಕೊಟ್ಟೇ ದಿವಸಗಳಲ್ಲಿಯೇ ತಾಯಿಯು ಅವಗಮಿಷಾದಳು. ಕಂದನ ತಂದೆಯೇ ಆದರ ತಾಯಿ, ಅವನೇ ಆದರ ತಂದೆ. ಕಂದನ ತಂದೆಯನ್ನು ಸ್ತ್ರೀಮಪುತ್ರರಾದ ಆ ಹಳ್ಳಿಯವರು ಅನಾಥಬಂಧುವೆಂದು ಕರೆಯುತ್ತಿದ್ದರು. ಅವರಿಗೆ ಅವನ ನಿಜವಾದ ಹೆಸರು ಸೇರಿದು. ಮೈಸೂರು, ಬೆಂಗಳೂರು ಮಧ್ಯೆಯಿರುವ 'ಜರ್ವರ' ವೇ ಅನಾಥ ಬಂಧುವಿನ ಆವಾಸ

ಹೇತು. ವೈದ್ಯಕೀ ಪ್ರತ್ಯೆಯನ್ನು ವಾಡುತ್ತಾ ಸರ್ಕಲರಲ್ಲಿಯೂ ಒಂದೇ ರೀತಿಯಾಗಿ ವರ್ತಿಸುತ್ತಾ ಎಲ್ಲರ ಪ್ರೀತಿಯನ್ನೂ ಸಂಪಾದಿಸಿದ್ದನು. ಮನೆಗೆ ಇಷ್ಟಪ್ಪೆಂದು ನಿಗದಿಯಾಗಿ ಸುಗ್ರಿಯ ವೇಳೆಯಲ್ಲಿ ದವಸವನ್ನು ಹಳ್ಳಿಯರವನಿಗೆ ಕೊಡುತ್ತಿದ್ದರು. ನೆಯಿಗೆಯವರು ವಸ್ತುಗಳನ್ನು ಕೊಡುತ್ತಿದ್ದರು. ಅನಾಥಬಂಧನು ತನಗೂ ತನ್ನ ಕಂದನಿಗೂ ಎನ್ನಬೇಕೋ ಅವಕ್ಷಣ್ಯ ವಾತ್ರ ಸ್ವೀಕರಿಸುತ್ತಿದ್ದನಲ್ಲದೆ, ಅದರಮೇಲೆ ಒಂದಣಾವ ಷಟ್ನ್ಯನ್ನು ಕೂಡ ಸ್ವೀಕರಿಸಿನು. ಅವನ ಆಸೆಯು ಅಕ್ಯಲ್ಪಿ; ದಾನವು ಅಪರಿಮಿತ. ಹಳ್ಳಿಯಲ್ಲಿ ಎಲ್ಲರಿಗೂ ಭಾತ್ಯ ಪಾರ್ಯಾಯನು. ಬಾಲಕ ಬಾಲಕಿಯರು ಸಂಜೀಯ ವೇಳೆಯಲ್ಲಿ ಸುತ್ತುಗೂಡಿ ಮೃದು ಮನೋಹರವಾಡ ಕಢಿ ಗೀತಿಗಳನ್ನು ಚೇಳಲು ಬರುತ್ತಿದ್ದರು. ತರುಣ ತರುಣಿಯರು ತಮ್ಮ ಮನದಂಡಲೆಗಳನ್ನು ಸುರಿ ನಿವೃತ್ತಿಮಾರ್ಗವನ್ನು ರಿಯಲು ಬರುತ್ತಿದ್ದರು. ಪ್ರತಿಯೊಬ್ಬನೂ, ಪ್ರತಿಯೊಬ್ಬಳೂ ಒಂದೊಂದು ಕಾರಣಗಳಿಂದ ಅನಾಥಬಂಧನಿನ ನಿಲಯಕ್ಕೆ ಬರುತ್ತಿದ್ದರು. ಪ್ರೇಮ ಸಾಮಾಜಿಕವಂದರೆ ಅನಾಥಬಂಧನಿನ ನಿಲಯ. ಅಲ್ಲಿ ಸ್ವರ್ಪಾಸ್ವರ್ಪಿಶ್ಯತೀಗಳ ಹಂಚಿ ಇರಲಿಲ್ಲ. ಬ್ರಹ್ಮಣ ಬ್ರಾಹ್ಮಣೇತರರ, ಹಿಂದೂ ಮುಸಲ್ಮಾನರ ಭಯೋತ್ಪಾದಕ ಪೈವಮ್ಯಗಳ ಗೊಂದಲವರಲ್ಲಿ; ಸವತಿಯಿಂದ ನೊಂದ ಸತಿಯ, ಅತ್ಯೆಯಿಂದ ನೊಂದ ಸೊಸೆಯ, ಅಣ್ಣಿನಿಂದ ನೊಂದ ತಮ್ಮನ ಕಂಬನಿಗಳ ಕಲೆಗಳರಲ್ಲಿ ಎಲ್ಲಾ ಆನಂದ—ಎಲ್ಲವೂ ಆನಂದಮಯವೇ ಆಗಿದ್ದಿತು. ಅನಾಥಬಂಧನಿನ ಮುಖದಲ್ಲಿ ದುಃಖ, ನೋವು ಇವುಗಳನ್ನು ಕಂಡವರೇ ಇರಲಿಲ್ಲ. ಬೆಳಗಾಯಿತೆಂದರೆ ಶ್ರೀಹರಿಯನ್ನು ಸ್ತುತಿಸುತ್ತಿದ್ದು, ನಿತ್ಯಕ ಮರ್ಮಗಳನ್ನು ಮುಗಿಸಿಕೊಂಡು, ಮಧ್ಯಾನ್ನಕ್ಕೆ ಪಾಕವನ್ನು ಸಿದ್ಧಪಡಿಸಿ, ಕಂದನಿಗೆ ಸ್ವಲ್ಪ ಹಾಲುಕೊಟ್ಟಿ ಜೊತೆಯಲ್ಲಿ ಕರೆದುಕೊಂಡು, ಜನಸೇವ ಗಾಗಿ ಗಿಡಮೂಲಿಕೆಗಳನ್ನು ರಸುತ್ತೇ ಹೊಗುವುದೇ ಅವನ ನಿತ್ಯವಿಧಿ. ತಂಡೆಯು ಗಿಡಮೂಲಿಕೆಗಳನ್ನು ಹುಡುಕುತ್ತಿದ್ದರೆ ಕಂದನೊಂದುಕಡೆ ಕುಳಿತು ಆಡುತ್ತಲಿದ್ದಿತ್ತು. ನಿಸರ್ಗಮಾತೆಯ ಪೌರಿ ಸ್ವಷ್ಟಿಕಾರ್ಯದ ಸೊಬಗನ್ನು ನೋಡಿ ಹಿಗ್ಗಿತ್ತಲಿತ್ತು. ಹಸುರೆಲೆ, ಸುಳಗಾಳ, ಘನತರದ ಶುಷ್ಪಗಳ ಮೇಲೆ ಬೇಸಿ ಬರುತ್ತಿದ್ದ ನರು ಇವುಗಳಮಧ್ಯ ಬೆಳೆಯುತ್ತಿತ್ತು.

ವಿಂಥಿಯಲ್ಲಿ ಎತ್ತಿನ ಭಂಡಿಯಾಗಲೀ, ವೋಟಾರು ಗಾಡಿಯಾಗಲೀ ಹೋಗುತ್ತಿದ್ದರೆ ಅದನ್ನು ಕಂಡು ನಗುತ್ತ ಕೇಕೆಹಾಕಿಕೊಂಡು ಕುಣಿಯ್ಯಾ ತ್ತೆಲಿತ್ತು. ಆ ರಸ್ತೆಯಲ್ಲಿ ವೋಟಾರಿನ ಪ್ರಯಾಣಿಕರೀಗೇನೂ ಕಡಿಮೆ ಯಿರಲಿಲ್ಲ. ಆದರವುಗಳ ಸ್ವಾರೆರ ಮನೋಭಾವಗಳು ಮಾತ್ರ ಒಂದೇ ರೀತಿಯಾಗಿರುತ್ತಿರಲಿಲ್ಲ.

ಕಂದನೊಂದು ದಿನ ಬಾಲಬುಧಿಯಿಂದ ವಿಂಥಿಯಲ್ಲಾಡುತ್ತತ್ತು. ಒಂದು ಹನನಾದ ವೋಟಾರು ಭಂಡಿ. ಅದರ ಧಣಿಯೇ ಆನಂದದಿಂದ ನಡೆಸಿಕೊಂಡು ಬರುತ್ತಿದ್ದಾನೆ. ಎಂತಹ ವಿನೋದಕರವಾದ ಕಾಲಸ್ಥಿತಿ. ಗಾಡಿ ಹೊಡಿಯತಕ್ಕವನು ಆನಂದದಿಂದ ಕಾಲುಮೇಲೆ ಕಾಲುಹಾಕಿ ಕೊಂಡು ಹಿಂದೆ ಕುಳಿತಿರುವುದು, ಯಜಮಾನನು ಗಾಡಿಯನ್ನು ನಡಿಸುವುದು !! ಇಹಲೋಕದಲ್ಲಿ ನಾಗರೀಕತೆಯು ಹೆಚ್ಚುತ್ತಾತ್ತು ತಲೆಕೆಳಗಿನ ವಾತಾ ಪಾರಗಳ ಪಟ್ಟಿಯಾ ಹೆಚ್ಚುತ್ತದೆ. ಯಜಮಾನನು ವೋಟಾರು ನಡಿಸುವುದನ್ನು ಹೋಸದಾಗಿ ಕಲಿತ್ತಿದ್ದಂತೆ ಕಾಣುತ್ತದೆ. ಮೈಮೇಲೆ ಸ್ವರಣಯೇ ಇಲ್ಲದಂತಹ ಆನಂದ. ಆತುಲವೇಗದಿಂದ, ಮಹಾ ರಭಸದಿಂದ, ಆಶಾಂಕಾ ಸಮುದ್ರದ ಮಹಾ ಅಲೆಯಂತೆ ಭೋಗರೆಯುತ್ತಾತ್ತು ವೋಟಾರು ಬದುತ್ತಿದ್ದಿತು. ಕಂದನು ಆಲ್ಲಿ ಆಡುತ್ತಿದ್ದಿತು—ಆ ಕೃತ್ರಿಮ ಚತುಷಪ್ತಾದ ಜಂತುವು ನಿರಾಯಾಸವಾಗಿ ಕಂದನಮೇಲೆ ಹಂಡುಹೋಯಿತು—ದಾರಿಯಲ್ಲಿ ಹೋಗುತ್ತಾತ್ತು ನಿರಪರಾಧಿಗಳಾದ ಇರುವೆಗಳ ಗೂಡಿನಮೇಲೆ ನಾವು ಕಾಲನ್ನಿಡುತ್ತೀವೆ. ಅವುಗಳ ಸಂಕಟವು ನಮಗೆ ತಿಳಿಯಬರುವುದೇ ?—ಹಕ್ಕಿಗಳನ್ನು ನಮ್ಮೆ ನಿಂದಾಹೇ ವಿನೋದಕಾಣಿ ಕೆಲ್ಲಾಗಳಿಂದ ಹೊಡಿದು ನೋಯಿಸುತ್ತೀವೆ. ಅವುಗಳ ಮತ್ತು ಅವುಗಳಿಗೆ ಜೀವವಿತ್ತವನ ಮನದಂಡಲೆಯೂ ನಮಗೆ ತಿಳಿಯಬರುವುದೇ ?—ನಾಗರಿಕತೆಗೆ ಪುಷ್ಟಿ ದೊರಕುತ್ತಾತ್ತು ಜನತೆಗೆ ಜನತೆಯ ಮೇಲಿನ ವಿಶ್ವಾಸವು ಕಡಿಮೆಯಾಗುವುದೆಂಬುದು ಹುಸಿಯಲ್ಲ.

ಸಮಾಪದಲ್ಲಿ ಮೂಲಿಕೆಗಳನ್ನೂ ಇಸುತ್ತಿದ್ದ ಬಂಧುವಿಗೆ ಇದು ಕಾಣಬಂದಿತು. ಹಾ ! ಹಾ ! ದೇಹದಲ್ಲಿನ ಶಕ್ತಿಯಾ ಉಡುಗಿತು; ಮಾತನಾಡಲು ನಾಲಿಗೆಯು ಸೇದಿಕೊಂಡಂತಾಯಿತು, ಬರುತ್ತಿದ್ದ ಕಂಬನಿಯು

ಧಾರೆಯನ್ನು ಒತ್ತಿ ಹಿಡಿದನು. ಪುಷ್ಟಮಾಲಿಕಾದಿಗಳಿಂದ ತುಂಬಿದ್ದೆ ತನ್ನ ಬುಟ್ಟಿಯಲ್ಲಿ ಕಂದನ ಕಳೇಬರವನ್ನಿಟ್ಟು ಪುಷ್ಟಗಳಿಂದಲೇ ಆದನ್ನು ಮಂಚಿ ಉನ್ನಾದನಂತೆ ಮೋಟಾರಿನ ಹಾದಿ ಹಿಡಿದು ಹೊರಟಿನು.— ದೇವಾ! ನಿರಪರಾಧಿ ಕಂದನೂ ನಿನ್ನ ಶತ್ರುವೇ? ಅಥವಾ ಏಸುವೆಂದಂತೆ ಮಕ್ಕಳ ಮೇಲಣ ಅನ್ಯಾದೃಶ್ಯ ಪ್ರೇಮದಿಂದ ಅವುಗಳನ್ನು ವ್ಯಾಂದ ಸೆಕೆದೊಯ್ದುವಿಯೋ??

೨

ಮೋಟಾರಿನ ವ್ಯಕ್ತಿಯು ಆ ವೇಳೆಗೆ ಬಹಳ ದಣೆದಿದ್ದು ದರಂದ ಹತ್ತಿರದ್ದು ಹೆಚ್ಚಿಯ ಬಳಿ ತನ್ನ ವಾಹನವನ್ನು ನಿಲ್ಲಿಸಿ ಆಯಾಸ ಶಮನಕ್ಕಾಗೀ ಸ್ವಲ್ಪ ಹಾಲನ್ನು ವಿಚಾರಿಸುತ್ತಿದ್ದನು. ಎನ್ನಾದರೂ ಹೆಳ್ಳಿಯರು, ಹೇಟಿ ಯವರಿಗಿಂತಲೂ ದಯಾಶೀಲರು. ಹಾಲು ದೊರಕಿತು, ಜೊತೆಗೆ ಹೆಣ್ಣುಗಳೂ ಬಂದುವು, ಹೆಣ್ಣುಗಳೊಂದಿಗೆ ಸಕ್ಕರೆಯೂ ಇದ್ದಿತು. ಯಜಮಾನನು ಅನಂದದಿಂದ ಇವುಗಳನ್ನು ಮೆಲ್ಲಿತ್ತಾ ಕುಳಿತ್ತಿದ್ದನು. ಈ ವೇಳೆಗೆ ಉನ್ನಾದನಂತಾಗಿ ಒಂದುಕ್ಕೆಯಲ್ಲಿ ಪುಷ್ಟ ಬುಟ್ಟಿಯನ್ನೂ, ಮತ್ತೊಂದು ಕ್ಕೆಯಲ್ಲಿ ಹುಲ್ಲುಕುಯ್ಯಾವ ಕುಡುಗೊಂತಿರುತ್ತಾ ಸಿಡಿದಿದ್ದ ಅನಾಥಬಂಧನು ಬಂದನು. ಎಂದಿನಂತೆ “ತಾತ-ತಾತ” ಎಂದು ಹೆಳ್ಳಿಯವರೆಲ್ಲರೂ ಸಲಗಿಯಿಂದ ಸುತ್ತು ಮುತ್ತಿದರು. ಇಂದು ತಾತನು ನಿರುತ್ತಿರನು. ಎಲ್ಲರಿಗೂ ಮನದಾಶ್ಚಯ! ಎಂದೂ ಇಲ್ಲದ ತಾತನ ಮುಖವು ಇಂದೇಕೆ ಕಳಿಗುಂದಿದೆ. ಜೀವಕವದಂತೆ ಕಾಗಿರುವನು ತಾತ?

ಫಲಭಕ್ಷಣಾನಂದವನ್ನು ಪಡೆಯುತ್ತಿದ್ದ ಯಜಮಾನನ ಬಳಿಗೆ ಅನಾಥಬಂದವು ಬಂದು—

“ಸಾಮಾನ್ಯ, ಸ್ವಲ್ಪಕಾಲದ ಹಿಂದೆ ಈ ಮಾರ್ಗವಾಗಿ ಒಂದು ಹೊಸ ಮೋಟಿರಿನಲ್ಲಿ ಬಂದವರು ತಾವೇನೋ?”

“ಅಹುದು, ನಾನೇ ಬಂದವನು!”

“ಮಾರ್ಗದಲ್ಲಿ ಅಡ್ಡವಾಗಿ ತಮಗೇನಾದರೂ ಸಿಕ್ಕಿತೋ?”

“ಹೌದು, ಏನೋ ಒರಟಾದ ಒಂದು ವಸ್ತುವು ಅಡ್ಡವಾಗಿ ಬಂದರೂ ಗತ್ತು. ಆಗ ನನ್ನ ಮೋಟಾರು ಮೇಲಕ್ಕೆ ಸ್ವಲ್ಪಹಾರಿತು—ಉಾ! ಏನು

ಬಂದರೇನು? ಭೀಮಬಲ, ವಾಯುವೇಗದ ಈ ರಥಕ್ಕೆ ಎದುರೇ? ”

“ ಸ್ವಾನಿಂದ, ಆ ಒರಟಾದ ವಸ್ತುವೇನೇಂದು ನೋಡಲು ನಿಮಗೆ ಕುಶಾಹಲವಾಗಲಿಲ್ಲವೇ? ”

“ ಅಯ್ಯಾ, ಇಂತಹ ಸಣ್ಣ ಪುಟ್ಟ ವಿವಯಗಳ್ಲಿ ನನಗೆ ಕುಶಾಹಲ ವಿಲ್ಲ—ತಿಳಿಯಿತೋ? ”

“ ಸ್ವಾನಿಂದ, ಆ ವಸ್ತುವು ಜೀವವುಳ್ಳದ್ದಾಗಿರಬಹುದು. ಬಹುಶಃ ಒಂದು ಶರುಪಿರಬಹುದು—ಒಂದು ನಾಯಿ ಇರಬಹುದು—”

“ ಜೀವಿತದ್ದಾದರೇನು, ನಿಜೀವಿತದ್ದಾದರೇನು. ನನಗೇ ನ ಹೊಗಯ್ಯಾ—ನಮ್ಮ ಮಾರ್ಗದಲ್ಲಿ ಬರುವ ಪದಾರ್ಥಗಳೂ, ಕಂಟಕಗಳೂ ಎಲ್ಲವೂ ನತಿಸಲೇಬೇಕು.”

ಅನಾಥ ಬಂಧುವಿನ ಬೂಯಿಯಿಂದ ಹೆಚ್ಚು ವಾತು ಹೊರಡಲಿಲ್ಲ. ಮಿಂಚಿನ ವೇಗವು ಹೊರಬಿದಿತು! ಕ್ಷಮತೆಂಜವು ಹೊರಕಾಣಿಸಿತು. ಮನುಗುತ್ತಿದ್ದ ಕುಡಾಗೋಲೊಂದು ಪಥಿಕನ ಶಿರವನ್ನು ಭೇದಿಸಿತು. ಜನಗೊಂದಲವು ಹೊದಲಾಯಿತು. ನಗರ ರಕ್ತಕರು ಬರಲಾರಂಭಿಸಿದರು. ನಗರ ರಕ್ತಕರಿಗೇ ಪರಮಾಶ್ಚಯ್ಯ. ಪೇಮಮಾತ್ರಯೋಂದು ಸಾವಭರಿತವೂ ನೀಡಬೇಕಾಗಿತ್ತು. ಆದೀಕೆಲಸವನ್ನು ವಾಡಿತೆ? ನಂಬಿನಕ್ರಿಯಾದ ಸುದ್ದಿಯಾಗಿತ್ತು. ಆದರೆ ನಿಯಮಗಳಿಗೆ ಕಟ್ಟಬಿದಿದ್ದ ನಗರ ರಕ್ತಕರ್ದ ಕುಂದಿ ಕಂದಿದ ಮುಖದಿಂದ ಬಂಧುವಿಗೆ ಬಂಧನದ ಬಳಿಗಳನ್ನು ತೊಡಿಸಿದರು. ಉಂಟಾದ ಅಂತರಾಲದಲ್ಲಿ ಕಂಗಿಟ್ಟಿರು. ಬಸವಳಿದು ಬೇಂಡಾಡರು. ಆತ್ಮಧ್ವನಿಯಿಂದ ಎಲ್ಲರೂ ಗೋಳಿಟ್ಟಿರು.

ಬಂಧುವು ತನ್ನ ಬುಟ್ಟಿಯನ್ನು ಬೇಡಿದನು. ಆ ಬೇಡಿಕೆಯನ್ನು ನಿರಾಕರಿಸಲು ಯಾರಿಗೆ ಧ್ಯೇಯ ಬಂದಿತು, ಮನಸ್ಸಿನ್ನಿಲ್ಲಿತು? ಬುಟ್ಟಿಯಿಂದ ಒಂದು ಘನ ಕುಸುಮಮನ್ನಾತ್ಮಿ ಅಪ್ಪಿ ಚುಂಬಿಸಿ “ ಕಂದಾ, ನನ್ನ ಜೀವಿತದ ಸರ್ವಸ್ವಾ! ಕೂರತನದಿಂದ ನಿನ್ನ ಬಡನಾಡಿಯಾದ ನನ್ನ ನ್ನು ಬಿಟ್ಟು ಹೊಡೆ. ನಾನು ನಿನ್ನಂತೆ ಕರಿಣಾತ್ಕಾಶದಲ್ಲ. ಇದೊ, ನಿನ್ನ ಡೆಗೆ ಬರುವೆನು.” ಎಂದು ಹೇಳ ಚೈತನ್ಯ ಶಾಸ್ಯಸಾಗಿ ಬಿದ್ದು ಬಿಟ್ಟಿನು. ಬಂಧನದ ಸಂಕೋಳಿಗಳು ಕಳಜಲ್ಪಟ್ಟವು.

“ ಕಂದಾ, ನವ್ನಿ ಅಕ್ಕರೆಯ ಅಷ್ಟು ನನ್ನ ಕರೀದೊಯ್ದು. ನವ್ನಿಲ್ಲ ರನ್ನಾ ಅನಾಥರನ್ನಾಗಿಸಿದೆಯ್ಹಾ ” ಎಂಬೊಂದು ವೊರೆಯು ಮಾತ್ರ ಆ ಪ್ರದೇಶವನ್ನೆಲ್ಲ ಆವರಿಸಿತು.

